



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ಸಂಪುಟ ೧೪೬	ಬೆಂಗಳೂರು, ಗುರುವಾರ, ಡಿಸೆಂಬರ್ ೧೫, ೨೦೧೧ (ಮಾರ್ಗಶಿರ ೨೪, ಶಕ ವರ್ಷ ೧೯೩೩)	ಸಂಚಿಕೆ ೪೯
-----------	------------------------------------------------------------------	-----------

ಭಾಗ-೨

ಸರ್ಕಾರದ ಆಯಾ ಇಲಾಖೆಗಳ ಮುಖ್ಯಸ್ಥರ ಮತ್ತು ಸ್ಥಳೀಯ ಪ್ರಾಧಿಕಾರಿಗಳಿಗೆ
ಸಂಬಂಧಿಸಿದ ಅಧಿಸೂಚನೆಗಳು

IN THE COURT OF COMMISSIONER FOR WORKMEN'S COMPENSATION, BIDAR

NO. LOB/WCA/Cr-F37-2011

Applicants :

1. Shivmangala w/o late. Mahadev Mahajan, age:31 yrs, Occup: household, R/o village: Kamalnagar, Tq. Aurad, Dist. Bidar and 04 others

V/s

Respondents :

1. The Prop: Yukti Patil Transport Pvt. Ltd Gosha Mohal, Hyderabad.
2. The Manager, ICICI Libord, G.I. Co. Ltd., Mumbai.

PROCLAMATION

Sri/Smt. Shivamangala W/O F/O S/O Mahadevi Mahajan R/o Kamalnagar, Tq. Aurad, Dist. Bidar have/has filed application in this court claiming compensation stating that late: Mahadev Mahajan was working as Driver Under the Respondent No. 1 he met with an accident arising out of and during the course of employment as a result he died on :05-09-2009.

Wherefore, it is hereby notified for the information of these concerned that other dependents if any may file their claim application and objections within 30 days from the date of publication of this proclamation. If no applications on objections are received within the specified date the court will proceeded further in the matter.

COMMISSIONER FOR WORKMEN'S
COMPENSATION, BIDAR

PR-761

IN THE COURT OF COMMISSIONER FOR WORKMEN'S COMPENSATION, BIDAR

NO. LOB/WCA/Cr-F38-2011

Applicants :

1. Sangeeta w/o late. Dasurath @ Daswanth, age: 25 yrs, Occup: house hold, R/o Changler Tq. Humnabad, Dist. Bidar and 4 others

V/s

Respondents :

1. Md. Jameel S/o Ahmed Hussain age: major, Occup: business, R/o H.No. 3-1-g3, Bamin Qula, Raichur
2. M/s. National Insurance Co. Ltd, Gulbarga.

(೪೧೩೭)

PROCLAMATION

Sri/Smt. Sangeeta W/O F/O S/O Dasrath @ Daswanth R/o Changler, Tq. Humnabad, Dist. Bidar have/has filed application in this court claiming compensation stating that late: Dasrath @ Daswanth was working as Driver Under the Respondent No. I he met with an accident arising out of and during the course of employment as a result he died on :30-10-2010.

Wherefore, it is hereby notified for the information of these concerned that other dependents if any may file their claim application and objections within 30 days from the date of publication of this proclamation. If no applications on objections are received within the specified date the court will proceeded further in the matter.

**COMMISSIONER FOR WORKMEN'S
COMPENSATION, BIDAR**

PR-762

ಕಂದಾಯ ಇಲಾಖೆ

ಸಂಖ್ಯೆ : ಕಂಇ 206 ಎಲ್‌ಆರ್‌ಎ 2011 ಬೆಂಗಳೂರು, ದಿನಾಂಕ : 20ನೇ ಜುಲೈ 2011

ಅಧಿಸೂಚನೆ

ಶಿವಶಕ್ತಿ ಶುಗರ್ಸ್ ಲಿ., ಸವದತ್ತಿ, ಬೆಳಗಾವಿ ಜಿಲ್ಲೆ, ಇವರಿಗೆ ಬೆಳಗಾವಿ ಜಿಲ್ಲೆ, ರಾಯಚೂರು ತಾಲ್ಲೂಕು, ಯಡ್ರಾವ ಗ್ರಾಮದ ರಿ.ಸರ್ವೆ ನಂ.95/2, 95/3, 98/3ಬಿ/2, 99/1ಎ ಮತ್ತು 99/1ಬಿ/1 ಇವುಗಳಲ್ಲಿ ಒಟ್ಟು 17 ಎಕರೆ 32 ಗುಂಟೆ ಜಮೀನನ್ನು ಕೈಗಾರಿಕೆ ಉದ್ದೇಶಕ್ಕಾಗಿ ಖರೀದಿಸಲು ಜಿಲ್ಲಾಧಿಕಾರಿಯವರ ಅಧಿಸೂಚನೆ ಕ್ರ:ಕಂಶಾ:ಭೂಸು/ವಿವ/82/2006-07 ದಿನಾಂಕ: 25-10-2006 ರಲ್ಲಿ ಕರ್ನಾಟಕ ಭೂ ಸುಧಾರಣೆ ಕಾಯ್ದೆ 1961 ಕಲಂ 109(1)(i) ಅಡಿ ಅನುಮತಿ ನೀಡಿ ಸಂಸ್ಥೆಯು ಉದ್ದೇಶವನ್ನು 2 ವರ್ಷಗಳೊಳಗಾಗಿ ಪೂರೈಸುವಂತೆ ಷರತ್ತು ವಿಧಿಸಲಾಗಿತ್ತು. ಆದರೆ, ಅರ್ಜಿದಾರರು ಸಕಾಲದಲ್ಲಿ ಉದ್ದೇಶವನ್ನು ಪೂರೈಸದೆ ಕಾರಣಾಂತರಗಳಿಂದ ಕಟ್ಟಡ ನಿರ್ಮಾಣ ಮಾಡಲು ವಿಳಂಬವಾಗಿದೆ. ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿದ ನಂತರ ಅರ್ಜಿದಾರರ ಉದ್ದೇಶವನ್ನು ದಿನಾಂಕ:25-10-2008 ರಿಂದ ಅನ್ವಯವಾಗುವಂತೆ ಮತ್ತೆ 5 ವರ್ಷಗಳವರೆಗೆ ಕಾಲಾವಧಿಯನ್ನು ವಿಸ್ತರಿಸಿ ಆದೇಶಿಸಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಟಿ.ಎನ್. ನಾರಾಯಣ ಗೌಡ,

ಸರ್ಕಾರದ ಅಧೀನ ಕಾರ್ಯದರ್ಶಿ

ಪಿ.ಆರ್. 763

ಕಂದಾಯ ಇಲಾಖೆ (ಭೂ ಸುಧಾರಣೆ)

ಕಂದಾಯ ಇಲಾಖೆ

ಸಂಖ್ಯೆ : ಕಂಇ 207 ಎಲ್‌ಆರ್‌ಎ 2011 ಬೆಂಗಳೂರು, ದಿನಾಂಕ : 20ನೇ ಜುಲೈ 2011

ಅಧಿಸೂಚನೆ

ಶಿವಶಕ್ತಿ ಶುಗರ್ಸ್ ಲಿ., ಸವದತ್ತಿ, ಬೆಳಗಾವಿ ಜಿಲ್ಲೆ, ಇವರಿಗೆ ಬೆಳಗಾವಿ ಜಿಲ್ಲೆ, ರಾಯಚೂರು ತಾಲ್ಲೂಕು, ಯಡ್ರಾವ ಗ್ರಾಮದ ರಿ.ಸರ್ವೆ ನಂ. 5/1,6/1, 6/2, 6/3, 6/4, 7/1, 98/1 ಹಾಗೂ ಸವದತ್ತಿ ಗ್ರಾಮದ ರಿ.ಸ.ನಂ.177/3 ಇವುಗಳಲ್ಲಿ ಒಟ್ಟು 38 ಎಕರೆ 11 ಗುಂಟೆ ಜಮೀನನ್ನು ಕೈಗಾರಿಕೆ ಉದ್ದೇಶಕ್ಕಾಗಿ ಖರೀದಿಸಲು ಜಿಲ್ಲಾಧಿಕಾರಿಯವರ ಅಧಿಸೂಚನೆ ಕ್ರ:ಕಂಶಾ:ಭೂಸು/ವಿವ/63/2006-07 ದಿನಾಂಕ: 20-11-2007 ರಲ್ಲಿ ಕರ್ನಾಟಕ ಭೂ ಸುಧಾರಣೆ ಕಾಯ್ದೆ 1961 ಕಲಂ 109(1)(i) ಅಡಿ ಅನುಮತಿ ನೀಡಿ ಸಂಸ್ಥೆಯು ಉದ್ದೇಶವನ್ನು 2 ವರ್ಷಗಳೊಳಗಾಗಿ ಪೂರೈಸುವಂತೆ ಷರತ್ತು ವಿಧಿಸಲಾಗಿತ್ತು. ಆದರೆ, ಅರ್ಜಿದಾರರು ಸಕಾಲದಲ್ಲಿ ಉದ್ದೇಶವನ್ನು ಪೂರೈಸದೆ ಕಾರಣಾಂತರಗಳಿಂದ ಕಟ್ಟಡ ನಿರ್ಮಾಣ ಮಾಡಲು ವಿಳಂಬವಾಗಿದೆ. ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿದ ನಂತರ ಅರ್ಜಿದಾರರ ಉದ್ದೇಶವನ್ನು ದಿನಾಂಕ:20-11-2009 ರಿಂದ ಅನ್ವಯವಾಗುವಂತೆ ಮತ್ತೆ 5 ವರ್ಷಗಳವರೆಗೆ ಕಾಲಾವಧಿಯನ್ನು ವಿಸ್ತರಿಸಿ ಆದೇಶಿಸಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಟಿ.ಎನ್. ನಾರಾಯಣ ಗೌಡ,

ಸರ್ಕಾರದ ಅಧೀನ ಕಾರ್ಯದರ್ಶಿ

ಪಿ.ಆರ್. 764

ಕಂದಾಯ ಇಲಾಖೆ (ಭೂ ಸುಧಾರಣೆ)

ಕಂದಾಯ ಇಲಾಖೆ

ಸಂಖ್ಯೆ : ಕಂಇ 41 ಎಲ್‌ಆರ್‌ಎಂ 2011 ಬೆಂಗಳೂರು, ದಿನಾಂಕ : 19ನೇ ಜುಲೈ 2011

ಅಧಿಸೂಚನೆ

ಶ್ರೀ ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘ, ಇಲಕಲ್, ಇವರಿಗೆ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕಿನ ಹಿರೇಬತಗೇರಿ ಗ್ರಾಮದ ರಿ.ಸ.ನಂ.100 ಮತ್ತು ಇತರೆಗಳಲ್ಲಿ ಒಟ್ಟು 48 ಎಕರೆ 20 ಗುಂಟೆ ಜಮೀನನ್ನು ಶೈಕ್ಷಣಿಕ ಉದ್ದೇಶಕ್ಕಾಗಿ ಖರೀದಿಸಲು ನಮೂನೆ 15-ಎ ಮತ್ತು ನಮೂನೆ-15-ಎಎ, ಗಳಲ್ಲಿನ ಮಾಹಿತಿ ಅನುಸರಿಸಿ ಜಿಲ್ಲಾಧಿಕಾರಿ, ಬಾಗಲಕೋಟೆ ಜಿಲ್ಲೆ, ಇವರ ಪತ್ರ ಸಂಖ್ಯೆ:ಆರ್‌ಬಿ/ಕೆಎಲ್‌ಆರ್‌/ಸಿಆರ್-67/2010-11 ದಿನಾಂಕ:26-03-2011 ರಲ್ಲಿ ಪ್ರಸ್ತಾಪಿತ ಮೇಲ್ಕಂಡ ಜಮೀನನ್ನು ಕರ್ನಾಟಕ ಭೂ ಸುಧಾರಣೆ ಕಾಯ್ದೆ (ತಿದ್ದುಪಡಿ) 2005ರ ಕಲಂ 109 (1)(ಎ) ರಡಿ ಅನುಮತಿ ನೀಡಲು ಶಿಫಾರಸ್ಸು ಮಾಡಿರುತ್ತಾರೆ.

ಪ್ರಸ್ತಾಪಿತ ಜಮೀನನ್ನು ಖರೀದಿಸಲು ಖಾತೆದಾರರಿಂದ ವ್ಯವಹರಿಸಿಕೊಂಡಿದ್ದು ಹಾಗೂ ಸದರಿ ಜಮೀನು ಕರ್ನಾಟಕ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ (ಪಿ.ಟಿ.ಸಿ.ಎಲ್) ಅಧಿನಿಯಮ 1978, ಕರ್ನಾಟಕ ಭೂ ಮಂಜೂರಾತಿ ನಿಯಮಾವಳಿಗಳು ಹಾಗೂ ಇನ್ನಿತರ ಪರಭಾರೆ ನಿಷೇಧ ಕಾಯ್ದೆಗಳ ವ್ಯಾಪ್ತಿಗೆ ಒಳಪಡುವುದಿಲ್ಲ.

ರಾಜ್ಯ ಸರ್ಕಾರವು ಸಾರ್ವಜನಿಕ ಹಿತಾಸಕ್ತಿಯ ಮೇಲೆ ಕಾರಣಗಳನ್ನು ದಾಖಲಿಸಿ ನಿರ್ದಿಷ್ಟ ಉದ್ದೇಶಕ್ಕಾಗಿ ಎಷ್ಟೇ ವಿಸ್ತೀರ್ಣದ ಭೂಮಿಯನ್ನು ಷರತ್ತು ಮತ್ತು ನಿರ್ಬಂಧನೆಗಳನ್ನು ವಿಧಿಸಿ ಕರ್ನಾಟಕ ಭೂ ಸುಧಾರಣೆ ಅಧಿನಿಯಮ 1961ರ ಕಲಂ 63, 79ಎ, 79ಬಿ ಅಥವಾ 80ರ ಅವಕಾಶಗಳಿಂದ ವಿನಾಯಿತಿ ನೀಡಲು ಸದರಿ ಅಧಿನಿಯಮದ ಕಲಂ 109(1) ರಡಿ ಅವಕಾಶ ಕಲ್ಪಿಸಿದೆ.

ಈ ಪ್ರಸ್ತಾವನೆಯು ಕರ್ನಾಟಕ ಭೂ ಸುಧಾರಣೆ (ತಿದ್ದುಪಡಿ) ಅಧಿನಿಯಮ 1995ರ ಕಲಂ 109/(1ಎ) ಮತ್ತು ಕರ್ನಾಟಕ ಭೂ ಸುಧಾರಣೆ (ತಿದ್ದುಪಡಿ) ನಿಯಮಗಳು, 1996ರ ನಿಯಮ 38-ಬಿ ಮತ್ತು 38-ಸಿ ರಲ್ಲಿನ ಷರತ್ತುಗಳನ್ನು ಪೂರೈಸಿದ್ದು ಕರ್ನಾಟಕ ಭೂ ಸುಧಾರಣೆ ಅಧಿನಿಯಮ 1961ರ ಕಲಂ 63, 79ಎ, 79ಬಿ, ಅಥವಾ 80ಕ್ಕೆ ವಿನಾಯಿತಿ ನೀಡಿ ಶ್ರೀ ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘ, ಇಲಕಲ್, ಇವರಿಗೆ ಬಾಗಲಕೋಟೆ ಜಿಲ್ಲೆ, ಹುನಗುಂದ ತಾಲ್ಲೂಕಿನ ಹಿರೇಬತಗೇರಿ ಗ್ರಾಮದ ರಿ.ಸ.ನಂ.100 ಮತ್ತು ಇತರೆಗಳಲ್ಲಿ ಒಟ್ಟು 48 ಎಕರೆ 20 ಗುಂಟೆ ಜಮೀನನ್ನು ಶೈಕ್ಷಣಿಕ ಉದ್ದೇಶಕ್ಕಾಗಿ ಖರೀದಿಸಲು ಕರ್ನಾಟಕ ಭೂ ಸುಧಾರಣೆ ಕಾಯ್ದೆ 1961ರ ಕಲಂ 109(1ಎ) ರಡಿ ಈ ಕೆಳಕಂಡ ಷರತ್ತುಗಳಿಗೆ ಒಳಪಟ್ಟಂತೆ ಸರ್ಕಾರದ ಅನುಮತಿ ನೀಡಲಾಗಿದೆ.

1. ಯಾವ ಉದ್ದೇಶಕ್ಕಾಗಿ ಜಮೀನನ್ನು ಖರೀದಿಸಲು ಅನುಮತಿ ನೀಡಲಾಗಿದೆಯೋ ಅದೇ ಉದ್ದೇಶಕ್ಕಾಗಿ ಸದರಿ ಜಮೀನನ್ನು ಎರಡು ವರ್ಷಗಳೊಳಗಾಗಿ ಉಪಯೋಗಿಸತಕ್ಕದ್ದು ಮತ್ತು ಆ ಬಗ್ಗೆ ಜಿಲ್ಲಾಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ಲಿಖಿತವಾಗಿ ಮಾಹಿತಿ ನೀಡತಕ್ಕದ್ದು.
2. ವಿನಾಯಿತಿ ಪಡೆದವರು ಸರ್ಕಾರ ಅಥವಾ ಯಾವುದೇ ಷೆಡ್ಯೂಲ್ ಬ್ಯಾಂಕ್ ಅಥವಾ ಸಹಕಾರಿ, ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಒಂದಕ್ಕೆ ಅಥವಾ ಕಂಪನಿ ಕಾಯ್ದೆ, 1956ರ ಕಲಂ 3 ರಲ್ಲಿ ಹೇಳಿರುವಂತೆ ಶೇಕಡ 51 ಪೇಯ್ಡ್ ಅಪ್ ಷೇರು ಬಂಡವಾಳ ಹೊಂದಿದ ರಾಜ್ಯ ಸರ್ಕಾರ ಅಥವಾ ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರದ ನಿಯಂತ್ರಿತ ಅಥವಾ ಎರಡರ ಹಿಡಿತ ಹೊಂದಿರುವ ಸರ್ಕಾರದ ಸಂಘ/ಸಂಸ್ಥೆ ಒಂದಕ್ಕೆ ಖಾತರಿ ನೀಡಿ ಅಡಮಾನ ಹಾಗೂ ಇತರೆ ಹೊಣೆ ಮಾಡಿ ಸಾಲ ಪಡೆಯುವುದನ್ನು ಹೊರತುಪಡಿಸಿ ಸದರಿ ಜಮೀನನ್ನು ನಿಗದಿತ ಉದ್ದೇಶಕ್ಕಲ್ಲದೆ ಬೇರೆ ಉದ್ದೇಶಕ್ಕೆ ಬಳಸತಕ್ಕದ್ದಲ್ಲ.
3. ಜಮೀನು ನಗರಾಭಿವೃದ್ಧಿ ಪ್ರಾಧಿಕಾರದ ಸಿ.ಡಿ.ಪಿ/ಬಿ.ಡಿ.ಪಿ. ವ್ಯಾಪ್ತಿಯೊಳಗೆ ಬಂದರೆ, ಅದರಂತೆ ಅನುಮತಿ ಪಡೆದು ಉಪಯೋಗಿಸತಕ್ಕದ್ದು.
4. ಈ ಅನುಮತಿಯು ಕರ್ನಾಟಕ ಭೂಸುಧಾರಣೆ ಅಧಿನಿಯಮ, 1961ರ ಕಲಂ 109 ರನ್ವಯ ವಿನಾಯಿತಿ ಮಾತ್ರವಾಗಿರುತ್ತದೆ. ಬೇರೆ ಕಾನೂನುಗಳ ಉಲ್ಲಂಘನೆಯಾದಲ್ಲಿ ಸಂಬಂಧಿಸಿದ ಕಾಯ್ದೆಯಡಿ ಅಗತ್ಯ ಕ್ರಮ ಜರುಗಿಸಲು ಅವಕಾಶವಿರುತ್ತದೆ.
5. ಈ ಜಮೀನನ್ನು ವ್ಯವಸಾಯದಿಂದ ವ್ಯವಸಾಯೇತರ ಉದ್ದೇಶಕ್ಕಾಗಿ ಪರಿವರ್ತಿಸಿಕೊಳ್ಳಲು ಕರ್ನಾಟಕ ಭೂ ಕಂದಾಯ ಅಧಿನಿಯಮ, 1964ರ ಕಲಂ 95 ರಂತೆ ಜಿಲ್ಲಾಧಿಕಾರಿಗಳಿಂದ ಅನುಮತಿ ಪಡೆಯತಕ್ಕದ್ದು.
6. ಸಂಸ್ಥೆ ನಡೆಸುವ ಚಟುವಟಿಕೆಗಳು ಸ್ಥಳೀಯ ಕಾನೂನು, ಕರ್ನಾಟಕ ಮತ್ತು ಭಾರತದ ಕಾನೂನುಗಳನ್ನು ಪಾಲಿಸತಕ್ಕದ್ದು.
7. ಪ್ರಸ್ತಾಪಿತ ಜಮೀನುಗಳಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಕೈಗೊಳ್ಳುವ ಮೊದಲು ಜಮೀನಿನ ವಿನ್ಯಾಸಕ್ಕೆ ನಗರ ಯೋಜನಾ ಇಲಾಖೆ/ಅಭಿವೃದ್ಧಿ ಪ್ರಾಧಿಕಾರ/ಸ್ಥಳೀಯ ಪ್ರಾಧಿಕಾರಗಳಿಂದ ಅನುಮೋದನೆ ಪಡೆಯತಕ್ಕದ್ದು.
8. ಮೇಲಿನ ಷರತ್ತುಗಳು ಉಲ್ಲಂಘನೆಯಾದಲ್ಲಿ ಈಗ ನೀಡಲಾಗಿರುವ ಅನುಮತಿಯನ್ನು ಕಾನೂನು ರೀತ್ಯ ರದ್ದುಪಡಿಸಲಾಗುವುದು ಮತ್ತು ಪ್ರಸ್ತಾಪಿತ ಭೂಮಿಯನ್ನು ಋಣಮುಕ್ತವಾಗಿ ಸರ್ಕಾರದಲ್ಲಿ ನಿಹಿತ ಮಾಡಿಕೊಳ್ಳಲಾಗುವುದು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಟಿ.ಎನ್. ನಾರಾಯಣ ಗೌಡ,

ಸರ್ಕಾರದ ಅಧೀನ ಕಾರ್ಯದರ್ಶಿ

ಕಂದಾಯ ಇಲಾಖೆ (ಭೂ ಸುಧಾರಣೆ)

**OFFICE OF THE CONTROLLER:STATE ACCOUNTS DEPARTMENT AND EX-OFFICIO TREASURER,
CHARITABLE ENDOWMENTS, KARNATAKA, BANGALORE**

NO.CSA/25/TCE/89, DATED: 01-10-2010.

As required under section 9 of the Charitable Endowments Act 1980 and Rule 15 of the Charitable Endowments Rules 1964 the list of properties vested in the name of the Treasurer, Charitable Endowments, Karnataka, Bangalore and an abstract of accounts interest and as on 31st March 2011

R.S.PHONDE,
Treasurer,
Charitable Endowments, Karnataka, Bangalore.

(Amount in ₹)

LIST OF ABSTRACTS ACCOUNTS SECURITIES HELD BY THE TREASURER, CHARITABLE ENDOWMENTS FOR THE YEAR 20010-11																	
Ledger No.	Sl. No	Name of the Endowment	Person on whose Behalf held	Description of Endowments Invested	Amount	Total Amount of Securities	Interest accumulated upto 1-4-2010	Interest/ Dividend earned during 2010-11	Deposits matured	Total Balance of Cash Receipt (7+8+9+10)	Govt. Fees	Interest Remitted	Reinvestment of matured deposits	Total Pay ments (13+14)	Balance of interest as on 31-3-2011	Balance of securities as on 31-3-2011	Total Balance as on 31-3-2011 (16+17)
1	2	3	4	5	6	7	8	9	10	11	12	13	14	15	16	17	18
14-281	1	Countess of Dufferin Dispensary Society, Belgaum	Deputy Commissioner & Chairman of Managing Committee, Belgaum	8%KAR2011	5000.00	5000.00											
					0												
					0												
					0		12808.70	400.00	0.00	18208.70	0.00	0.00	0.00	0.00	13208.70	5000.00	18208.70
16-181	2	Hugh Murray Memorial Fund		8%KAR BK 2011	900.00												
				9% UBI, KG Rd 2012	500.00												
				7.25% 'KAR 2013	100.00												
					0	1500.00	3801.03	124.00	0.00	5425.03	0.00	0.00	0.00	0.00	3925.03	1500.00	5425.03
18/301	3	Mohammed Bursary Fund	Educational Inspector, Dharwad	8%KAR BK 2011	13400.00												
				7.75% KAR 2012	5900.00												
				7.25% KAR 2013	300.00												
				7.25% KAR 2013	21000.00	40600.00	62380.90	3074.00	0.00	106054.90	0.00	0.00	0.00	0.00	65454.90	40600.00	106054.90
16-91	4	Lingayath Education Fund	Chairman Managing Committee of LEA Dharwad	8%KAR BK 2011	155000.00												
				9.05%HDFC 2011	50000.00												
					0												
					0	205000.00	36341.00	21334.00	0.00	262675.00	0.00	0.00	0.00	0.00	57675.00	205000.00	262675.00

1	2	3	4	5	6	7	8	9	10	11	12	13	14	15	16	17	18
13-1/ 8-456	5	Sri Totada Swamy Sanskrit Education Fund	Chairman of Managing Committee of LEA Dharwad	8% Kar BK 2011	10500 0												
					0	10500.00	2230.00	840.00	0.00	13570.00	0.00	0.00	0.00	0.00	3070.00	10500.00	13570.00
5-402	6	Dharwad English School Endowment Fund	Registrar Karnataka University, Dharwad	8%KAR BK 2011	6100 0												
					0	6100.00	15626.86	488.00	0.00	22214.86	0.00	0.00	0.00	0.00	16114.86	6100.00	22214.86
6-230	7	Chart field Memorial Prize Fund	Principal training College for men, Dharwad	9.05% HDFC 2011	500 0												
					0	500.00	1714.54	89.00	0.00	2303.54	0.00	0.00	0.00	0.00	1803.54	500.00	2303.54
13-121	8	Dharwad Civil Hospital Nursing Association Fund	District Surgeon, Dharwad	8%KAR BK 2011	15700 0												
					0	15700.00	42084.47	1256.00	0.00	59040.47	0.00	0.00	0.00	0.00	43340.47	15700.00	59040.47
16-161	9	Karnataka College Association Scholar ship Fund	Principal Karnataka College, Dharwad	8%KAR BK 2011 7.25%KAR 2013	100 5500 0												
					0	5600.00	11431.20	406.00	0.00	17437.20	0.00	0.00	0.00	0.00	11837.20	5600.00	17437.20
					0	290500.00	188418.70	28011.00	0.00	506929.70	0.00	0.00	0.00	0.00	216429.70	290500.00	506929.70
17-371/ 7-60	10	Karnataka Prize Fund	Principal Karnataka College, Dharwad	8%KAR BK 2011 7.25% KAR 2013	3200 400 0												
					0	3600.00	8512.62	284.00	0.00	12396.62	0.00	0.00	0.00	0.00	8796.62	3600.00	12396.62
16-231	11	Saraswathi Doddacharya Walwekar Sanskrit Prize Fund	Head Master Govt. Sardars High School, Belgaum	8%KAR BK 2011 7.25%KAR 2013 7.25%KAR2013 7.5%KAR2013	100 800 100 400												
					0	1400.00	3327.95	104.00	400.00	5231.95	0.00	0.00	400.00	400.00	3431.95	1400.00	4831.95
17-131/ 9-320	12	Major General pey thon Forest Scholar Ship Fund	Conservator of Forests, Belgaum	8%KAR BK 2011 8.25% UBI 2012	4200 1600 0												
					0	5800.00	14631.18	468.00	0.00	20899.18	0.00	0.00	0.00	0.00	15099.18	5800.00	20899.18
16-211	13	Channappa Memorial Scholarship Fund	Conservator of Forests, Belgaum	9%UBI, KG Rd 2011 8%KAR BK 2011	4000 9200 0												
					0	13200.00	33467.05	1066.00	0.00	47733.05	0.00	0.00	0.00	0.00	34533.05	13200.00	47733.05

1	2	3	4	5	6	7	8	9	10	11	12	13	14	15	16	17	18
5-192	14	Radha Bai Krishna Rao Deshpande Amnibhavi Scholarship & Krishnoji Rao Ragavendra Rao Deshpande Amnibhavi sanskrit Scholarship Fund	Principal, Karnataka College, Dharwad	8%KAR BK 2011	4200												
					0												
					0												
					0												
					0												
					0												
					0												
					0												
					0	4200.00	10189.25	336.00	0.00	14725.25	0.00	0.00	0.00	0.00	10525.25	4200.00	14725.25
16-171	15	Sardar Bheemmarao Ramarao Akbar Navis Scholarship Fund	The Principal, Karnataka College, Dharwad	7.25%KAR 2013	5300												
					300												
					0												
					0												
					0	5600.00	11512.11	408.00	0.00	17520.11	0.00	0.00	0.00	0.00	11920.11	5600.00	17520.11
16-131	16	Kembhavi Endowment Fund	The Head Master Govt. Agriculture High School, Bijapur	8%KAR BK 2011	1000												
					0												
					0												
					0	1000.00	2838.38	80.00	0.00	3918.38	0.00	0.00	0.00	0.00	2918.38	1000.00	3918.38
16-361/ 10-331	17	Worth Prize Fund	The Educational Inspector, Dharwad	8%KAR bk 2011	3600												
					300												
					1700												
					0	5600.00	15794.77	442.00	0.00	21836.77	0.00	0.00	0.00	0.00	16236.77	5600.00	21836.77
9-530	18	Mursavirada Aya Scholarship Fund	Head Mistress Govt. Girl's High School, Dharwad	8%KAR BK 2011	3300												
					0												
					0												
					0	3300.00	8541.93	264.00	0.00	12105.93	0.00	0.00	0.00	0.00	8805.93	3300.00	12105.93
19-141	19	Yerd Ettin Arya Scholarship Fund	Registrar Karnataka University, Dharwad	8%KAR BK 2011	1600												
					0												
					0												
					0	1600.00	4097.27	128.00	0.00	5825.27	0.00	0.00	0.00	0.00	4225.27	1600.00	5825.27
18-361	20	Victoria Jubilee Prize Fund	The Educational Inspector, Dharwad	8%KAR BK 2011	500												
					200												
					0												
					0	700.00	1991.58	56.00	0.00	2747.58	0.00	0.00	0.00	0.00	2047.58	700.00	2747.58

1	2	3	4	5	6	7	8	9	10	11	12	13	14	15	16	17	18
12-104	21	Jardine Prize Fund	The Principal, Karnataka College, Dharwad	8%KAR BK 2011	1000												
				7.75%KAR 2012	400												
					0												
					0	1400.00	3988.83	112.00	0.00	5500.83	0.00	0.00	0.00	0.00	4100.83	1400.00	5500.83
7-296	22	Dharwad Scholarship Fund	The Principal, Karnataka College, Dharwad	8%KAR BK 2011	7500												
					0												
					0												
					0	7500.00	18197.90	600.00	0.00	26297.90	0.00	0.00	0.00	0.00	18797.90	7500.00	26297.90
						54900.00	137090.82	4348.00	400.00	196738.82	0.00	0.00	400.00	400.00	141438.82	54900.00	196338.82
16-121	23	Hubli Scholarship Fund	The Principal, Karnataka College, Dharwad	8%KAR BK 2011	4800												
					0												
					0												
					0	4800.00	11646.85	384.00	0.00	16830.85	0.00	0.00	0.00	0.00	12030.85	4800.00	16830.85
7-314	24	Churmuri Scholarship Fund	The Principal, Karnataka College, Dharwad	8%KAR BK 2011	5600												
					0												
					0												
					0	5600.00	13588.95	448.00	0.00	19636.95	0.00	0.00	0.00	0.00	14036.95	5600.00	19636.95
15-271	25	Vankasari Scholarship Fund	D.D.P.I., Dharwad	8%KAR BK 2011	10700												
				7.75%KAR2012	3000												
					0												
					0	13700.00	38737.72	1088.00	0.00	53525.72	0.00	0.00	0.00	0.00	39825.72	13700.00	53525.72
12 81	26	Dada Nethaji Jublee Prize Fund	D.D.P.I., Dharwad	8%KAR BK 2011	500												
				7.75%KAR 2012	200												
					0												
					0	700.00	1991.65	56.00	0.00	2747.65	0.00	0.00	0.00	0.00	2047.65	700.00	2747.65
15-361	27	Sar Desai of Navalgund Sirsingi Charitable Trust Fund	Deputy Commissioner, Belgaum	8%KAR BK 2011	92200												
					0												
					0	92200.00	3762.00	7376.00	0.00	103338.00	0.00	0.00	0.00	0.00	11064.00	92200.00	103264.00
11-293	28	Hanumantha Doddachary Walwekar Kannarese Prize Fund	Head Master Govt. Sardar High School, Belgaum	8%KAR BK 2011	500												
				7.5%KAR KG.Rd 2013	300												
					0												
					0												
					0	800.00	1662.31	62.00	300.00	2824.31	0.00	0.00	300.00	300.00	1724.31	800.00	2524.31

1	2	3	4	5	6	7	8	9	10	11	12	13	14	15	16	17	18
17-180/ 8-560	29	War loanday Collection Fund, Karwar.	Head Master, Govt. High School, Karwar.	7.25%KAR2013	200												
					0												
					0												
					0	200.00	536.35	14.00	0.00	750.35	0.00	0.00	0.00	0.00	550.35	200.00	750.35
12-133	30	War loanday Collection Fund, Bijapur	Head Master, Govt. High School, Bijapur.	7.5% UBI,KG Rd 08 8%KAR BK 2013	100												
					100												
					0												
					0	200.00	546.43	18.00	0.00	764.43	0.00	0.00	0.00	0.00	564.43	200.00	764.43
11-323	31	Dharwad Training College Prize Fund	Principal Training College for women, Dharwad	8%KAR BK 2011	2400												
					0												
					0												
					0	2400.00	8047.84	192.00	0.00	10639.84	0.00	0.00	0.00	0.00	8239.84	2400.00	10639.84
7-331	32	Boys Reading Room Fund	Govt. High School, Dharwad	8%KAR BK 2011	300												
					0												
					0												
					0	300.00	856.60	24.00	0.00	1180.60	0.00	0.00	0.00	0.00	880.60	300.00	1180.60
14-291	33	Poor Boys Fund, Bijapur	Head Master Govt. Agricultural High School, Bijapur	8%KAR BK 2011	500												
					0												
					0												
					0	500.00	1415.89	40.00	0.00	1955.89	0.00	0.00	0.00	0.00	1455.89	500.00	1955.89
17-331	34	Rodda Gold Medal Fund	Principal Karnataka College, Dharwad	8%KAR BK 2011	1900												
					0												
					0												
					0	1900.00	4608.10	152.00	0.00	6660.10	0.00	0.00	0.00	0.00	4760.10	1900.00	6660.10
9-128	35	The Indumathi Khasanis Prize Fund	Lady Suptd., Training College for Women, Dharwad	8%KAR BK 2011	400												
					0												
					0												
					0	400.00	1143.79	32.00	0.00	1575.79	0.00	0.00	0.00	0.00	1175.79	400.00	1575.79
7-348	36	Manual and Training Class Fund	The Head Master Govt. Sardar's High School (Bijapur) Belgaum	8%KAR BK 2011 7.5 % KAR 2013	900												
					300												
					0												
					0	1200.00	3156.24	94.00	300.00	4750.24	0.00	0.00	300.00	300.00	3250.24	1200.00	4450.24
						124900.00	91700.72	9980.00	600.00	227180.72	0.00	0.00	600.00	600.00	101606.72	124900.00	226506.72

1	2	3	4	5	6	7	8	9	10	11	12	13	14	15	16	17	18
11-121	37	Poor Mohammeden Pupil Scholarship Fund	The Principal, Anglo-Urdu Higher Secondary School, Hubli.	8%KAR BK 2011	2000												
					0												
					0												
					0	2000.00	5647.60	160.00	0.00	7807.60	0.00	0.00	0.00	0.00	5807.60	2000.00	7807.60
13-151	38	Bai Ramabai Kalghatgi Scholarship Fund	The Head Mistress Govt. Girls High School Dharwad	8%KAR BK 2011	1500												
					0												
					0												
					0	1500.00	3747.90	120.00	0.00	5367.90	0.00	0.00	0.00	0.00	3867.90	1500.00	5367.90
17-261/ 9- 550	39	Redcross Maternity Ward Fund	Director of Medical Services in Mysore, Bangalore	7.25%KAR 2013	14300												
					0												
					0												
					0	14300.00	51379.87	1036.00	0.00	66715.87	0.00	0.00	0.00	0.00	52415.87	14300.00	66715.87
17-202/ 8-494	40	Krishnoji Rao, Hanumantha Rao Deshpande Prize Fund	D.D.P.I., Dharwad	8%KAR BK 2011	500												
					7.75%KAR 2012	200											
					0												
					0	700.00	1988.20	56.00	0.00	2744.20	0.00	0.00	0.00	0.00	2044.20	700.00	2744.20
17-341/ 8-148	41	V.R.Topashetty Memorial Fund	Principal Karnataka College, Dharwad	8%KAR BK 2011	1000												
					0												
					0												
					0	1000.00	2428.75	80.00	0.00	3508.75	0.00	0.00	0.00	0.00	2508.75	1000.00	3508.75
16-261	42	Belgaum Dist. Sanitary Association Fund	Chairman Deputy Commissioner, Belgaum	8%KAR BK 2011	1700												
					7.75%KAR 2012	6300											
					0												
					0	8000.00	28012.91	624.00	0.00	36636.91	0.00	0.00	0.00	0.00	28636.91	8000.00	36636.91
16-112	43	Dixit Scholarship Fund	Principal, Karnataka College, Dharwad	8%KAR BK 2011	4800												
					0												
					0												
					0	4800.00	11647.97	384.00	0.00	16831.97	0.00	0.00	0.00	0.00	12031.97	4800.00	16831.97
17-271/ 13 -31	44	Sri Shantha Durga Maternity Ward Fund	Director of Medical Services in Mysore, Bangalore	8%KAR BK 2011	9400												
					7.75%KAR 2012	5000											
					0												
					0	14400.00	42705.53	1138.00	0.00	58243.53	0.00	0.00	0.00	0.00	43843.53	14400.00	58243.53
12-351	45	Rinda Bai Hanumantha Deshpande of Navalgund Prize Fund	D.D.P.I., Dharwad	8%KAR BK 2011	500												
					7.75%KAR 2012	200											
					0												
					0												
					0	700.00	1996.09	56.00	0.00	2752.09	0.00	0.00	0.00	0.00	2052.09	700.00	2752.09

1	2	3	4	5	6	7	8	9	10	11	12	13	14	15	16	17	18
9-516	46	Jeevi Bai Honnaik Scholarship Fund, Dharwad	Lady Suptd., Training College for Women, Dharwad	8%KAR BK 2011	5100												
					0												
					0												
					0	5100.00	14215.80	408.00	0.00	19723.80	0.00	0.00	0.00	0.00	14623.80	5100.00	19723.80
17-281/ 7-372	47	Smith Prize Fund	District Surgeon, Belgaum	8%KAR BK 2011	2200												
				7.75%KAR 2012	3600												
					0												
					0	5800.00	17336.73	454.00	0.00	23590.73	0.00	0.00	0.00	0.00	17790.73	5800.00	23590.73
16-201/ 10-61	48	Srimantha Govinda Rao Alias Abasaheb Memorial Trust Fund	Principal, RMG Jr. College, Mudhol.	7.75%KAR2012	4200												
				8%KAR BK 2011	5000												
				7.75%KAR 2012	1300												
					0												
					0	10500.00	15389.48	826.00	0.00	26715.48	0.00	0.00	0.00	0.00	16215.48	10500.00	26715.48
13-201	49	Bagi Scholarship Fund	D.D.P.I., Bijapur	8%KAR BK 2011	2400												
				11% KAR BK 2012	2000												
					0												
					0	4400.00	11359.55	412.00	0.00	16171.55	0.00	0.00	0.00	0.00	11771.55	4400.00	16171.55
9-360	50	Laxmibai Anikhindhi Scholarship Fund	D.D.P.I., Bijapur	8%KAR BK 2011	2100												
					0												
					0												
					0	2100.00	7507.52	168.00	0.00	9775.52	0.00	0.00	0.00	0.00	7675.52	2100.00	9775.52
						75300.00	215363.90	5922.00	0.00	296585.90	0.00	0.00	0.00	0.00	221285.90	75300.00	296585.90
6-180	51	Late Balachandra Chintamani Patawardan Prize Fund	Head Master, P.B. High School Jhamakandi, Bijapur Dist.	7.25%KAR2013	1000												
					0												
					0												
					0	1000.00	2338.92	72.00	0.00	3410.92	0.00	0.00	0.00	0.00	2410.92	1000.00	3410.92
13-261	52	Smt. Bakabai Saheb Gorpade Scholarship Fund	D.D.P.I., Bijapur	7.75%KAR2012	5000												
				7.75%KAR2012	200												
				8%KAR BK 2011	5500												
					0	10700.00	32292.88	1043.00	0.00	44035.88	0.00	0.00	0.00	0.00	33335.88	10700.00	44035.88
15-301/ 5-440	53	The Postwar Services re- construction Fund	Director of Sainik Welfare Fund & Rehabilitation Board, Bangalore	8%KAR BK 2011	38300												
					0												
					0												
					0												
					0	38300.00	31.00	3064.00	0.00	41395.00	0.00	0.00	0.00	0.00	3064.00	38300.00	41364.00

1	2	3	4	5	6	7	8	9	10	11	12	13	14	15	16	17	18
14-371	54	The 1937 Coronation Essay Prize Fund	Head Master, Central High School, Mercera.	8%KAR BK 2011	100												
					0												
					0												
					0	100.00	403.68	8.00	0.00	511.68	0.00	0.00	0.00	0.00	411.68	100.00	511.68
5-107	55	The Yates Endowment Fund	D.D.P.I., Coorg	8%KAR BK 2011	400												
				8% KAR 2013	1110												
					0												
					0	1510.00	413.00	113.00	1110.00	3146.00	1.00	95.00	1110.00	1206.00	430.00	1510.00	1940.00
13-231	56	Koravanda Appaiah Endowment Fund	Secretary K.A.E.E., Fund, Mercera	8%KAR BK 2011	15800												
				7.25%KAR2013	1200												
				8% SBM 2014	300												
				7.25%KAR2013	1000												
				7.75%KAR2012	500	18800.00	1280.00	1484.00	0.00	21550.00	0.00	0.00	0.00	0.00	2750.00	18800.00	21550.00
18-391	57	Sri N. Channappa & Smt. Subbamma Endowment Fund	Medical Officer, Combinet dispensary, Vijayapura.	7.25%KAR2013	2000												
					0												
					0												
					0	2000.00	3522.00	144.00	0.00	5666.00	0.00	0.00	0.00	0.00	3666.00	2000.00	5666.00
18-161	58	Belgaum Dist. Hostel Endowment Fund	Deputy Commissioner, Belgaum	7.75%KAR2012	10000												
				9% KAR 2013	35000												
				7.25KAR2013	25000												
				7.5%VIB 2012	30000												
				11% KAR BK 2012	73600	173600.00	254241.21	15206.00	35000.00	478047.21	433.00	42888.00	35000.00	35000.00	226126.21	173600.00	399726.21
19-161	59	Late Sri C.P. Shivanna Endowment Fund	Head Master, Govt Model Primary School, Kumbarakere, Chikanayakanahalli	7.25%KAR2013	250												
				7.50% VIB 2012	320												
					0												
					0	570.00	440.32	42.00	0.00	1052.32	0.00	0.00	0.00	0.00	482.32	570.00	1052.32
16-252/ 9-70	60	Pandit D. Gopala Charalu Endowment Fund	Director of Indian System of Medicine & Homoeopathi in Karnataka, Bangalore.	7.75%KAR2012	24400												
				11.25% KAR Bank 2012	2300												
				7.25%KAR2012	29620												
					0												
					0												
					0	56320.00	27406.59	4288.00	0.00	88014.59	0.00	0.00	0.00	0.00	31694.59	56320.00	88014.59

1	2	3	4	5	6	7	8	9	10	11	12	13	14	15	16	17	18
9-180	61	The Subedar Major Saheb Nana Saheb Pawar Desai of Athani Scholarship Fund	Deputy Commissioner, Belgaum & Administrator	7.25%KAR2012	2000												
					0												
					0												
					0												
					0	2000.00	1904.46	144.00	0.00	4048.40	4.00	387.00	0.00	0.00	1657.40	2000.00	3657.40
14-361	62	Late Sri Narasimha Murthy Memorial Fund	The Head Mistress Govt. Girls High School Chickmagalur	7.5%KAR KG.Rd 2013	500												
					0												
					0												
					0												
					0	500.00	959.99	33.00	500.00	1992.99	0.00	0.00	500.00	500.00	992.99	500.00	1492.99
14-311	63	Late Sri Mallappa Memorial Medal Fund	Principal Polytechinc Kushalnagar, Coorg Dist.	7.25%KAR2013 8% KAR 2011	2000												
					3000												
					0												
					0												
					0	5000.00	1486.17	384.00	0.00	6870.17	0.00	0.00	0.00	0.00	1870.17	5000.00	6870.17
						310400.00	326720.22	26025.00	36610.00	699741.16	438.00	43370.00	36610.00	36706.00	308892.16	310400.00	619292.16
8-5-24/ 16-341	64	Smt. Kamalabai Deshpande Prize Fund	Principal, Girls PU College, 18th Cross, Malle-swaram, B'lore.	7.5%VIB2012 8%SBM2014	1000												
					100												
					0												
					0												
					0	1100.00	1377.65	84.00	0.00	2561.65	0.00	0.00	0.00	0.00	1461.65	1100.00	2561.65
7-414	65	Sri Rudramma Siddaramaiah Memorial Prize Fund	D.D.P.I., Bangalore.	7.5%VIB2012	1300												
					0												
					0												
					0												
					0	1300.00	1290.74	98.00	0.00	2688.74	0.00	0.00	0.00	0.00	1388.74	1300.00	2688.74
11-261	66	Smt. Leelavardin Prize Endowment Fund	Director of Collegiate Education in Karnataka, Bangalore.	8.25%UBI 2012	1500												
					0												
					0												
					0												
					0	1500.00	4572.49	124.00	0.00	6196.49	0.00	0.00	0.00	0.00	4696.49	1500.00	6196.49
14-251	67	U.S. Chandrashekar Upadhy Endowment Fund	D.D.P.I., Bangalore.	8.25%UBI 2012	1000												
					0												
					0												
					0												
					0	1000.00	1883.25	82.00	0.00	2965.25	0.00	0.00	0.00	0.00	1965.25	1000.00	2965.25
17-151/ 6-110	68	Sri Pandit K.C. Nanjundaradhya Memorial Scholarship Fund	D.D.P.I., Bangalore.	8%SBM2014 8.25%UBI 2012	400												
					5000												
					0												
					0												
					0	5400.00	13797.68	444.00	0.00	19641.68	0.00	0.00	0.00	0.00	14241.68	5400.00	19641.68

1	2	3	4	5	6	7	8	9	10	11	12	13	14	15	16	17	18
16-371/ 7-424	69	Late Smt. Subbamma Venkatasubbaiah Endowment Scholarship Fund	D.D.P.I., Bangalore.	8%SBM2014	400												
				8.25% UBI 2012	4000												
					0												
					0	4400.00	11165.16	362.00	0.00	15927.16	0.00	0.00	0.00	0.00	11527.16	4400.00	15927.16
18-41/ 7-170	70	Educational Endowment relating to DPI	Scheme Not Settled	9% UBI,KG Rd 1012	5300												
				7.75%KAR2012	950												
					0												
					0	6250.00	18078.85	512.00	0.00	24840.85	0.00	0.00	0.00	0.00	18590.85	6250.00	24840.85
14-241	71	Sri Pulisubbanna & Muninarasamma Scholarship Fund	C.P.I. Bangalore	8.25%UBI 2012	500												
				7.5%KAR KG Rd 2013	1998												
					0												
					0	2498.00	4726.85	171.00	1998.00	9393.85	0.00	0.00	1998.00	1998.00	4897.85	2498.00	7395.85
11-161	72	Late Smt. S. Shara-damma W/o Sri M.P. Ramaradhya & M.R. Shobha H. Malligere, Mandya Taluk Memorial Fund	President, Aradhya Mahasabha, Jansi Lakshmi bai. Mysore-570004	5.5% UBI, KG Rd 2010	5000												
					0												
					0												
					0												
					0												
					0												
					0	5000.00	5200.25	393.00	0.00	10593.25	0.00	0.00	0.00	0.00	5593.25	5000.00	10593.25
9 90	73	O.S. Anchan Memorial Poor Boys Scholorship Fund	The Principal, Govt. College of Education, Mangalore.	7.5% KAR KG.Rd 2013	1200												
					0												
					0												
					0	1200.00	1402.15	90.00	1200.00	3892.15	0.00	0.00	1200.00	1200.00	1492.15	1200.00	2692.15
13-351	74	Vijaya Bank Endowment Fund	The Principal, Govt. College of Education, Mangalore.	7.5% KAR KG.Rd 2013	16200												
					2300												
					0												
					0	18500.00	23511.56	1447.00	18500.00	61958.56	0.00	0.00	18500.00	18500.00	24958.56	18500.00	43458.56
19-151	75	Gulvadi Padmabai Prize Fund	Scheme Not Settled	8%KAR BK 2011	200												
					0												
					0												
					0	200.00	732.20	16.00	0.00	948.20	0.00	0.00	0.00	0.00	748.20	200.00	948.20

1	2	3	4	5	6	7	8	9	10	11	12	13	14	15	16	17	18
14-301	76	Amavasya Nanjundaiah Sakkamma Prize Endowment Fund	C.P.I. Bangalore	7.5% KAR KG.Rd 2013	1000 0 0 0	1000.00	1329.87	79.00	1000.00	3408.87	0.00	0.00	1000.00	1000.00	1408.87	1000.00	2408.87
						49348.00	89068.70	3902.00	22698.00	165016.70	0.00	0.00	22698.00	22698.00	92970.70	49348.00	142318.70
118-322	77	Late K.S. Nanjundaradhya Endowment Fund	C.P.I. Bangalore	7.5%KAR KG.Rd2013 8%SBM2014	5000 300 0 0	5300.00	9875.05	417.00	5000.00	20592.05	0.00	0.00	5000.00	5000.00	10292.05	5300.00	15592.05
16-191/	78	Endowment for awarding Prize in the name of Sri Karmaveera Maharshi Endowment Fund	Principal, Govt. PU College, Jamakhandi, Bagalkote.	8%SBM2014 9% UBI,KG Rd 2012 7.75%KAR2012 9.25% KAR BK 2013	100 500 2000 1700 0	4300.00	314.00	362.00	0.00	4974.00	3.00	309.00	0.00	0.00	362.00	4300.00	4662.00
16-281	79	Y.N. Srikanth Memorial Gold Medal Fund	C.P.I. Bangalore	9%KAR KG.Rd 2013	2500 0 0 0	2500.00	3380.80	162.00	2500.00	8542.80	0.00	0.00	2500.00	2500.00	3542.80	2500.00	6042.80
13-221	80	Muthamma Vishweshwaraiah Endowment Fund	C.P.I. Bangalore	8%KAR BK 2011	1000 0 0 0	1000.00	1360.15	80.00	0.00	2440.15	0.00	0.00	0.00	0.00	1440.15	1000.00	2440.15
13-161	81	Anusuya Memorial Endowment Fund	C.P.I. Bangalore	8%KAR BK 2011	2000 0 0 0	2000.00	2146.72	160.00	0.00	4306.72	0.00	0.00	0.00	0.00	2306.72	2000.00	4306.72
19-71	82	Major Chappudira Ponnappa Rajaram Memorial Endowment Fund	Curator, Govt.Museum & V.A. Gallery, Bangalore.	11.5% RBI 2009	103000 0 0 0	103000.00	29638.50	11973.00	0.00	144436.50	0.00	0.00	0.00	0.00	41436.50	103000.00	144436.50

1	2	3	4	5	6	7	8	9	10	11	12	13	14	15	16	17	18
14-211	83	The Rushed Ford Medal Endowment Fund	Director, women & Children Welfare, Bangalore.	8%KAR BK 2011	200												
				7.75%KAR2012	100												
					0												
					0	300.00	903.46	24.00	0.00	1227.46	0.00	0.00	0.00	0.00	927.46	300.00	1227.46
17-241	84	Sri Rama Prize Endowment Fund	C.P.I. In Karnataka Bangalore	8%KAR BK 2011	1100												
				8.25% UBI,KG Rd 2012	100												
				7.75%KAR2012	200												
				7.25%KAR2013	100												
				7.5%KAR 2013	600												
				8%SBM2014	200	2300.00	5731.33	190.00	600.00	8821.33	0.00	0.00	600.00	600.00	5921.33	2300.00	8221.33
13-41	85	Uppinangadi Gopala Rama Bhatt & Ambabai Govinda Bhatt Prize Endowment	President, TDB South Canara	8%KAR BK 2011	500												
					0												
					0												
					0	500.00	1246.54	40.00	0.00	1786.54	0.00	0.00	0.00	0.00	1286.54	500.00	1786.54
15 1	86	Poor Boys Fund, Chikkamudawadi	Secretary P.B.F. Committee, Chikkamudawadi	7.75%KAR2012	500												
					0												
					0												
					0	500.00	1516.55	38.00	0.00	2054.55	0.00	0.00	0.00	0.00	1554.55	500.00	2054.55
15-281	87	M.R. Ray Rao Saheb G. Seetharama Chettiar Bed Endowment Fund	Supdt., Govt. H.Q. Hospital Bellary.	8%KAR BK 2011	3400												
				9% UBI,KG Rd 2012	2323												
				8%SBM2014	600												
				7.75%KAR2012	1500												
					0	7823.00	19664.13	628.00	0.00	28115.13	0.00	0.00	0.00	0.00	20292.13	7823.00	28115.13
16-301	88	Kundapura Koteswara kalingaiah Lakshamma Endowment Fund	Principal Govt., Jr. College Turuvekere, Tumkur Dist.	8%SBM2014	1000												
					0												
					0												
					0												
					0	1000.00	1242.91	80.00	0.00	2322.91	0.00	0.00	0.00	0.00	1322.91	1000.00	2322.91
17-121	89	Endowment Fund relating to H.Q. Hospital Bellary	Supdt., Govt. H.Q. Hospital Bellary.	8%KAR BK 2011	2500												
				8.25%UBI 2012	1361												
				8%SBM2014	700												
				7.75%KAR2012	1000	5561.00	13553.28	444.00	0.00	19558.28	0.00	0.00	0.00	0.00	13997.28	5561.00	19558.28
						136084.00	90573.42	14598.00	8100.00	249178.42	3.00	309.00	8100.00	8100.00	104682.42	136084.00	240766.42

1	2	3	4	5	6	7	8	9	10	11	12	13	14	15	16	17	18
10-241	90	Somapurada	Tahsildar, Gowribidnur.	8%SBM2014	5000												
		7.5%VIB2012		1300													
				0													
				0													
		Endowment Fund			6300.00	5508.34	502.00	0.00	12310.34	0.00	0.00	0.00	0.00	6010.34	6300.00	12310.34	
17-381/ 6-510	91	K.C.	C.P.I., Bangalore	7.75%KAR 2012	5000												
		Channabasappa			0												
		Prize Endowment			0												
		Fund			0												
					5000.00	9811.01	582.00	0.00	15393.01	0.00	0.00	0.00	0.00	10393.01	5000.00	15393.01	
16-331	92	Dr. T.R.	C.P.I.	8%SBM2014	10000												
		Rajagopalan Merit			0												
		Prize Endowment			0												
		& Smt. Banubai			0												
		W/o T.R.			0												
		Rajagopalan merit			0												
		prize endowment			0												
		fund			0												
					10000.00												
12-171	93	Navin	Scheme Not Settled	8%SBM2014	1500												
		Ramanujacharya		7.75%KAR2012	500												
		Endowment Fund			0												
					0												
					2000.00	3891.63	182.00	0.00	6221.63	0.00	0.00	0.00	0.00	4221.63	2000.00	6221.63	
16-351	94	Alipur Urdu	Inspector of Education Urdu range Chikkaballapur	8%SBM2014	1000												
		School			0												
		Endowment Fund			0												
					0												
					1000.00	2067.61	80.00	0.00	3147.61	0.00	0.00	0.00	0.00	2147.61	1000.00	3147.61	
6-216	95	Nabisab Pinjuri	Scheme Not Settled	8%SBM2014	1700												
		Scholarship Fund			0												
					0												
					0												
					1700.00	3549.87	138.00	0.00	5387.87	0.00	0.00	0.00	0.00	3687.87	1700.00	5387.87	
6-310	96	S.C.Boregowda	Head master, Govt. Middle School, Saligrama	8%SBM2014	2800												
		Endowment Fund		11.5% RBI 2011	9000												
					0												
					0												
					11800.00	24052.20	1777.00	0.00	37629.20	0.00	0.00	0.00	0.00	25829.20	11800.00	37629.20	

1	2	3	4	5	6	7	8	9	10	11	12	13	14	15	16	17	18
17-251/ 14-221	97	Mahaveer Mission Endowment Fund	C.P.I. Bangalore	8%SBM2014	1000												
				7.75%kar2012	300												
				11.5% RBI 2011	40												
				12% RBI 2011	160												
				7.5%KAR 2013	100	1600.00	2656.77	137.00	100.00	4493.77	0.00	0.00	100.00	100.00	2793.77	1600.00	4393.77
6-200	98	Midday lunch Fund Endowment by Swaminiattam Panakatte	C.P.I., Bangalore	8%SBM2014	1600												
					0												
					0												
					0	1600.00	2069.05	130.00	0.00	3799.05	0.00	0.00	0.00	0.00	2199.05	1600.00	3799.05
16-221	99	The Lady Willington Scholarship Endowment Fund	C.P.I., Bangalore	8%KAR BK 2011	1000												
				8%SBM2014	200												
				8%SBM2014	100												
					0	1300.00	3231.79	104.00	0.00	4635.79	0.00	0.00	0.00	0.00	3335.79	1300.00	4635.79
17-391/ 10-201	100	Smt. N.C. Sumangali Prize Endowment Fund	Principal Govt., Jr. College Mangalore.	7.25%kar2013	400												
				9%,KAR 2014	150												
					0												
					0	550.00	783.82	38.00	0.00	1371.82	0.00	0.00	0.00	0.00	821.82	550.00	1371.82
17-31/ 10-21	101	K.P.Ramani & K.P. Kurvasu Memorial Fund.	Principal Govt. College, Mangalore.	7.25%KAR 2012	400												
				9%KAR 2014	150												
					0												
					0	550.00	780.96	38.00	150.00	1518.96	0.00	0.00	150.00	150.00	818.96	550.00	1368.96
19-61	102	T.S. Kotelinga Bed Endowment fund	Supdt., Headquarters Hospital Bellary.	8%SBM2014	200												
				9% UBI,KG Rd 2012	606												
				8%KAR BK 2011	1000												
				7.75%KAR 2012	532.20	2338.20	5607.47	188.00	0.00	8133.67	0.00	0.00	0.00	0.00	5795.47	2338.20	8133.67
						45738.20	72371.62	4704.00	250.00	123211.82	0.00	0.00	250.00	250.00	77223.62	45738.20	122961.82
19-101	103	Smt. Latha Memorial Scholarship Prize Fund	C.P.I., Bangalore	7.5%KAR 2013	3000												
				8%SBM2014	500												
					0												
					0	3500.00	7085.46	277.00	3000.00	13862.46	0.00	0.00	3000.00	3000.00	7362.46	3500.00	10862.46
14-171	104	Ramakka Pendurkar Inter HighSchool Debate on Current Affairs Fund	D.D.P.I., Bellary	7.75%KAR2012	2000												
					0												
					0												
					0	2000.00	5575.28	156.00	0.00	7731.28	0.00	0.00	0.00	0.00	5731.28	2000.00	7731.28

1	2	3	4	5	6	7	8	9	10	11	12	13	14	15	16	17	18
11 21	105	The Chappal Memorial Medal Endowment Fund	Director of Women & Children welfare Bangalore.	8%KAR BK 2011	400												
				8%SBM2014	300												
					0												
					0	700.00	1810.36	56.00	0.00	2566.36	0.00	0.00	0.00	0.00	1866.36	700.00	2566.36
17-41	106	Major Krishnaiah Shetty Prize Fund	Principal, Govt. College, Mangalore.	7.25%KAR 2013	300												
				9%KAR 2014	50												
					0												
					0	350.00	526.77	28.00	50.00	954.77	0.00	0.00	50.00	50.00	554.77	350.00	904.77
14 1	107	Anchan 1959 Batch B.Ed Prize Fund	Principal, Govt. College of Education, Mangalore.	7.25%KAR 2013	250												
					0												
					0												
					0	250.00	313.50	18.00	0.00	581.50	0.00	0.00	0.00	0.00	331.50	250.00	581.50
14 11	108	Sri C. Nanjundappa Smt. Deveeramma Endowment Fund	Head master, Govt. High School, Vijayapura	7.5%KAR KG Rd2013	2000												
				12% RBI 2011	1000												
					0												
					0	3000.00	4725.25	277.00	2000.00	10002.25	0.00	0.00	2000.00	2000.00	5002.25	3000.00	8002.25
14-31	109	Late Sri Tukarama Singh Memorial Fund	Principal, KEB Pre-University College, Jog falls, Sagar.	7.5% KAR KG.Rd 2013	300												
					0												
					0												
					0												
					0												
					0	300.00	89.00	23.00	300.00	712.00	0.00	0.00	300.00	300.00	112.00	300.00	412.00
14-41	110	Moulvi Gulam Musthafa Saheb of Hole Honnur Endowment	Head Master, New Type Urdu Middle School, Hole Honnur.	7.5 %KAR KG Rd 2013	1000												
					0												
					0												
					0	1000.00	1866.60	76.00	1000.00	3942.60	0.00	0.00	1000.00	1000.00	1942.60	1000.00	2942.60
14-51	111	Gopalrao Joshi Prize Endowment Fund Sri Gopala Sadashiva Joshi & Smt Rukmini Bai Gopala Joshi Memorial Fund	C.P.I., Bangalore	7.5 %KAR KG Rd 2013	1400												
					0												
					0												
					0												
					0												
					0												
					0												
					0	1400.00	1852.70	106.00	1400.00	4758.70	0.00	0.00	1400.00	1400.00	1958.70	1400.00	3358.70

1	2	3	4	5	6	7	8	9	10	11	12	13	14	15	16	17	18
14-61	112	Sri Dharma Prakasha Kuppuswamy Yadava Educational Scholarship Fund	Secretary Sri. K. Kuppuswamy Yadava Education Yamunabai Rd, Madhavanagar. B'lore-1	7.5% KAR KG.Rd 2013 7.25%KAR 2013	900 216660 0 0 0 0 0	217560.00	278.00	15776.00	900.00	234389.00	158.00	15618.00	900.00	900.00	153.00	217560.00	217713.00
14-81	113	Suggenahalli Endowment Fund	Headmaster, Govt.Model Primary School, Suggenahalli.	7.25%KAR 2013	500 0 0 0	500.00	893.39	36.00	0.00	1429.39	0.00	0.00	0.00	0.00	929.39	500.00	1429.39
14 91	114	V. Ramakrishna Bhat Hande Endowment Fund	Principal, Govt. Preuniversity College, Sringeri.	7.25%KAR 2013	1000 0 0 0	1000.00	526.00	72.00	0.00	1598.00	0.00	0.00	0.00	0.00	598.00	1000.00	1598.00
17-51/ 11-51	115	Hazi Habib Ahmed Moosa Sait Endowment Fund	Head Master, Urdu Primary School, Shimoga Town	7.25% KAR 2013 7.25%KAR 2012 7.75%KAR2012	3500 2500 200 0	6200.00	10683.49	569.00	0.00	17452.49	0.00	0.00	0.00	0.00	11252.49	6200.00	17452.49
						237760.00	36225.80	17470.00	8650.00	299980.80	158.00	15618.00	8650.00	8650.00	37794.80	237760.00	275554.80
12-161	116	Aparanji Khadarkhan Endowment Fund	Scheme Not Settled	7.25%KAR 2013 7.25%KAR 2013	400 725 0 0	1125.00	1462.24	80.00	0.00	2667.24	0.00	0.00	0.00	0.00	1542.24	1125.00	2667.24
12-151	117	R. Narayana Rao Prize Endowment Fund	C.P.I., Bangalore	8%KAR BK 2011 7.75%KAR2012	500 400 0 0	900.00	2633.13	88.00	0.00	3621.13	0.00	0.00	0.00	0.00	2721.13	900.00	3621.13
11 41	118	The Sharadha Ranganathan Prize Endowment Fund	Principal, Govt., College, Mangalore.	8%KAR BK 2011	500 0 0 0	500.00	1048.20	40.00	0.00	1588.20	0.00	0.00	0.00	0.00	1088.20	500.00	1588.20

1	2	3	4	5	6	7	8	9	10	11	12	13	14	15	16	17	18
18-21/ 10-91	119	Bharatha Swatanthra Smaraka Vidhyarthi Upahara Nidhi	President B.S.S.V.U. Nidhi Municipal High School, Nyamagondlu	7.5% KAR 2013 7.5% KAR 2013 0 0	2300 1500 0 0	3800.00	2604.65	268.00	3800.00	10472.65	0.00	0.00	3800.00	3800.00	2872.65	3800.00	6672.65
19/31	120	The Vokkaliga Sangha Endowment Fund	President, Vokkaliga Sangha, Visweswarapuram Bangalore	8%KAR BK 2011 7.5% KAR 2013 9.75% KAR 2012 7.5%VIB2012 7.25%KAR 2013	2000 2300 15800 18180 8000	46280.00	62590.76	3538.00	18100.00	130508.76	0.00	0.00	18100.00	18100.00	66128.76	46280.00	112408.76
9-340/ 13-291	121	Karnataka Arts College Fund Collected by RD Dodda and R.S. Arthal	Registrar Karnataka University, Dharwad	8%KAR BK 2011 9% UBI,KG Rd 2012 8.25%UBI 2012 7.25%KAR2013 11%KAR BK 2012	141400 6000 13500 20000 45100	226000.00	376956.07	19360.00	0.00	622316.07	0.00	0.00	0.00	0.00	396316.07	226000.00	622316.07
13-191	122	Mahdhava Ramanuja Acharya Parithoshkar Prize Endowment Fund	C.P.I., Bangalore	8%KAR BK 2011 8%SBM 2014 0 0 0 0	1000 200 0 0 0 0	1200.00	2567.44	96.00	0.00	3863.44	0.00	0.00	0.00	0.00	2663.44	1200.00	3863.44
19-201	123	Sri Mallappa Yellappa Bannur of Karajagi Prize Fund	Principal, Govt. Combind PUC College, KarajagiHaveri	7.5% KAR 2013 9.25%KAR BK2013 0	2000 300 0 0	2300.00	192.00	178.00	2000.00	4670.00	2.00	176.00	2000.00	2000.00	192.00	2300.00	2492.00
11-101	124	Agnivamsha Kshatriya Samaj Endowment Fund	Scheme Not Settled	7% RBI 2010 0 0 0	100 0 0 0	100.00	285.41	7.75	0.00	393.16	0.00	0.00	0.00	0.00	293.16	100.00	393.16
8 78	125	The Jayanna Chitagiri Endowment Fund	Head Master, Municipal High School, Dharwad	8%sbm2014 0 0 0	600 0 0 0	600.00	1547.51	48.00	0.00	2195.51	0.00	0.00	0.00	0.00	1595.51	600.00	2195.51

1	2	3	4	5	6	7	8	9	10	11	12	13	14	15	16	17	18
7-484	126	Dr. V.K.R.V. Rao Endowment Fund	Principal, Sant Janes PUC College, Kote, Bellary	8% RBI 2011	3000												
					0												
					0												
					0	3000.00	5161.60	240.00	0.00	8401.60	0.00	0.00	0.00	0.00	5401.60	3000.00	8401.60
9-256	127	Smt Lakshamma W/o Lakshmi- narasimha Shastry of Kadaba Prize Endowment Fund	Principal, Govt. PU College, Kanagal, Periyapatna, Mysore Dist.	8% RBI 2011	500												
					0												
					0												
					0												
					0												
					0												
					0	500.00	420.60	40.00	0.00	960.60	0.00	0.00	0.00	0.00	460.60	500.00	960.60
						286305.00	457469.61	23983.75	23900.00	791658.36	2.00	176.00	23900.00	23900.00	481275.36	286305.00	767580.36
19-81	128	Sri P.V.Jogalekar Prize Endowment Fund	C.P.I., Bangalore	11%KAR2012 9.25% KAR BK 2013	1000												
					300												
					0												
					0	1300.00	173.00	138.00	0.00	1611.00	1.00	137.00	0.00	0.00	172.00	1300.00	1472.00
19-111	129	Sri Ramalinge gowda Prize Endowment Fund	D.D.P.I., Bangalore.	11% KAR BK 2012	2000												
					640												
				7.5%VIB2012	0	2640.00	4090.62	268.00	0.00	6998.62	0.00	0.00	0.00	0.00	4358.62	2640.00	6998.62
14-101	130	Late D.Naganna Prize Endowment Fund	Principal, Composive Pu- College, Manchenahally, Gowribidanur.	11%KAR BK 2012	3000												
					0												
					0												
					0												
					0	3000.00	2914.00	330.00	0.00	6244.00	0.00	0.00	0.00	0.00	3242.00	3000.00	6242.00
9-220	131	Late Smt&Sri Bavanahally Devisingh Hanumansingh Prize Endowment Fund	Head Master, GHPS Shivarapatna, Malur Taluk	11%KAR BK 2012	1000												
					0												
					0												
					0												
					0												
					0	1000.00	1156.23	110.00	0.00	2266.23	0.00	0.00	0.00	0.00	1266.23	1000.00	2266.23

1	2	3	4	5	6	7	8	9	10	11	12	13	14	15	16	17	18
13-341	132	The 1957 B.T. Prize fund of Mangalore	Principal, Govt. Training College, Mangalore.	7.25%KAR2013	100												
					0												
					0												
					0	100.00	126.81	10.00	0.00	236.81	0.00	0.00	0.00	0.00	136.81	100.00	236.81
10 11	133	The 1958 B.T. Prize fund Kundal- Mangalore	Principal, Govt. Training College, Mangalore.	7.25%kar 2012	100												
					0												
					0												
					0	100.00	125.86	10.00	0.00	235.86	0.00	0.00	0.00	0.00	135.86	100.00	235.86
17-100/ 5-517	134	Smt. Sumathi Memorial Prize Endowment Fund	Headmistress, Govt. Secondary & Training School for women, Bangalore.	11% KAR BK 2011	500												
					0												
					0												
					0												
					0												
					0	500.00	1277.79	56.00	0.00	1833.79	0.00	0.00	0.00	0.00	1333.79	500.00	1833.79
13-131	135	Hazikasim Prize Endowment Fund	The Principal, Govt. College, Mangalore.	9% KAR KG Rd2014	200												
					1600												
					0												
					0	1800.00	3607.25	142.00	200.00	5749.25	0.00	0.00	200.00	200.00	3749.25	1800.00	5549.25
16-81/ 6-400	136	Gubbi Nidasale Channarayappa Trust Fund	Secretary, Gubbi Nidasale Channarayappa Trust, Tumkur.	8% RBI 2011	30000												
					40000												
					0												
					0	70000.00	12337.45	5000.00	40000.00	127245.45	96.00	9504.00	40000.00	40000.00	7645.45	0.00	77645.45
17-81/ 9-380	137	Reading Room Committee of the School of Engg Prize Fund	Director of Technical Education Bangalore.	8% KAR KGRd 2013	3000												
					3500												
					5000												
					0	11500.00	14028.36	849.00	6500.00	32877.36	0.00	0.00	6500.00	6500.00	14877.36	11500.00	26377.36
17-21/ 10-251	138	Thompson Prize Endowment Fund	Scheme Not Settled	8% KAR BK 2013	2800												
					500												
					1300												
					0	4600.00	9221.08	377.00	3300.00	17498.08	0.00	0.00	3300.00	3300.00	9598.08	4600.00	14198.08

1	2	3	4	5	6	7	8	9	10	11	12	13	14	15	16	17	18
10-391	139	Frazerpet School Endowment Fund	Scheme Not Settled	8% KAR, 2013	850												
				7.5%KAR 2013	150												
				7.25%KAR 2012	300												
					0	1300.00	2644.01	112.00	1000.00	5056.01	0.00	0.00	1000.00	1000.00	2756.01	1300.00	4056.01
13-181	140	Proclamation Jubilee Prize Fund	Scheme Not Settled	8% KAR KG Rd 2013	125												
				7.5% KAR KG Rd 2013	50												
					0												
					0	175.00	427.04	15.00	175.00	792.04	0.00	0.00	175.00	175.00	442.04	175.00	617.04
						98015.00	52129.50	7417.00	51175.00	208644.50	97.00	9641.00	51175.00	51175.00	49713.50	28015.00	147728.50
9 30	141	A.S. Vimalamma Memorial Endowment Fund	Sri M.A. Sripadarao, No. 302, 4th Main Byrasandra, Bangalore	9.75% KAR 2012													
					2000												
					0												
					0												
					0	2000.00	4449.80	160.00	0.00	6609.80	0.00	0.00	4200.00	4200.00	409.80	6200.00	2409.80
14-112	142	A.Lakshamma Memorial Fund	Head Master, Primary School D New Street, Talkad, T.Narsipura Taluk, Mysore Dist.	8% RBI 2011	1000												
				7.5% VIB2012	830												
					0												
					0												
					0												
					0	1830.00	1543.81	142.00	0.00	3515.81	0.00	0.00	0.00	0.00	1685.81	1830.00	3515.81
14-121	143	Kadambi Endowment Fund	Principal, Govt. Junior College, D.B.Pura.	8% RBI 2011	3000												
					0												
					0												
					0	3000.00	6674.65	240.00	0.00	9914.65	0.00	0.00	0.00	0.00	6914.65	3000.00	9914.65
17-91/ 11-61	144	Harijan Welfare and Depressed Classes welfare scheme South Canara.	Dy.Commissioner, Mangalore.	8% RBI 2011	1200												
				7.25%KR2013	1500												
				8%KAR BK 2011	18000												
					0	20700.00	54934.67	1644.00	0.00	77278.67	0.00	0.00	0.00	0.00	56578.67	20700.00	77278.67
10 41	145	The Sadashiv Naik Prize Endowment Fund	Principal, Govt. Training College, Mangalore.	8%SBM2014	200												
					0												
					0												
					0	200.00	219.62	16.00	0.00	435.62	0.00	0.00	0.00	0.00	235.62	200.00	435.62

1	2	3	4	5	6	7	8	9	10	11	12	13	14	15	16	17	18
16-291/ 6-100	146	Mudaliar Sangam Endowment Fund	Hon'ble Secy Mudaliar Sangam No. 16, Osborne Road Bangalore	8%KAR BK 2011	3000												
					0												
					0												
					0	3000.00	5023.75	240.00	0.00	8263.75	0.00	0.00	0.00	0.00	5263.75	3000.00	8263.75
8-284	147	Torke Honnaiah Master Prize Fund	Dist Education Officer, North Canara, Karwar.	7.75%KAR 2012	500												
					0												
					0												
					0	500.00	483.85	38.00	0.00	1021.85	0.00	0.00	0.00	0.00	521.85	500.00	1021.85
17-361/ 11-202	148	Sri Gurulingasastry Endowment Fund	Principal Chamarajendra Sanskrit College- Bangalore	7.25%KAR 2013	1000												
				11.5% RBI 2015	500												
					0												
					0	1500.00	3675.34	130.00	0.00	5305.34	0.00	0.00	0.00	0.00	3805.34	1500.00	5305.34
10-121	149	Public Contribution Fund	Principal Chamarajendra Sanskrit College- Bangalore	7.25%KAR 2013	2200												
					0												
					0												
					0	2200.00	4903.46	160.00	0.00	7263.46	0.00	0.00	0.00	0.00	5063.46	2200.00	7263.46
11-211	150	Tubugere Nanjappa and others Endowment Fund	Principal Chamarajendra Sanskrit College- Bangalore	7.25KAR2013	300												
				11.5% RBI 2015	3200												
					0												
					0	3500.00	9421.74	390.00	0.00	13311.74	0.00	0.00	0.00	0.00	9811.74	3500.00	13311.74
12-281	151	Armed Forces Relief Fund	Chairman of the Committee and Dy. Commissioner, Belgaum.	8%KAR BK 2011	20300												
				11%KAR BK 2011	3200												
				7.5%VIB 2012	10500												
				8%KAR BK 2011	3000												
				8%sbm2014	16000												
				7.5%KAR 2012	4500	57500.00	84947.25	3856.00	0.00	146303.25	126.00	12518.00	0.00	0.00	76159.25	57500.00	133659.25
13-361	152	H.Malim Prize Endowment Fund	Principal Govt. College, Mangalore.	11% KAR BK 2012	600												
					0												
					0												
					0	600.00	1042.55	66.00	0.00	1708.55	0.00	0.00	0.00	0.00	1108.55	600.00	1708.55
						96530.00	177320.49	7082.00	0.00	280932.49	126.00	12518.00	4200.00	4200.00	167558.49	100730.00	264088.49

1	2	3	4	5	6	7	8	9	10	11	12	13	14	15	16	17	18
13-22	153	The Hashmi Memorial Endowment Fund	Principal Govt. College, Mangalore.	8%KAR BK 2011 9% UBI,KG Rd 2012	1000 1400 0 0	2400.00	4109.50	196.00	0.00	6705.50	0.00	0.00	0.00	0.00	4305.50	2400.00	6705.50
7-460	154	Sri M.G. Joshi & Smt. Vijaya M.Joshi Endowment Fund	HM, GPBHS, Jamakhandi.	7.25%KAR 2013	2000 0 0 0	2000.00	3324.21	144.00	0.00	5468.21	0.00	0.00	0.00	0.00	3468.21	2000.00	5468.21
7 80	155	Anusuya Prize Endowment Fund	Principal, Sri Chamarajendra education sanskrit college, Chamarajpet, Bangalore.	7.25%KAR 2013	2000 0 0 0	2000.00	2967.21	144.00	0.00	5111.21	0.00	0.00	0.00	0.00	3111.21	2000.00	5111.21
17-191	156	Late Smt Harini Endowment Fund	C.P.I., Bangalore	7.25%KAR 2013	5000 0 0 0	5000.00	8154.63	362.00	0.00	13516.63	0.00	0.00	0.00	0.00	8516.63	5000.00	13516.63
16-381/ 7-25	157	Shamarao Vittal Medical & Educational Fund	Director of Medical Services	7.25%KAR 2012 7.25%KAR 2012	25000 200 0 0	25200.00	73078.51	2928.00	0.00	101206.51	0.00	0.00	0.00	0.00	76006.51	25200.00	101206.51
14-261	158	Vokkaliga sangha Vidhyarthinilaya Melukote.	CPI, Bangalore	7.25%KAR2012	1400 0 0 0	1400.00	2674.50	102.00	0.00	4176.50	0.00	0.00	0.00	0.00	2776.50	1400.00	4176.50
14-331	159	Jeeva Ramaiah Endowment Fund	The Head master, Upper Primary School, Theetha Kortagere tq.	8%KAR KG Rd 2013	350 0 0 0	350.00	557.83	30.00	350.00	1287.83	0.00	0.00	350.00	350.00	587.83	350.00	937.83
16-101/ 5-43	160	Nitte Narayana Advaita Memorial Prize Endowment Fund	Dy.Commissioner, South Canara	7.25%KAR 2013	500 0 0 0	500.00	1618.43	36.00	0.00	2154.43	0.00	0.00	0.00	0.00	1654.43	500.00	2154.43

1	2	3	4	5	6	7	8	9	10	11	12	13	14	15	16	17	18
8-300	161	Panchagiri Hanumappa Setty Fund	Scheme Not Settled	7.25%KAR 2013	4000												
					0												
					0												
					0	4000.00	8436.37	290.00	0.00	12726.37	0.00	0.00	0.00	0.00	8726.37	4000.00	12726.37
6-130	162	Smt. Mudda basamma Mahanthadevaru Endowment Fund	HM, Mahadeswara Girls High school, Kamagere, Kolegal.	10% RBI 2014	1200												
					0												
					0												
					0	1200.00	1482.20	120.00	0.00	2802.20	0.00	0.00	0.00	0.00	1602.20	1200.00	2802.20
16-271	163	Mangalore Provincial School Endowment Fund	Scheme Not Settled	8%KAR BK 2011 7.5%KAR,KG Rd 2013	58700												
					104500												
					0												
					0	163200.00	234579.86	11488.00	104500.00	513767.86	0.00	0.00	104500.00	104500.00	246067.86	163200.00	409267.86
15-311	164	Bantaval Raghunath Rao Memorial Endowment Fund at Kundapur	Dy.Commissioner, South Canara	8%KAR BK 2011 8% KAR BK 2011	1700												
					1200												
					0												
					0	2900.00	7507.50	232.00	0.00	10639.50	0.00	0.00	0.00	0.00	7739.50	2900.00	10639.50
17-1	165	Vombathkere Sundar Rao Endowment Fund	Principal Govt. College, Mangalore.	8%KAR BK 2011	800												
					0												
					0	800.00	2742.40	64.00	0.00	3606.40	0.00	0.00	0.00	0.00	2806.40	800.00	3606.40
						210950.00	351233.15	16136.00	104850.00	683169.15	0.00	0.00	104850.00	104850.00	367369.15	210950.00	578319.15
15-371	166	K.Yeshodabai Scholarship Fund	C.P.I., Bangalore	8%KAR BK 2011 7.5%VIB 2012	600												
					200												
					0												
					0	800.00	2160.69	64.00	0.00	3024.69	0.00	0.00	0.00	0.00	2224.69	800.00	3024.69
6-348	167	His Holiness the Vibhushana Manya Theertha Swamiji of Adhanur Mutt Udupi Prize Fund	President, T.D.B.	8%KAR BK 2011	400												
					0												
					0												
					0												
					0												
					0	400.00	1426.58	32.00	0.00	1858.58	0.00	0.00	0.00	0.00	1458.58	400.00	1858.58

1	2	3	4	5	6	7	8	9	10	11	12	13	14	15	16	17	18
11-141	168	Rudramma Endowment Fund	C.P.I., Bangalore	11.5% RBI 2015	300												
					0												
					0												
					0	300.00	858.85	34.00	0.00	1192.85	0.00	0.00	0.00	0.00	892.85	300.00	1192.85
9-300	169	Hungadikar Desai Scholarship Trust Fund	D.D.P.I., Belgaum.	8%SBM2014	1000												
				7.5% KAR 2013	500												
					0												
					0	1500.00	2636.56	120.00	500.00	4756.56	0.00	0.00	500.00	500.00	2756.56	1500.00	4256.56
14-341	170	Radhabai Joshi Trust Fund	D.D.P.I., Belgaum.	7.5% KAR 2013	1000												
				9.05%HDFC2011	500												
				8%KAR BK 2011	3000												
					0	4500.00	10367.52	408.00	1000.00	16275.52	0.00	0.00	1000.00	1000.00	10775.52	4500.00	15275.52
13-101	171	R.M. Dixit Endowment Fund	Principal Govt. College, Mangalore.	6.25% UBI,KG Rd 2010	325												
					0												
					0												
					0	325.00	375.21	29.00	0.00	729.21	0.00	0.00	0.00	0.00	404.21	325.00	729.21
16-321	172	C.S.Crawford Scholarship Fund	Principal St. Aloysius College, Mangalore.	8%KAR BK 2011	25900												
					0												
					0												
					0	25900.00	52982.42	2072.00	0.00	80954.42	0.00	0.00	0.00	0.00	55054.42	25900.00	80954.42
16-392	173	Rao Bahadoor M. Narayana Rao ScholarShip Fund	D.D.P.I., South Canara	8%KAR BK 2011	1500												
				7.75%KAR 2012	1000												
					0												
					0	2500.00	7122.11	198.00	0.00	9820.11	0.00	0.00	0.00	0.00	7320.11	2500.00	9820.11
17-311/ 14-181	174	Sales Proceeds of Trust Properties of late Narasimhalu being the Share of Govt.HQ Hospital Bellary	Supdt., Govt. Headquarters Hospital Bellary.	7.5%VIB2012	300												
				7.25%KAR 2013	200												
				9% UBI,KG Rd 2012	6010												
				9%KAR 2014	14050												
				8%SBM 2014	9000												
				9.75% KAR 2012	6300												
				7.25%KAR 2013	28100												
				7.75%KAR 2012	10000												
						73960.00	149542.62	5492.00	20350.00	249344.62	0.00	0.00	20350.00	20350.00	155034.62	73960.00	228994.62

1	2	3	4	5	6	7	8	9	10	11	12	13	14	15	16	17	18
18-381	175	Lord Wenlock Prize Endowment Fund	Principal, Govt. College, Mangalore.	8%KAR BK 2011	600												
				9%KAR 2014	100												
					0												
					0	700.00	1385.55	54.00	100.00	2239.55	0.00	0.00	100.00	100.00	1439.55	700.00	2139.55
13-281	176	U.Dasappa V. Devamma Prize Endowment Fund	Principal, Govt. Training College, Mangalore.	5.5% UBI 2010	200												
				8%KAR BK 2011	400												
					0												
					0	600.00	911.40	44.00	0.00	1555.40	0.00	0.00	0.00	0.00	955.40	600.00	1555.40
11 11	177	The Vombathkere Parvathamma Scholarship Fund	The Head Master, Ganapathi High School, Mangalore.	8%KAR BK 2011	800												
					0												
					0												
					0												
					0	800.00	3074.68	64.00	0.00	3938.68	0.00	0.00	0.00	0.00	3138.68	800.00	3938.68
						112285.00	232844.19	8611.00	21950.00	375690.19	0.00	0.00	21950.00	21950.00	241455.19	112285.00	353740.19
15-322	178	Smt. Gangamma Parithoshaka Endowment Fund	Head Master, Govt.HPS Heggare Hosdurga	11.5% RBI 2015	1000												
					0												
					0												
					0	1000.00	116.25	115.00	0.00	1230.00	2.00	228.00	0.00	0.00	0.00	1000.00	1000.00
8-230	179	V.D. Veera kyathaiiah Endowment Fund	Head Master, Govt.High School, Voddagere	11.5% RBI 2015	1000												
					0												
					0												
					0	1000.00	172.50	115.00	0.00	1287.50	1.00	114.00	0.00	0.00	172.50	1000.00	1172.50
14-231	180	Rastrakavi M. Govinda Pai Memorial Prize Fund	Principal, Govt. College, Mangalore.	7.5%VIB2012	1000												
					0												
					0												
					0	1000.00	2314.15	76.00	0.00	3390.15	0.00	0.00	0.00	0.00	2390.15	1000.00	3390.15
13-91	181	Shankaravilas Samskruti Patashala Endowment Fund	CPI Bangalore	9% UBI,KG Rd 2012	500												
					0												
					0												
					0	500.00	1107.05	42.00	0.00	1649.05	0.00	0.00	0.00	0.00	1149.05	500.00	1649.05
17-141/ 9-280	182	H.S. Thomas Scholarship fund	Principal, Govt. College, Mangalore.	8%KAR BK 2011	3300												
				8% RBI 2011	2600												
					0												
					0	5900.00	14742.62	472.00	0.00	21114.62	0.00	0.00	0.00	0.00	15214.62	5900.00	21114.62

1	2	3	4	5	6	7	8	9	10	11	12	13	14	15	16	17	18
12-241	183	Maharaja Samskruthi College Mysore Endowment Fund	Principal, Maharaja College, Mysore..	9% UBI,KG Rd 2012	15000												
					0												
					0												
					0	15000.00	29579.85	1238.00	0.00	45817.85	0.00	0.00	0.00	0.00	30817.85	15000.00	45817.85
13-81	184	Smt. Abalamma alias Seethamma W/o Late K. Rama swamy Shastry Endowment Fund	Head Master, Kanagulu School, Kanagulu, Periyapattanna.	8.25%UBI 2012	1000												
					0												
					0												
					0	1000.00	1978.30	82.00	0.00	3060.30	0.00	0.00	0.00	0.00	2060.30	1000.00	3060.30
8-538	185	Late Smt. Ambale Subramanya Pandit & Smt. Sheshamma Endowment Fund	Principal, Maharaja Samskruthi College, Mysore.	8%SBM2014	9000												
					0												
					0												
					0	9000.00	8630.10	728.00	0.00	18358.10	0.00	0.00	0.00	0.00	9358.10	9000.00	18358.10
18-101/ 7-6	186	Kyathsandra Abdulla Saheb Endowment Fund	Scheme Not Settled	8%SBM2014 7.75% KAR2012	600												
					1500												
					0												
					0	2100.00	5887.56	222.00	0.00	8209.56	0.00	0.00	0.00	0.00	6109.56	2100.00	8209.56
8-319	187	Balakrishna Endowment Fund	Scheme Not Settled	8% KAR,KG Rd 2013	50												
					0												
					0												
					0	50.00	118.08	4.00	50.00	222.08	0.00	0.00	50.00	50.00	122.08	50.00	172.08
13-311	188	The Veerashaiva Vidhyabhivrudhi Nidhi Scholarship Fund	C.P.I., Bangalore	8%KAR BK 2011 8%SBM2014 11%KAR BK 2012	300												
					2900												
					3700	6900.00	16211.22	664.00	0.00	23775.22	0.00	0.00	0.00	0.00	16875.22	6900.00	23775.22
10-261	189	Dr. Shankaregowda Endowment Fund	Head Master & Principal Govt.High School & Junior College Bannur Tq, T.Narasipura.	8.25%UBI 2012	4500												
					0												
					0												
					0	4500.00	376.00	372.00	0.00	5248.00	4.00	368.00	0.00	0.00	372.00	4500.00	4872.00

1	2	3	4	5	6	7	8	9	10	11	12	13	14	15	16	17	18
12-261	190	Sri. K.Maridevagowda Endowment Fund	Principal Govt Pu College, Bennur, T Narasipura	8.25%UBI 2012	1000												
					0												
					0												
					0	1000.00	161.15	82.00	0.00	1243.15	1.00	81.00	0.00	0.00	160.15	1000.00	1160.15
						48950.00	81394.83	4212.00	50.00	134605.58	8.00	791.00	50.00	50.00	84801.58	48950.00	133751.58
13-171	191	The Poor Fund at Mangalore.	The Supdt., & Dist. Surgeon, Govt. Wenlock Hospital, Mangalore.	8%KAR BK 2011	400												
					0												
					0												
					0	400.00	1153.46	32.00	0.00	1585.46	0.00	0.00	0.00	0.00	1185.46	400.00	1585.46
17-231/ 10-71	192	Henson Prize Endowment Fund	Principal, Govt.College, Mangalore.	8%KAR BK 2011	500												
					0												
					0	500.00	1047.90	40.00	0.00	1587.90	0.00	0.00	0.00	0.00	1087.90	500.00	1587.90
12-331	193	Karpakala R. Jagannath Shetty Seetharam Charities Endowment Fund	President Karpakala R. Jagannatha Shetty Seetharan Charities, Nagarathpet, Bangalore.	7.75%KAR2012	5000												
					0												
					0												
					0												
					0												
					0	5000.00	17010.12	388.00	0.00	22398.12	0.00	0.00	0.00	0.00	17398.12	5000.00	22398.12
15-21	194	The Lord Willington Scholarship Endowment Fund at Mangalore.	The Dist. Judge South Canara Mangalore.	8% RBI 2011	1000												
				8%KAR BK 2011	5500												
					0												
					0												
					0	6500.00	16247.33	520.00	0.00	23267.33	0.00	0.00	0.00	0.00	16767.33	6500.00	2326.00
15-41	195	Shanthabai. H Narayanarao Scholarship Fund	Principal, Govt.College, Mangalore.	8% RBI 2011	1100												
				8%KAR BK 2011	1500												
					0												
					0	2600.00	6584.98	208.00	0.00	9392.98	0.00	0.00	0.00	0.00	6792.98	2600.00	9392.98
13-72	196	Vombathkere Kalyanibai Scholarship Endowment Fund	The Head Master, Ganapathi High School, Mangalore.	8%KAR BK 2011	600												
					0												
					0												
					0												
					0	600.00	2187.04	48.00	0.00	2835.04	0.00	0.00	0.00	0.00	2235.04	600.00	2835.04

1	2	3	4	5	6	7	8	9	10	11	12	13	14	15	16	17	18
10-281	197	Rao Sahib Lakshminath swamiji Urs Endowment Fund	Head Master, Govt.Model Primary School, Vittla-274 243	8.25%UBI 2012	8300												
					0												
					0												
					0	8300.00	923.00	684.00	0.00	9907.00	7.00	677.00	0.00	0.00	916.00	8300.00	9216.00
10-292	198	Kachigere Puttachi Lingamma Siddegowda Endowment Fund	C.P.I., Bangalore	8.25%UBI 2012	2000												
					0												
					0												
					0	2000.00	2459.10	166.00	0.00	4625.10	0.00	0.00	0.00	0.00	2625.10	2000.00	4625.10
17-321	199	D. Banumaiah Educational Endowment Fund	C.P.I., Bangalore	7.75%KAR2012 8% KAR 2013	3870												
					1935												
					0												
					0	5805.00	10407.85	442.00	1935.00	18589.85	0.00	0.00	1935.00	1935.00	10849.85	5805.00	16654.85
14-202	200	The Lakshmanarao Scholarship Fund	Principal, Govt. College, Mangalore.	8% RBI 2011 8%KAR BK 2011	700												
					1100												
					0												
					0	1800.00	4579.30	144.00	0.00	6523.30	0.00	0.00	0.00	0.00	4723.30	1800.00	6523.30
6-525	201	Lt Smt Kalyaniyamma (Social worker) Endowment Fund	D.D.P.I., Bangalore.	8%KAR BK 2011	3000												
					0												
					0												
					0	3000.00	7904.40	240.00	0.00	11144.40	0.00	0.00	0.00	0.00	8144.40	3000.00	11144.40
16-141/ 6-481	202	Endowment Fund for improvement to the Govt. Head quarters Hospital, Mangalore	Suptd., & Dist Surgeon, Govt. Wenlock Hospital, Mangalore.	8%KAR BK 2011	400												
					0												
					0												
					0												
					0												
					0	400.00	1213.08	32.00	0.00	1645.08	0.00	0.00	0.00	0.00	1245.08	400.00	1645.08
						36905.00	71717.56	2944.00	1935.00	113501.56	7.00	677.00	1935.00	1935.00	73970.56	36905.00	89934.23
13-141	203	The Independence Day Celebaration Committee Scholar Ship Fund	Commissioner, Council, Udupi	8%KAR BK 2011	3000												
					0												
					0												
					0	3000.00	6962.91	240.00	0.00	10202.91	0.00	0.00	0.00	0.00	7202.91	3000.00	10202.91
12-311	204	Nallur Basapatna Rudrappa Memorial Fund	Scheme Not Settled	7.75%KAR2012 7.75%KAR2012 12% RBI 2011	2500												
					3850												
					3640												
					0	9990.00	22313.18	928.00	0.00	33231.18	0.00	0.00	0.00	0.00	23241.18	9990.00	33231.18

1	2	3	4	5	6	7	8	9	10	11	12	13	14	15	16	17	18
9-160	205	Sri Doddarudraiah Endowment Fund	Medical Officer, Combined dispensary, Vijayapura.	7.25%KAR 2013	2000												
					0												
					0												
					0	2000.00	3515.00	144.00	0.00	5659.00	0.00	0.00	0.00	0.00	3659.00	2000.00	5659.00
19-171	206	Smt. Nagamma Ramarao Endowment Fund	Principal, Govt. PU College, Saligrama, K.R. Nagar Tq. Mysore Dist.	7.25%KAR 2012	3500												
					0												
					0												
					0	3500.00	2600.00	272.00	0.00	6372.00	3.00	315.00	0.00	0.00	2551.00	3500.00	6051.00
13-61	207	Sri Narasimhachar Endowment Fund	Head Master, Govt. High School for Boys, Chitradurga.	7.25%KAR 2012	3256.80												
					0												
					0												
					0	3256.80	7055.60	252.00	0.00	10564.40	2.00	167.00	0.00	0.00	7138.60	3256.80	10395.40
19-12	208	Koppa Municipal High School Endowment Fund	President, Municipal Council, Koppa.	7.75%KAR2012	15120												
				7.5% KAR 2013	5000												
				11.5% RBI 2011	1000												
					0	21120.00	30075.09	1876.50	5000.00	58071.09	0.00	0.00	5000.00	5000.00	31951.59	21120.00	53071.59
15-11	209	Ramapurada Krishnoji Rao Endowment Fund	Head Master Govt.High School Kudiyanur.	7.75%KAR 2012	1001												
					0												
					0												
					0	1001.00	143.03	78.00	0.00	1222.03	1.00	103.00	0.00	0.00	117.03	1105.00	1118.03
13-212	210	Malim Prize Endowment	Scheme Not Settled	7.75%KAR 2012	200												
					0												
					0												
					0	200.00	436.80	16.00	0.00	652.80	0.00	0.00	0.00	0.00	452.80	200.00	652.80
13-382	211	Rupadevi D/o B.R. NanaRao Endowment Fund	Head Master, Ballur H.P.B.S., Ballur, K.R. Nagar, Mysore Dist.	7.75%KAR 2012	1500												
					0												
					0												
					0	1500.00	384.00	116.00	0.00	2000.00	1.00	135.00	0.00	0.00	363.00	1500.00	1863.00
10 81	212	The Homi Mehtha Victory Thanks Giving Fund	Secry. Sainik Welfare Board Bangalore.	8%KAR BK 2011	61800												
					0												
					0												
					0	61800.00	49.00	4944.00	0.00	66744.00	0.00	0.00	0.00	0.00	4944.00	61800.00	66744.00

1	2	3	4	5	6	7	8	9	10	11	12	13	14	15	16	17	18
17-331/ 5-371	213	Bagepalli Halemane Nagappa Shetty Memorial Fund	The Head Master, Municipal High School, Nelamangala.	7.75%KAR2012	1800												
				12% RBI 2011	3200												
					0												
					0												
					0	5000.00	10613.09	524.00	0.00	16137.09	0.00	0.00	0.00	0.00	11137.09	5000.00	16137.09
14-271	214	The Venkatapura Sharmasinh Chavan Trust Fund	The Educational Inspector, Belgaum.	8%KAR BK 2011	25000												
					0												
					0												
					0	25000.00	87397.20	2000.00	0.00	114397.20	0.00	0.00	0.00	0.00	89397.20	25000.00	114397.20
7/202	215	Sri. J.C. Samskrithi School Endowment Fund	Scheme Not Settled	7.75%KAR2012	1620												
					0												
					0												
					0	1620.00	3506.80	126.00	0.00	5252.80	0.00	0.00	0.00	0.00	3632.80	1620.00	5252.80
						138987.80	175051.70	11516.50	5000.00	330506.50	7.00	720.00	5000.00	5000.00	185788.20	139091.80	324776.00
17-221/ 13-111	216	Thyamagondalu Municipal High School, Endowment Fund	Principal, Govt. Jr. College Thyamagondlu	7.75%KAR2012	21500												
				7.5%VIB2012	5400												
				7.5%VIB2012	3160												
					0	30060.00	45912.26	2306.00	30060.00	78278.26	17.00	1635.00	0.00	0.00	46566.26	30060.00	76626.26
16-311	217	Smt. Ningamma Kempegowda Scholarship Fund	Principal Govt. Jr. College, Udayapur.	7.75%KAR2012	5000												
					0												
					0												
					0	5000.00	7739.45	388.00	0.00	13127.45	0.00	0.00	0.00	0.00	8127.45	5000.00	13127.45
11-271	218	Smt. Ningamma Kempegowda Scholarship Fund	CPI, Bangalore	7.75%KAR2012	2000												
					0												
					0												
					0	2000.00	2999.60	156.00	0.00	5155.60	0.00	0.00	0.00	0.00	3155.60	2000.00	5155.60
18-81/ 7-236	219	R.Rukminiyamma Endowment Fund	Principal Maharaja Bifurcated Pre- University College Nazarbad, Mysore.	7.75%KAR2012	3000												
					0												
					0												
					0												
					0	3000.00	5946.00	232.00	0.00	9178.00	0.00	0.00	0.00	0.00	6178.00	3000.00	9178.00
16-322	220	Late Dr. Narayanan Udupa Memorial Fund	Principal Govt. Jr. College, Periyapatna	7.75%KAR2012	10000												
					0												
					0												
					0	10000.00	2320.55	774.00	0.00	13094.55	0.00	0.00	0.00	0.00	3074.55	10000.00	13074.55

1	2	3	4	5	6	7	8	9	10	11	12	13	14	15	16	17	18
9 50	221	Smt. K.V. Rukminiyamma Scholarship Fund	HM, Govt High School, Tiptur, Tumkur Dist.	7.75%KAR2012	10000												
					0												
					0												
					0	10000.00	20637.40	774.00	0.00	31411.40	0.00	0.00	0.00	0.00	21411.40	10000.00	31411.40
15-62	222	Sri Late Hulse Babaiah Gowda Endowment Fund	The Head Master, Govt. Higher Secondary School Sringeri-577 139.	7.75%KAR2012	5000												
					0												
					0												
					0	5000.00	3284.00	388.00	0.00	8672.00	0.00	0.00	0.00	0.00	3672.00	5000.00	8672.00
15-541/ 14-381	223	Smt. K. Nanjundamma K. Veerabhadrappa Medal Prize Fund	HM, Govt Higher Primary School, Kabbal, Hosadurga	7.75%KAR2012	2000												
					0												
					0												
					0	2000.00	107.00	154.00	0.00	2261.00	1.00	103.00	0.00	0.00	154.00	2000.00	2154.00
12-221	224	Smt Sri Mandepanda uthappa Memorial Prize Fund	D.D.P.L., Coorg	7.75%KAR 2012 9.25% KAR BK 2013	1000												
					0												
					550												
					0	1550.00	267.00	128.00	0.00	1945.00	1.00	133.00	0.00	0.00	261.00	1550.00	1811.00
15-351/	225	Sri R Kalaiah Retd., Teacher Endowment Fund	Principal, Govt . PU College, Shidlaghatta.	7.75% KAR 2012													
					5000												
					0	5000.00	4431.45	388.00	0.00	9819.45	3.00	257.00	0.00	4100.00	4360.00	9100.00	13460.00
18-1/ 8-351	226	Janjappa Akkamma Endowment Fund	Head Master, Govt .High School, Kudiyannur.	7.75%KAR2012	1000												
					0												
					0												
					0	1000.00	311.45	78.00	0.00	1389.45	1.00	115.00	0.00	0.00	273.45	1000.00	1273.45
17-211/ 9-420	227	Smt. Yamunabai Krishnoji Rao Endowment Fund	Principal, Govt. Junior College, Mandya.	7.75%KAR2012	1500												
					0												
					0												
					0	1500.00	2258.26	174.00	0.00	3932.26	0.00	0.00	0.00	0.00	2432.26	1500.00	3932.26

1	2	3	4	5	6	7	8	9	10	11	12	13	14	15	16	17	18
18-121/ 9-236	228	Sri Gyanandha Swamiji Endowment Fund	Principal, Govt. Junior College, Kanagal, Periyapatna.	7.75%KAR 2012	1000												
				11%KAR BK	100												
				2011	0												
					0	1100.00	1637.55	129.00	0.00	2866.55	0.00	0.00	0.00	0.00	1766.55	1100.00	2866.55
						77210.00	97851.97	6069.00	30060.00	181130.97	23.00	2243.00	0.00	4100.00	101432.52	81310.00	182742.52
16-152/ 515	229	Sri Gyanandha Swamiji Endowment Fund	C.P.I., Bangalore	7.75%KAR2012	3000												
					0												
					0												
					0	3000.00	4423.95	348.00	0.00	7771.95	0.00	0.00	0.00	0.00	4771.95	3000.00	7771.95
5 15	230	Yayati Ram chandraiah Pandit & Smt Subbamma Endowment Fund	Principal, Govt Jr. College, Yayathi, Kadur.	7.75%KAR2012	2000												
					0												
					0												
					0	2000.00	3262.06	231.00	0.00	5493.06	0.00	0.00	0.00	0.00	3493.06	2000.00	5493.06
19-41	231	Sri Basappa Bharamappa Madivala Dharwar Endowment Fund	Head Master, Govt .High School, Kadadi Gadag TQ, Dharwad Dist.	7.5% KAR 2013	3000												
					0												
					0												
					0	3000.00	684.00	318.00	3000.00	7002.00	0.00	0.00	3000.00	3000.00	1002.00	3000.00	4002.00
14-132	232	S.N. Chandra shekaraiah Retd. Head Master Endowment Fund Doddaballapur	Head Master, Govt Girls Middle School, Doddaballapur.	7.5% KAR KG Rd 2013	2000												
					0												
					0												
					0	2000.00	4475.30	212.00	2000.00	8687.30	0.00	0.00	2000.00	2000.00	4687.30	2000.00	6687.30
14-152	233	Smt. Siddalingamma w/o S.N. Chandra shekaraiah Prize Fund	Head master, Govt Higher Primary School, Manchenahalli, Gauribidanur.	7.5% KAR KG Rd 2013	1000												
					0												
					0												
					0	1000.00	1753.35	106.00	1000.00	3859.35	0.00	0.00	1000.00	1000.00	1859.35	1000.00	2859.35

1	2	3	4	5	6	7	8	9	10	11	12	13	14	15	16	17	18
14-142	234	S.N. Chandra shekaraiah Retd., Head Master, Endowment Fund	Head master, Govt Higher Primary School, Gantiganahalli, Tubugere, Doddaballapur.	7.5%KAR KG Rd 2013	2000 0 0 0	2000.00	3158.30	212.00	2000.00	7370.30	0.00	0.00	2000.00	2000.00	3370.30	2000.00	5370.30
10 51	235	Smt. P.Mahadevamma W/o Mallappa Jayanagar Endowment Fund	Principal, Govt. Jr. Boys College, Old Fort Road, Chamarajpet, Bangalore	7.5% KAR KG Rd 2013	10000 0 0 0 0	10000.00	17827.95	1062.00	10000.00	38889.95	0.00	0.00	10000.00	10000.00	18889.95	10000.00	28889.95
6-251	236	Ambale Annaiah Pandit Endowment Fund	C.P.I., Bangalore	11.5% RBI 2011	495 0 0 0	495.00	1023.11	84.00	0.00	1602.11	0.00	0.00	0.00	0.00	1107.11	495.00	1602.11
6-271	237	Mahila Seva Samaja Silver Jubilee Endowment Fund	C.P.I., Bangalore	11.5% RBI 2011	3465 0 0 0	3465.00	7189.22	597.00	0.00	11251.22	0.00	0.00	0.00	0.00	7786.22	3465.00	11251.22
6-285	238	H.C. Nanjappa Halamathi gatta Kantharajapura Endowment Fund	Head Master Govt High School , Kanthrajapura, Hassan	11.5% RBI 2011	1000 0 0 0	1000.00	1484.80	174.00	0.00	2658.80	0.00	0.00	0.00	0.00	1658.80	1000.00	2658.80
15-341/ 6-331	239	State Award Winner Sri. S. Nanjundappa & Smt. K.C. Sarojamma Prize Fund	Head master, Govt Higher Primary School, Ramanagar.	11.5% RBI 2011	1000 0 0 0 0 0	1000.00	1025.80	174.00	0.00	2199.80	0.00	0.00	0.00	0.00	1199.80	1000.00	2199.80
7-142	240	Kuruhinu Shetty Endowment Fund	Scheme Not Settled	7.25%KAR 2013	3420 0 0 0	3420.00	5746.50	248.00	0.00	9414.50	0.00	0.00	0.00	0.00	5994.50	3420.00	9414.50
						32380.00	52054.34	3766.00	18000.00	106200.34	0.00	0.00	18000.00	18000.00	55820.34	32380.00	88200.34

1	2	3	4	5	6	7	8	9	10	11	12	13	14	15	16	17	18
7-128	241	Sri. S. Nanjundappa & Smt. K.C. Sarojamma Endowment Fund	HM, Girls HPS, Ramnagar.	7.25%kar2013	1000												
					0												
					0												
					0												
					0	1000.00	1174.50	72.00	0.00	2246.50	0.00	0.00	0.00	0.00	1246.50	1000.00	2246.50
8 5	242	Sri Neemajikhande Rao endowment Scholar Ship Fund	C.P.I., Bangalore	7.25%KAR 2013	3960												
					0												
					0												
					0												
					0	3960.00	6658.70	288.00	0.00	10906.70	0.00	0.00	0.00	0.00	6946.70	3960.00	10906.70
8 26	243	Late Sri Chandra Shekaraiah Prize Endowment Fund	Head Master Govt High School Kanthrajapura, Hassan Dist	7.25%KAR 2013	5000												
					0												
					0												
					0												
					0	5000.00	4231.40	362.00	0.00	9593.40	0.00	0.00	0.00	0.00	4593.40	5000.00	9593.40
8 46	244	Late Sri Chandra Shekaraiah Endowment Fund	C.P.I., Bangalore	7.25%KAR 2013	3000												
					0												
					0												
					0												
					0	3000.00	5042.50	218.00	0.00	8260.50	0.00	0.00	0.00	0.00	5260.50	3000.00	8260.50
19-221	245	Sri. S. Nanjundappa & Smt. K.C. Sarojamma Prize Fund	C.P.I., Bangalore	7.25%KAR 2013	1000												
					0												
					0												
					0												
					0	1000.00	1177.50	72.00	0.00	2249.50	0.00	0.00	0.00	0.00	1249.50	1000.00	2249.50
17-171/ 8-265	246	Sri H.K.Manjappa, Rtd teacher, Endowment Fund	Head Master, Govt High School, Sanyasi Kodamaggi Bhadravathi	7.25%KAR 2013	2000												
					0												
					0												
					0												
					0	2000.00	1.00	114.00	0.00	2115.00	0.00	0.00	0.00	0.00	144.00	2000.00	2144.00
19-121	247	T.N. Raghupathi Lawyer & I.K.Aithal Endowment Fund	Principal Dharma pravarthha Bangalore Subbanna Govt Pu College, Periyapatna, Mysore	7.25%KAR 2013	6000												
					0												
					0												
					0												
					0	6000.00	7225.24	434.00	0.00	13659.24	0.00	0.00	0.00	0.00	7659.24	6000.00	13659.24

1	2	3	4	5	6	7	8	9	10	11	12	13	14	15	16	17	18
	248	Belur Samskruti School Endowment Fund	Head Master, Belur Sanskrit patashale, Belur.	7.25%KAR 2013	1788 0 0	1788.00	103.00	130.00	0.00	2021.00	1.00	101.00	0.00	0.00	130.00	1788.00	1918.00
17-11/ 8-330/	249	Bavasara Kshatriya Association Endowment Fund	The Secretary Bavasara Kshatriya Sangha, Bangalore.	7.25%KAR 2013 11%KAR BK 2012	4056 8071 0 0	12127.00	5292.43	1182.00	0.00	18601.43	0.00	0.00	0.00	0.00	6474.43	12127.00	18601.43
19-181	250	Sri Guru Shantharaju Deshi Kendra Mahaswamiji Endowment Fund	President, Matada Sadhu Sudharana Veerashiva, Anubhava, Seregere. Chitradurga.	7.5% KAR 2013	7920 0 0 0 0 0	7920.00	379.00	515.00	7920.00	16726.00	3.00	294.00	7920.00	7920.00	589.00	7920.00	8509.00
8-400	251	Karnataka Veerashaiva Endowment Fund	CPI, Bangalore	7.5% KAR, KG Rd 2013	10074 0 0 0	10074.00	16204.80	655.00	10074.00	37007.80	0.00	0.00	10074.00	10074.00	16859.80	10074.00	26933.80
18-61/ 7-192	252	Mulbagal Municipal High School Endowment Fund	CPI, Bangalore	7.25%KAR 2013	20781 0 0 0	20781.00	33503.26	1506.00	0.00	55790.26	0.00	0.00	0.00	0.00	35009.26	20781.00	55790.26
						74650.00	80993.33	5548.00	17994.00	179177.33	4.00	395.00	17994.00	17994.00	86162.33	74650.00	160812.33
7-154	253	Sri. S.M. Naidu Endowment Fund	Notification Not Issued	7.25%KAR 2013	349 0 0 0	349.00	576.68	26.00	0.00	951.68	0.00	0.00	0.00	0.00	602.68	349.00	951.68
7-500	254	Kundira Pallayappa Endowment Fund	Principal, Govt. PU College, Napokalu, Kodagu.	7.25%KAR 2013	6000 0 0 0	6000.00	1147.40	434.00	0.00	75814.00	4.00	386.00	0.00	0.00	1191.40	6000.00	7191.40
9-467	255	Suresh S/o Mallappa Endowment Fund	Head Master, Govt. High School, Beenikundi, Mysore Dist.	7.5% VIB 2012	1000 0 0 0 0	1000.00	502.50	76.00	0.00	1578.50	0.00	0.00	0.00	0.00	578.50	1000.00	1578.50

1	2	3	4	5	6	7	8	9	10	11	12	13	14	15	16	17	18
9-432	256	Budigere Mallaarasaiah Endowment Fund	Notification Not Issued	7.5% VIB 2012	1205												
					0												
					0												
					0	1205.00	1677.04	90.00	0.00	2972.04	0.00	0.00	0.00	0.00	1767.04	1205.00	2972.04
18-221	257	Munishyammappa Endowment Fund	Head Master, Govt .High School, Kudiyannur, Malur TQ.	7.5% VIB 2012	1000												
					0												
					0												
					0	1000.00	212.50	76.00	0.00	1288.50	1.00	122.00	0.00	0.00	165.50	1000.00	1165.50
9-450	258	Hoskote Govt. High School Endowment Fund	H.M. govt, high School, Beerihundi, Mysore.	7.25% KAR2013	889												
					0												
					0												
					0	889.00	1169.66	64.00	0.00	2122.66	0.00	0.00	0.00	0.00	1233.66	889.00	2122.66
17-71/ 9-560	259	Sri Mohammed Akbar Sab Endowment Fund	CPI, Bangalore	7.25% KAR2013	923												
					0												
					0												
					0	923.00	1231.67	66.00	0.00	2220.67	0.00	0.00	0.00	0.00	1297.67	923.00	2220.67
10-130	260	Javali Ganesh Rao Endowment Fund	President Kannada Sahithya Parishath	7.25% KAR2013	2458												
					0												
					0												
					0	2458.00	2712.00	178.00	0.00	5348.00	0.00	0.00	0.00	0.00	2890.00	2458.00	5348.00
10-141	261	A.R. Krishnamurthy Endowment Fund	Vice President Kannada Sahithya Parishath	7.25% KAR2013	1229												
					0												
					0												
					0	1229.00	1643.10	90.00	0.00	2962.10	0.00	0.00	0.00	0.00	1733.10	1229.00	2962.10
10-151	262	Smt. Venkata Subbamma S.G. Endowment Fund	Vice President Kannada Sahithya Parishath	7.25% KAR2013	1966												
					0												
					0												
					0	1966.00	2201.00	112.00	0.00	4279.00	0.00	0.00	0.00	0.00	2313.00	1966.00	4279.00
10-161	263	Tubugere Nanjappa endowment Fund	Vice President Kannada Sahithya Parishat	7.25% KAR2013	2458												
					0												
					0												
					0	2458.00	2707.00	178.00	0.00	5343.00	0.00	0.00	0.00	0.00	2885.00	2458.00	5343.00

1	2	3	4	5	6	7	8	9	10	11	12	13	14	15	16	17	18
10-171	264	Sri. Mudodi Narayanaray Endowment Fund	Principal PU College ,Koniyoor, Puttur	7.25% KAR2013	5000												
					0												
					0												
					0	5000.00	288.00	362.00	0.00	5650.00	3.00	285.00	0.00	0.00	362.00	5000.00	5362.00
10-181	265	Sri. Mudodi Narayanaray Endowment Fund	Head Master Govt Higher Primary school Koniyoor Putur	7.25% KAR2013	2125												
					0												
					0												
					0	2125.00	1202.09	154.00	0.00	3481.09	0.00	0.00	0.00	0.00	1356.09	2125.00	3481.09
10-191	266	Sri. Mudodi Narayanaray Endowment Fund	Head Master Govt.Higher Primary School Belandur, D.K.	7.25% KAR2013	2125												
					0												
					0												
					0	2125.00	246.00	154.00	0.00	2525.00	0.00	0.00	0.00	0.00	400.00	2125.00	2525.00
						28727.00	17516.64	2060.00	0.00	116536.24	8.00	793.00	0.00	0.00	18775.64	28727.00	47502.64
10-301	267	Channaveeraiah Endowment Fund	Head Master, G.H.P. Boys School, Chikkpavahally, Chitradurga.	7.5%KAR KG Rd 2013	15000												
					0												
					0												
					0	15000.00	421.00	975.00	15000.00	31396.00	4.00	409.00	15000.00	15000.00	975.00	15000.00	15975.00
11-171	268	Smt. Nanjamma Gopalakrishna Endowment Fund	Principal Govt PU College Doddashundi Bhogappe, Gundlupet Mysore	7.25% KAR 2013 9% KAR KG Rd 2014	10000												
					4000												
					0	14000.00	1611.00	982.00	4000.00	20593.00	0.00	0.00	4000.00	4000.00	2585.00	14000.00	16585.00
11-181	269	Bagali Surya Narayanappa and Mugur Karnataka Brahmin Sangha Endowment Fund	President, Mugur Karnataka Brahmin Sangha Mysore.	7.25% KAR2013	2250												
					0												
					0												
					0	2250.00	2775.00	164.00	0.00	5189.00	0.00	0.00	0.00	0.00	2939.00	2250.00	5189.00
11-191	270	Bagali Surya Narayanappa and Mugur Karnataka Brahmin Endowment Fund	President, Mugur Karnataka Brahmin Sangha Mysore.	7.25% KAR2013	3600												
					0												
					0												
					0	3600.00	4433.00	260.00	0.00	8293.00	0.00	0.00	0.00	0.00	4693.00	3600.00	8293.00

1	2	3	4	5	6	7	8	9	10	11	12	13	14	15	16	17	18
11-221	271	Late Smt. Parvathavva & Sri Channappa Gowda Endowment Fund	H.M. Govt, higher Primary School, Kadadi, Gadag,	7.5% KAR KG Rd 2013	1000 0 0 0 0	1000.00	311.00	65.00	1000.00	2376.00	1.00	55.00	1000.00	1000.00	319.00	1000.00	1319.00
11-231	272	Smt. Mahanthavva Coolie Basappa Endowment Fund	H.M. Govt, higher Primary School, Kadadi, Gadag,	7.5%KAR KG Rd 2013	1000 0 0 0	1000.00	126.00	65.00	1000.00	2191.00	1.00	55.00	1000.00	1000.00	134.00	1000.00	1134.00
11-241	273	Sri Veerashaiva Vidhya Vardaka Fund Association	President, Veerashaiva Vidyavardaka Fund, Jayadeva Hostel, Haldi Road, Davangere.	7.5% KAR KG Rd 2013	18380 0 0 0	18380.00	22837.00	1193.00	18380.00	60790.00	0.00	0.00	0.00	18380.00	24030.00	18380.00	42410.00
11-371	274	Veerashaiva Student Hospital Endowment Fund	President, Veerashaiva Vidyavardaka Fund, Jayadeva Hostel, Haldi Road, Davangere.	9.75% KAR KG Rd 2012	30000 0 0 0	30000.00	37375.87	1952.00	30000.00	99327.87	0.00	0.00	30000.00	30000.00	39327.87	30000.00	69327.87
12 61	275	Sri Guru Huchha Nagalinga Swamiji Endowment Fund	Principal, Sri Omkar Huchhanagalinga swamy, Composite Jr. College, Mustur, Jagalur Tq.	7.5% VIB 2012	30000 0 0 0	30000.00	2798.00	2248.00	0.00	35046.00	18.00	1782.00	0.00	0.00	3228.00	30000.00	33228.00
12 51	276	Sri H.B.Halappaiah & H.R. Prabudev Endowment Fund	HM, GHEB,Hebbal, Belur Tq, Hassan	7.5% VIB 2012	5000 0 0 0	5000.00	616.00	374.00	0.00	5990.00	3.00	310.00	0.00	0.00	674.00	5000.00	5674.00
						120230.00	73303.87	8278.00	69380.00	271191.87	27.00	2611.00	51000.00	69380.00	78904.87	120230.00	199134.87

1	2	3	4	5	6	7	8	9	10	11	12	13	14	15	16	17	18
12 21	277	Prof. Lalithamma Chandrashekar Endowment Fund	Vice Principal, VVGH Fort, Bangalore	7.5% VIB 2012	1000												
					0												
					0												
					0												
					0	1000.00	303.00	76.00	0.00	1379.00	0.00	0.00	0.00	0.00	379.00	1000.00	1379.00
12 32	278	Smt. H.C.Krishna mma S. Annapurna Endowment Fund	Vice Principal, VVGH Fort, Bangalore	7.5% VIB 2012	800												
					0												
					0												
					0	800.00	242.00	60.00	0.00	1102.00	0.00	0.00	0.00	0.00	302.00	800.00	1102.00
12 41	279	Doddamudhoji Rao and Smt Siddubamma Endowment fund	Vice Principal, VVGH Fort, Bangalore	7.5% VIB 2012	586												
					0												
					0												
					0	586.00	682.24	44.00	0.00	1312.24	0.00	0.00	0.00	0.00	726.24	586.00	1312.24
12-201	280	Sri Ramaiah and Subramanya Lunch Endowment Fund	Vice Principal, VVGH Fort, Bangalore	8% KAR KG Rd 2013	4516												
					0												
					0												
					0	4516.00	4724.40	233.00	4516.00	13989.40	0.00	0.00	4516.00	4516.00	4957.40	4516.00	9473.40
13-372	281	Late Smt. Neela Gangamma W/o Baranagowda Police Patil Memorial Fund	Vice Principal, VVGH Fort, Bangalore	7.5%KAR KG Rd 2013	5000												
					0												
					0												
					0												
					0	5000.00	4831.85	325.00	5000.00	15156.85	8.00	817.00	5000.00	5000.00	4331.85	5000.00	9331.85
15 72	282	Sri B.V. Venkatarama Reddy Fund	HM, Govt, Primary School, B.M. Doddi.	7.5% VIB 2012	1000												
					0												
					0												
					0	1000.00	37.00	76.00	0.00	1113.00	1.00	73.00	0.00	0.00	38.00	1000.00	1038.00
15-81	283	Sri B.V. Venkatarama Reddy Fund	HM, Lower Primary School, Benagatta, Malur Tq.,	7.5% VIB 2012	1000												
					0												
					0												
					0	1000.00	36.00	76.00	0.00	1112.00	1.00	72.00	0.00	0.00	38.00	1000.00	1038.00
15 91	284	Sri B.V. Venkatarama Reddy Fund	HM, GHPS, Bantahalli, D.N. Doddi, Malur.	7.5% VIB 2012	1000												
					0												
					0												
					0	1000.00	36.00	75.00	0.00	1111.00	1.00	59.00	0.00	0.00	50.00	1000.00	1050.00

1	2	3	4	5	6	7	8	9	10	11	12	13	14	15	16	17	18
15-101	285	Sri B.V. Venkatarama Reddy Fund	HM, GHPS, D.N. Doddi, Malur	7.5% VIB 2012	1000												
					0												
					0												
					0	1000.00	37.00	75.00	0.00	1112.00	1.00	70.00	0.00	0.00	40.00	1000.00	1040.00
15-112	286	Sri B.V. Venkatarama Reddy Fund	HM, Govt. Model Higher Primary School, Masti, Malur	7.5% VIB 2012	1000												
					0												
					0												
					0	1000.00	65.00	75.00	0.00	1140.00	1.00	59.00	0.00	0.00	79.00	1000.00	1079.00
15-121	287	M.Seethamma Cash prize Endowment Fund	Principal, Vani Vilas Institute, Bangalore.	7.5% VIB 2012	1200												
					0												
					0												
					0	1200.00	366.00	90.00	0.00	1656.00	0.00	0.00	0.00	0.00	456.00	1200.00	1656.00
15-131	288	Smt. Savithramma Cash prize Endowment Fund	Principal, Vani Vilas Institute, Bangalore.	7.5% VIB 2012	1000												
					0												
					0												
					0	1000.00	305.00	75.00	0.00	1380.00	0.00	0.00	0.00	0.00	380.00	1000.00	1380.00
15-141	289	Smt. Sushilamma Cash prize Endowment Fund	Principal, Vani Vilas Institute, Bangalore.	7.5% VIB 2012	1000												
					0												
					0												
					0	1000.00	305.00	75.00	0.00	1380.00	0.00	0.00	0.00	0.00	380.00	1000.00	1380.00
15-151	290	Smt. N.K. Girijamba Cash prize Endowment Fund	Principal, Vani Vilas Institute, Bangalore.	7.5% VIB 2012	1000												
					0												
					0												
					0	1000.00	305.00	75.00	0.00	1380.00	0.00	0.00	0.00	0.00	380.00	1000.00	1380.00
						21102.00	12275.49	1430.00	9516.00	44323.49	13.00	1150.00	9516.00	9516.00	12537.49	21102.00	33639.49
15-161	291	Smt. Lakshamma Krishnareddy Cash Prize Endowment Fund	Principal, Vani Vilas Institute, Bangalore.	7.5% VIB 2012	1000												
					0												
					0												
					0	1000.00	306.00	75.00	0.00	1381.00	0.00	0.00	0.00	0.00	381.00	1000.00	1381.00
15-171	292	Smt. Puttamma Jagatappa Endowment Fund	Principal, Vani Vilas Institute, Bangalore.	7.5% VIB 2012	1000												
					0												
					0												
					0	1000.00	305.00	75.00	0.00	1380.00	0.00	0.00	0.00	0.00	380.00	1000.00	1380.00

1	2	3	4	5	6	7	8	9	10	11	12	13	14	15	16	17	18
15-181	293	Smt. Rathnamma Krishnaswamy Cash prize Endowment Fund	Principal, Vani Vilas Institute, Bangalore.	7.5% VIB 2012	1500												
					0												
					0												
					0	1500.00	458.87	112.00	0.00	2070.87	0.00	0.00	0.00	0.00	570.87	1500.00	2070.87
15-191	294	Smt. Sheshamma Venkatachar Cash prize Endowment Fund	Principal, Vani Vilas Institute, Bangalore.	7.5% VIB 2012	1000												
					0												
					0												
					0	1000.00	305.00	75.00	0.00	1380.00	0.00	0.00	0.00	0.00	380.00	1000.00	1380.00
15-201	295	Smt. Ambu.G. Tagat Cash prize Endowment Fund	Principal, Vani Vilas Institute, Bangalore.	7.5% VIB 2012	1000												
					0												
					0												
					0	1000.00	305.00	75.00	0.00	1380.00	0.00	0.00	0.00	0.00	380.00	1000.00	1380.00
15-211	296	Smt. Narayanamma B. Endowment Fund	Principal, Vani Vilas Institute, Bangalore.	7.5% VIB 2012	1000												
					0												
					0												
					0	1000.00	306.00	75.00	0.00	1381.00	0.00	0.00	0.00	0.00	381.00	1000.00	1381.00
15-222	297	Smt. H. Sarojamma Prasannakumar Cash Prize Endowment Fund	Principal, Vani Vilas Institute, Bangalore.	7.5% VIB 2012	1000												
					0												
					0												
					0	1000.00	305.00	75.00	0.00	1380.00	0.00	0.00	0.00	0.00	380.00	1000.00	1380.00
15-231	298	Sri. Govipuram Narasimhaiah's daughter Smt. Puttamma Cash prize Endowment Fund	Principal, Vani Vilas Institute, Bangalore.	7.5% VIB 2012	1000												
					0												
					0												
					0												
					0	1000.00	305.00	75.00	0.00	1380.00	0.00	0.00	0.00	0.00	380.00	1000.00	1380.00
15-241	299	Smt. C.K. Seetha Lakshmi Cash prize Endowment Fund	Principal, Vani Vilas Institute, Bangalore.	7.5% VIB 2012	1000												
					0												
					0												
					0	1000.00	306.00	75.00	1000.00	1381.00	0.00	0.00	0.00	0.00	381.00	1000.00	1381.00

1	2	3	4	5	6	7	8	9	10	11	12	13	14	15	16	17	18
15-251	300	Smt. T.K. Ambamma Endowment Fund	Principal, Vani Vilas Institute, Bangalore.	7.5% VIB 2012	2000												
					0												
					0												
					0	2000.00	611.00	150.00	0.00	2761.00	0.00	0.00	0.00	0.00	761.00	2000.00	2761.00
16-1	301	Sri. AJ Subramanya Reddy S/o Sri Guru Reddy Endowment Fund	Head Master Govt high School Masthi, Kolar District	7.5% KAR KG Rd 2013	2000												
					0												
					0												
					0	2000.00	124.50	132.00	2000.00	4255.50	1.00	113.00	2000.00	2000.00	141.50	2000.00	2141.50
16-11	302	Sri Amanulla Baig Cash Award Endowment Fund	Head Master Govt high School Masthi, Kolar District	7.5% KAR KG Rd 2013	2000												
					0												
					0												
					0	2000.00	124.50	132.00	2000.00	4256.50	1.00	113.00	2000.00	2000.00	141.50	2000.00	2141.50
16-21	303	Sri R.S. Srinivas Murthy Endowment Fund	Head Master Govt high School Masthi, Kolar District	7.5% KAR KG Rd 2013	1000												
					0												
					0												
					0	1000.00	87.80	67.00	1000.00	2154.80	1.00	57.00	1000.00	1000.00	95.80	1000.00	1095.80
16-31	304	Sri.S.Gudengagowda Endowment Fund	Head Master Govt high School Masthi, Kolar District	7.5% KAR KG Rd 2013	1000												
					0												
					0												
					0	1000.00	87.80	67.00	1000.00	2154.80	1.00	57.00	1000.00	1000.00	95.80	1000.00	1095.80
						17500.00	3937.47	1260.00	7000.00	28696.47	4.00	340.00	6000.00	6000.00	4849.47	17500.00	22349.47
16-41	305	Sri.S.Gudengagowda Endowment Fund	Head Master Govt high School Masthi, Kolar District	7.5% KAR KG Rd 2013	1000												
					0												
					0												
					0	1000.00	87.80	67.00	1000.00	2154.80	1.00	57.00	1000.00	1000.00	95.80	1000.00	1095.80

1	2	3	4	5	6	7	8	9	10	11	12	13	14	15	16	17	18
16-51	306	Sri Veerabhadraiah Endowment Fund	Head Master Govt high School Masthi, Kolar District	7.5% KAR KG Rd 2013	1000 0 0 0	1000.00	87.80	67.00	1000.00	2154.80	1.00	57.00	1000.00	1000.00	95.80	1000.00	1095.80
16-61	307	Sri. K.N. Somasingh S/o Narayana Singh Endowment Fund	Head Master Govt high School Masthi, Kolar District	7.5% KAR KG Rd 2013	1000 0 0 0	1000.00	87.55	67.00	1000.00	2154.55	1.00	57.00	1000.00	1000.00	95.80	1000.00	1095.80
16-71	308	Sri. M.N. Srihari, Rtd Head Master Endowment Fund	Head Master, Mahatma Gandhi Govt. Boys High Scholl, Chintamani, Kolar	8%KAR KG Rd 2013	2500 0 0 0	2500.00	1299.00	184.00	2500.00	6413.00	0.00	0.00	2500.00	2500.00	1483.00	2500.00	3983.00
17.61	309	Smt. Hulse Gopamma Heggadathi Mother of Hulse, Manjappa gowda, Endowment Fund	Head Master GHPS, Kojinabylu, Kigga Hobli, Shringeri	8.25%UBI2012	10000 0 0 0 0	10000.00	1811.00	824.00	0.00	12635.00	8.00	816.00	0.00	0.00	1803.00	10000.00	11803.00
						15500.00	3373.15	1209.00	5500.00	25512.15	11.00	987.00	5500.00	5500.00	3573.40	15500.00	19073.40
											936.00						
											674.65						
					Grand Total	2741157.00	3188001.59	227431.40	412833.00	6569422.99	1610.65	102249.65	412833.00	515082.65	3313183.34	2741157.00	6054340.34

R.S. PHONDE,
Treasurer,
Charitable Endowment,
Karnataka, Bangalore.

Statement Showing the Receipts and Payment of the Charitable Endowments for the year 2010-11							
Receipts				Payments			
Sl. No.	Particulars	Amount (in ₹)	Total Amount (in ₹)	Sl. No.	Particulars	Amount (in ₹)	Amount (in ₹)
1	2	3	4	5	6	7	8
1	Opening balance of (a) Total Securities (b) Interest Amount	27,41,157.00 31,88,001.59	59,29,158.59	1	Interest remitted to the administrators	100639.00	102249.65
				(a)	Government commission remitted	1610.65	
2	Deposits/Securities matured during the year		412833.00	2	Reinvestment of matured deposits and securities		412833.00
3	Interest earned (a) From government securities (b) from bank deposits	12,109.40 2,15,322.00	2,27,431.40	3	Closing balance as on 31-03-11 (a) of Securities (b) of Interest	2741157.00 3313183.34	6054340.34
	Grand Total		65,69,422.99		Grand Total		65,69,422.99

ಯೋಜನಾಪರೀಕ್ಷೆ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವಾಲಯ

(ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ)

ಅಧಿಸೂಚನೆ

ಸಂಖ್ಯೆ: ಯೋಇ : 149 : ಇಎಪಿ : 2011, ದಿನಾಂಕ : 28-10-2011

ಕರ್ನಾಟಕ ಹೆದ್ದಾರಿ ಕಾಯ್ದೆ 1964 ಕೆಲಸ 15ರ ಮೇರೆಗೆ ಈ ಕೆಳಕಂಡ ಷೆಡ್ಯೂಲ್‌ನಲ್ಲಿ ನಮೂದಿಸಿರುವ ಜಮೀನುಗಳು ರಾಜ್ಯ ಹೆದ್ದಾರಿ ಸಂಖ್ಯೆ 3 (ಲಿಂಕ್ ಸಂಖ್ಯೆ 64G ಮಧುಗಿರಿಯಿಂದ ಪಾವಗಡವರೆಗೆ) ರಸ್ತೆ ಅಭಿವೃದ್ಧಿಪಡಿಸುವ ಉದ್ದೇಶಕ್ಕಾಗಿ ಯೋಜನಾ ನಿರ್ದೇಶಕರು, ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ, ಬೆಂಗಳೂರು ರವರು ಸರ್ಕಾರಕ್ಕೆ ಸಲ್ಲಿಸಿರುವ ಪ್ರಸ್ತಾವನೆಯನ್ನು ಪರಿಶೀಲಿಸಿ ಸದರಿ ಜಮೀನುಗಳು ರಾಜ್ಯ ಹೆದ್ದಾರಿ ಸಂಖ್ಯೆ 3ನ್ನು ಅಭಿವೃದ್ಧಿಪಡಿಸಲು ಅವಶ್ಯವಾಗಿದೆ ಎಂದು ಸರ್ಕಾರವು ಮನಗಂಡಿದೆ. ಆದುದರಿಂದ ಈ ಕೆಳಕಂಡ ಷೆಡ್ಯೂಲ್‌ನಲ್ಲಿ ವಿವರಿಸಿರುವ ಜಮೀನುಗಳು ರಾಜ್ಯ ಹೆದ್ದಾರಿ ಸಂಖ್ಯೆ 3ರ ರಸ್ತೆ ಅಭಿವೃದ್ಧಿಗೆ ಅವಶ್ಯಕವಾಗಿದೆ ಎಂದು ಈ ಮೂಲಕ ಘೋಷಿಸಲಾಗಿದೆ. ಕರ್ನಾಟಕ ಹೆದ್ದಾರಿ ಕಾಯ್ದೆ 1964ರ ಅಡಿಯಲ್ಲಿ ಈ ಕೆಳಕಂಡ ಜಮೀನುಗಳಲ್ಲಿ ಕೆಲಸ ನಿರ್ವಹಿಸುವ ಅಧಿಕಾರಿ, ಸಿಬ್ಬಂದಿ ಅಥವಾ ಯೋಜನಾ ನಿರ್ದೇಶಕರ ಪರವಾಗಿ ಪ್ರತಿನಿಧಿಸುವವರನ್ನು ತಡೆಯುವುದಾಗಲಿ ಅಥವಾ ಅಡ್ಡಿಪಡಿಸುವುದಾಗಲಿ ಮಾಡಕೂಡದೆಂದು ಈ ಜಮೀನುಗಳಲ್ಲಿ ಆಸಕ್ತಿ ಹೊಂದಿರುವ ಎಲ್ಲಾ ವ್ಯಕ್ತಿಗಳಿಗೆ ಈ ಮೂಲಕ ಸೂಚಿಸಲಾಗಿದೆ

ಈ ಅಧಿಸೂಚನೆ ಪ್ರಕಟಣೆಯಾದ ನಂತರ ಯೋಜನಾ ನಿರ್ದೇಶಕರು, ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ, ಬೆಂಗಳೂರು ರವರ ಅನುಮತಿಯಿಲ್ಲದೆ ಸದರಿ ಜಮೀನುಗಳನ್ನು ವಿಲೆ ಮಾಡುವ ಒಪ್ಪಂದದ ಕ್ರಯ, ಕರಾರು, ಬೋಗ್ಸ, ಲೀಜ್, ಅದಲು-ಬದಲು ವಗೈರೆ ಮಾಡುವಂತಿಲ್ಲ. ಸದರಿ ಜಮೀನುಗಳಲ್ಲಿ ಈ ಅಧಿಸೂಚನೆ ಪ್ರಕಟಣೆಯ ನಂತರ ಕಟ್ಟಡಗಳ ನಿರ್ಮಾಣ ಮತ್ತಿತರ ಅಭಿವೃದ್ಧಿ ಕೆಲಸಗಳನ್ನು ಮಾಡುವಂತಿಲ್ಲ. ಒಂದು ವೇಳೆ ಮಾಡಿದ್ದರೂ ಪರಿಹಾರ ಹಣ ನಿಗದಿ ಮಾಡುವಾಗ ಅಂತಹ ವ್ಯವಹಾರದ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ.

ಸದರಿ ಜಮೀನುಗಳ ವಿವರಗಳನ್ನು ಪರಿಶೀಲನೆಗಾಗಿ ವಿಶೇಷ ಜಿಲ್ಲಾಧಿಕಾರಿಗಳು (ಭೂಸ್ವಾಧೀನ), ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ, ಬೆಂಗಳೂರು, ಸಹಾಯಕ ಆಯುಕ್ತರು (ಭೂಸ್ವಾಧೀನ), ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ, ಬೆಂಗಳೂರು ಮತ್ತು ಸಂಬಂಧಪಟ್ಟ ತಹಶೀಲ್ದಾರರವರ ಕಛೇರಿಯಲ್ಲಿ ಇಡಲಾಗಿದೆ.

-: ಷೆಡ್ಯೂಲ್ :-

ಗ್ರಾಮ: ಜಡೇಗೊಂಡನಹಳ್ಳಿ

ಹೋಬಳಿ: ಕಸಬಾ

ತಾಲ್ಲೂಕು: ಮಧುಗಿರಿ

ಜಿಲ್ಲೆ: ತುಮಕೂರು

ಕ್ರ. ಸಂ.	ಪಹಣಿಯಂತೆ ಖಾತೆದಾರರ ಹೆಸರು ಶ್ರೀಯುತರು/ಶ್ರೀಮತಿ	ಜಮೀನಿನ ವಿವರ					ಆಕಾರ	ಭೂಸ್ವಾಧೀನಕ್ಕೆ ಒಳಪಡುವ ವಿಸ್ತೀರ್ಣ			ಆಕಾರ	ಚಕ್ಕುಬಂದಿ				ಪಹಣಿಯಂತೆ ಒಟ್ಟು ವಿಸ್ತೀರ್ಣ ಎ-ಗು
		ಸ.ನಂ.	ತರಹೆ	ಆಕಾರ ಬಂದಿನಂತೆ ಒಟ್ಟು ವಿಸ್ತೀರ್ಣ ಎ-ಗು	ಖರಾಬು ಎ-ಗು	ಉಳಿಕೆ ಎ-ಗು		ಐನು ಎ-ಗು	ಖರಾಬು ಎ-ಗು	ಒಟ್ಟು ಎ-ಗು		ಪೂರ್ವ	ಪಶ್ಚಿಮ	ಉತ್ತರ	ದಕ್ಷಿಣ	
1	2	3	4	5	6	7	8	9			10	11	12	13	14	15
1	*ರಾಮಯ್ಯ - ಬಿನ್ ಕೆಂಚಪ್ಪ *ಅಕ್ಕಮ್ಮ ಕೋಂ ಚೌಡಪ್ಪ *C.ಕಾಂತಪ್ಪ ಬಿನ್ ಚೌಡಪ್ಪ	14/7B	ಮಿಷ್ಕಿ	2-03	-	2-03	1-60	0-02.12	-	0-02.12	0-05	ರಸ್ತೆ	ಸ.ನಂ. 14/7B ರ ಉಳಿದ ಭಾಗ	ಸ.ನಂ. 22	ಸ.ನಂ. 14/8	2-03

1	2	3	4	5	6	7	8	9			10	11	12	13	14	15
2	*ರಂಗಶ್ಯಾಮಯ್ಯ ಬಿನ್ ಲೇ.ಗಂಗಚೌಡಪ್ಪ	14/8	ಮಿಷ್ಕಿ	2-29	0-12	2-17	1-87	0-02	-	0-02	0-04	ರಸ್ತೆ	ಸ.ನಂ. 14/8 ರ ಉಳಿದ ಭಾಗ	ಸ.ನಂ. 14/7B	ಸ.ನಂ. 4	2-29
3	M.N ವೆಂಕಟರಾಮಯ್ಯ - ಬಿನ್ ನಾಗಣ್ಣ	24/1A	ಮಿಷ್ಕಿ	0-23	-	0-23	1-02	0-00.04	-	0-00.04	0-01	ಸ.ನಂ. 24/1A ರ ಉಳಿದ ಭಾಗ	ರಸ್ತೆ	ಸ.ನಂ. 24/1B	ಸ.ನಂ. 24/2C	0-23
4	*ನಂದಪ್ಪ - ಬಿನ್ ಚಿಕ್ಕರಂಗಪ್ಪ	24/2B	ಮಿಷ್ಕಿ	0-33	-	0-33	0-85	0-00.04	-	0-00.04	0-01	ಸ.ನಂ. 24/2Bರ ಉಳಿದ ಭಾಗ	ರಸ್ತೆ	ಸ.ನಂ. 24/2C	ಸ.ನಂ. 24/3	0-33
5	RTC ಲಭ್ಯವಿರುವುದಿಲ್ಲ	24/2C	ಮಿಷ್ಕಿ	-	-	-	-	0-00.04	-	0-00.04	0-01	ಸ.ನಂ. 24/2C ರ ಉಳಿದ ಭಾಗ	ರಸ್ತೆ	ಸ.ನಂ. 24/1A	ಸ.ನಂ. 24/2B	-
6	*ಚಿಕ್ಕತಿಮ್ಮಯ್ಯ - ಬಿನ್ ನಾಗಪ್ಪ	24/3	ಮಿಷ್ಕಿ	0-31	0-03	0-28	1-27	0-00.04	-	0-00.04	0-01	ಸ.ನಂ. 24/3 ರ ಉಳಿದ ಭಾಗ	ರಸ್ತೆ	ಸ.ನಂ. 24/2B	ಸ.ನಂ. 23	0-31
7	*ಪುಟ್ಟಸಿದ್ದಪ್ಪ - ಬಿನ್ ನರಸಪ್ಪ *ಪುಟ್ಟನಾಗಮ್ಮ - ಕೋಂ ಬೊದಪ್ಪ *ಹನುಮಂತರಾಯಪ್ಪ - ಬಿನ್ ಹನುಮಂತಪ್ಪ *ಸಾಕಮ್ಮ - ಕೋಂ ಕಾಗಣ್ಣ *ಲಕ್ಷ್ಮಮ್ಮ - ಕೋಂ ಚಿಕ್ಕಹನುಮಂತಪ್ಪ *ನರಸಪ್ಪ - ಬಿನ್ ಚಿಕ್ಕಟಬಳಪ್ಪ *ಮುದ್ದ ಟಬಳಪ್ಪ - ಬಿನ್ ಸಣ್ಣನಾಗಪ್ಪ *ಪುಟ್ಟನರಸಮ್ಮ ಕೋಂ ನರಸಪ್ಪ *ನರಸಿಂಹಯ್ಯ ಬಿನ್ ನರಸಪ್ಪ *ನರಸಿಂಹಯ್ಯ - ಬಿನ್ ದೊಡ್ಡಟಬಳಪ್ಪ	62/1A1	ಮಿಷ್ಕಿ	2-00	0-17	1-23	1-45	0-00.04	-	0-00.04	0-01	ರಸ್ತೆ	ಸ.ನಂ. 62/1A1 ರ ಉಳಿದ ಭಾಗ	ರಸ್ತೆ	ಸ.ನಂ. 62/ 1A2	2-00

1	2	3	4	5	6	7	8	9			10	11	12	13	14	15
	*ನಾಗೋಜಪ್ಪ - ಬಿನ್ ದೊಡ್ಡಬಳಪ್ಪ															
8	*ನರಸಿಂಹಯ್ಯ - ಬಿನ್ ದೊಡ್ಡಬಳಪ್ಪ *ನಾಗೋಜಪ್ಪ - ಬಿನ್ ದೊಡ್ಡಬಳಪ್ಪ	62/1A2	ಮಿಷ್ಕಿ	2-10	0-03	2-07	2-00	0-02	-	0-02	0-05	ರಸ್ತೆ	ಸ.ನಂ. 62/1A2 ರ ಉಳಿದ ಭಾಗ	ಸ.ನಂ. 62/ 1A1	ಸ.ನಂ. 62/ 1A3	2-10
9	*ಪುಟ್ಟಸಿದ್ದಪ್ಪ - ಬಿನ್ ನರಸಪ್ಪ *ಪುಟ್ಟನಾಗಮ್ಮ - ಕೋಂ ಬೊದಪ್ಪ *ಹನುಮಂತರಾಯಪ್ಪ - ಬಿನ್ ಹನುಮಂತಪ್ಪ *ಸಾಕಮ್ಮ - ಕೋಂ ಣಾಗಣ್ಣ *ಲಕ್ಷ್ಮಮ್ಮ - ಕೋಂ ಚಿಕ್ಕಹನುಮಂತಪ್ಪ *ನರಸಪ್ಪ - ಬಿನ್ ಚಿಕ್ಕಬಳಪ್ಪ	62/1A3	ಮಿಷ್ಕಿ	2-30	0-06	2-24	2-40	0-02.08	-	0-02.08	0-06	ರಸ್ತೆ	ಸ.ನಂ. 62/ 1A3 ರ ಉಳಿದ ಭಾಗ	ಸ.ನಂ. 62/ 1A2	ಸ.ನಂ. 62/ 1A4	1-11
10	*ಮುದ್ದ ಓಬಳಪ್ಪ - ಬಿನ್ ಸಣ್ಣನಾಗಪ್ಪ *ನರಸಿಂಹಯ್ಯ - ಬಿನ್ ದೊಡ್ಡಬಳಪ್ಪ *ನಾಗೋಜಪ್ಪ - ಬಿನ್ ದೊಡ್ಡಬಳಪ್ಪ	62/1A4	ಮಿಷ್ಕಿ	4-00	0-10	3-22 0-08	3-25 0-93	0-01.08	-	0-01.08	0-03	ರಸ್ತೆ	ಸ.ನಂ. 62/ 1A4 ರ ಉಳಿದ ಭಾಗ	ಸ.ನಂ. 62/ 1A3	ಸ.ನಂ. 62/ 1A5	4-00
11	*ಪುಟ್ಟಸಿದ್ದಪ್ಪ - ಬಿನ್ ನರಸಪ್ಪ *ಪುಟ್ಟನಾಗಮ್ಮ - ಕೋಂ ಬೊದಪ್ಪ *ಹನುಮಂತರಾಯಪ್ಪ - ಬಿನ್ ಹನುಮಂತಪ್ಪ *ಸಾಕಮ್ಮ - ಕೋಂ ಣಾಗಣ್ಣ *ನರಸಪ್ಪ - ಬಿನ್ ಚಿಕ್ಕಬಳಪ್ಪ *ಲಕ್ಷ್ಮಮ್ಮ - ಕೋಂ ಚಿಕ್ಕಹನುಮಂತಪ್ಪ	62/1A5	ಮಿಷ್ಕಿ	2-15	0-02	2-13	2-11	0-00.08	-	0-00.08	0-01	ರಸ್ತೆ	ಸ.ನಂ. 62/ 1A5 ರ ಉಳಿದ ಭಾಗ	ಸ.ನಂ. 62/ 1A4	ಗಾಮ ಗಿಡ್ಡೇನಹಳ್ಳಿ ಗಡಿ	2-16
							ಒಟ್ಟು	0-12.08	-	0-12.08						

1	2	3	4	5	6	7	8	9	10	11	12	13	14	15		
ಗ್ರಾಮ: ಅವರಗಲ್ಲು		ಹೋಬಳಿ: ಮಿಡಗೇಶಿ				ತಾಲ್ಲೂಕು: ಮಧುಗಿರಿ				ಜಿಲ್ಲೆ: ತುಮಕೂರು						
12	*ನರಸಿಂಹಯ್ಯ *ಈರಜ್ಜಪ್ಪ ಬಿನ್ ದೊಡ್ಡರಾಮಯ್ಯ	135/1	ಖುಷ್ಕಿ	1-39	0-10	1-29	3-41	0-01.08	-	0-01.08	0-04	ರಸ್ತೆ	ಸ.ನಂ. 135/1 ರ ಉಳಿದ ಭಾಗ	ಸ.ನಂ. 78	ಸ.ನಂ. 115	4-17
							ಒಟ್ಟು	0-01.08	-	0-01.08						
ಗ್ರಾಮ: ತಿಪ್ಪಗೊಂಡನಹಳ್ಳಿ		ಹೋಬಳಿ: ಮಿಡಗೇಶಿ				ತಾಲ್ಲೂಕು: ಮಧುಗಿರಿ				ಜಿಲ್ಲೆ: ತುಮಕೂರು						
13	*ಸಣ್ಣಪ್ಪ - ಬಿನ್ ಹನುಮಂತಯ್ಯ(ಜಂಟಿ) ರಂಗಪ್ಪ - ಬಿನ್ ತಿಮ್ಮಯ್ಯ *ಗೋವಿಂದಪ್ಪ - ಬಿನ್ ಮುದ್ದಪ್ಪ	7/1	ಖುಷ್ಕಿ	1-26	0-02	1-24	1-24	0-00.08	-	0-00.08	0-01	ರಸ್ತೆ	ಸ.ನಂ. 7/1 ರ ಉಳಿದ ಭಾಗ	ಗ್ರಾಮ ಚಿನ್ನೇನ ಹಳ್ಳಿ ಗಡಿ	ಸ.ನಂ. 7/2B	1-26
14	*ಗೋವಿಂದಪ್ಪ - ಬಿನ್ ರಂಗಯ್ಯ	7/2A	ಖುಷ್ಕಿ	0-37	-	0-37	0-72	0-00.08	-	0-00.08	0-01	ರಸ್ತೆ	ಸ.ನಂ. 7/2A ರ ಉಳಿದ ಭಾಗ	ಸ.ನಂ. 7/2B	ಸ.ನಂ. 7/3	0-37
15	*ಸಣ್ಣಪ್ಪ - ಬಿನ್ ಹನುಮಂತಯ್ಯ(ಜಂಟಿ) ರಂಗಪ್ಪ - ಬಿನ್ ತಿಮ್ಮಯ್ಯ *ಗೋವಿಂದಪ್ಪ - ಬಿನ್ ತಿಮ್ಮಯ್ಯ *ಗೋವಿಂದಪ್ಪ - ಬಿನ್ ರಂಗಯ್ಯ	7/2B	ಖುಷ್ಕಿ	0-29	-	0-29	0-56	0-00.08	-	0-00.08	0-01	ರಸ್ತೆ	ಸ.ನಂ. 7/2B ರ ಉಳಿದ ಭಾಗ	ಸ.ನಂ. 7/1	ಸ.ನಂ. 7/2A	1-26
16	*ಸಣ್ಣಪ್ಪ - ಬಿನ್ ಹನುಮಂತಯ್ಯ(ಜಂಟಿ) ರಂಗಪ್ಪ - ಬಿನ್ ತಿಮ್ಮಯ್ಯ *ಗೋವಿಂದಪ್ಪ - ಬಿನ್ ಮುದ್ದಪ್ಪ	7/3	ಖುಷ್ಕಿ	1-39	-	1-39	1-53	0-01.04	-	0-01.04	0-02	ರಸ್ತೆ	ಸ.ನಂ. 7/3 ರ ಉಳಿದ ಭಾಗ	ಸ.ನಂ. 7/2A	ಸ.ನಂ. 7/4A	1-39
17	*ಗೋವಿಂದಪ್ಪ - ಬಿನ್ ರಂಗಯ್ಯ	7/4A	ಖುಷ್ಕಿ	1-03	0-02	1-01	0-79	0-00.08	-	0-00.08	0-01	ರಸ್ತೆ	ಸ.ನಂ. 7/4A ರ ಉಳಿದ ಭಾಗ	ಸ.ನಂ. 7/3	ಸ.ನಂ. 5	1-03
							ಒಟ್ಟು	0-03.04	-	0-03.04						

1	2	3	4	5	6	7	8	9	10	11	12	13	14	15		
ಗ್ರಾಮ: ಚಿನ್ನೇನಹಳ್ಳಿ		ಹೋಬಳಿ: ಮಿಡಿಗೇಶಿ					ತಾಲ್ಲೂಕು: ಮಧುಗಿರಿ					ಜಿಲ್ಲೆ: ತುಮಕೂರು				
18	*ದಾಸಪ್ಪ - ಬಿನ್ ದಾಸಪ್ಪ *ಚಿಕ್ಕದಾಸಪ್ಪ - ಬಿನ್ ದಾಸಪ್ಪ *ಚಿನ್ನಾಯಪ್ಪ - ಬಿನ್ ದಾಸಪ್ಪ *ಅಭೋಳಪ್ಪ - ಬಿನ್ ದಾಸಪ್ಪ *ರಾಮಪ್ಪ - ಬಿನ್ ದಾಸಪ್ಪ *ಸಣ್ಣಪ್ಪಯ್ಯ - ಬಿನ್ ದಾಸಪ್ಪ	35/1	ಮಿಷ್ಕಿ	12-19	1-21	10-07	0-87	0-12.04	-	0-12.04	0-03	ಸ.ನಂ. 35/1 ರ ಉಳಿದ ಭಾಗ	ರಸ್ತೆ	ಗ್ರಾಮ ಮಿಡಿಗೇಶಿ ಗಡಿ	ರಸ್ತೆ	12-19
							ಒಟ್ಟು	0-12.04	-	0-12.04						
ಗ್ರಾಮ: ಮಿಡಿಗೇಶಿ		ಹೋಬಳಿ: ಮಿಡಿಗೇಶಿ					ತಾಲ್ಲೂಕು: ಮಧುಗಿರಿ					ಜಿಲ್ಲೆ: ತುಮಕೂರು				
19	*ಸರ್ಕಾರಿ ಖರಾಬು *N ಲಕ್ಷೀನರಸಯ್ಯ *ಸಣ್ಣನಾಗಮ್ಮ - ಬಿನ್ ಅಶ್ವಥಪ್ಪ *ಓಬಣ್ಣ - ಬಿನ್ ಓಬಣ್ಣ	8	ಖರಾಬು	18-35	13-35	5-00	7-00	-	0-10	0-10	0-09	ರಸ್ತೆ	ಸ.ನಂ. 8 ರ ಉಳಿದ ಭಾಗ	ಸ.ನಂ. 9	ರಸ್ತೆ	18-35
20	*ಸರ್ಕಾರಿ ಫಡ *ಎನ್.ಲಕ್ಷ್ಮೀನರಸಯ್ಯ *ರಂಗಮ್ಮ - ಕೋಂ ಲಿಂಗಪ್ಪ *ಲಿಂಗಪ್ಪ - ಬಿನ್ ಗೊಂಬೆಲಿಂಗಪ್ಪ *ವೆಂಕಟಾಚಲಯ್ಯ - ಬಿನ್ ದಾಸರಿಹರಯ್ಯ *ಜಿ.ಗೋಪಾಲಪ್ಪ - ಬಿನ್ ಕೃಷ್ಣಪ್ಪ *ಪಶುವೈದ್ಯ ಶಾಲೆಗೆ *ಹೌಸಿಂಗ್ ಬೋರ್ಡ್ ಕಟ್ಟಡಗಳಿಗೆ	9	ಖರಾಬು	11-11	5-20	5-31	5-61	-	0-03.08	0-03.08	0-04	ರಸ್ತೆ	ಸ.ನಂ. 9 ರ ಉಳಿದ ಭಾಗ	ಸ.ನಂ. 9 ರ ಉಳಿದ ಭಾಗ	ಸ.ನಂ. 8	11-11

1	2	3	4	5	6	7	8	9			10	11	12	13	14	15
21	*ಮಹಮದಸಾಬ್ - ಬಿನ್ ಖಾಸಿಂಸಾಬ್ *ಸುಫಿಯಾಬಿ ಕೋಂ ಮ.ಇಸ್ಮಾಯಿಲ್ ಸಾಬ್ *ಬಷಾಸಾಬ್ ಬಿನ್ ಲೇ.ಖಾಸಿಂಸಾಬ್ *ಮಕ್ಕೂಲ್ ಜಾನ್ ಕೋಂ ಲೇ.ಖಲಂದರ್ ಸಾಬ್ *ಅಲ್ಲಭಕಷ್ ಬಿನ್ ಲೇ.ಖಾಸಿಂಸಾಬ್ *ಮಹಬೂಬ್ ಸಾಬ್ ಬಿನ್ ಲೇ.ಖಾಸಿಂಸಾಬ್ *ವೆಂಕಟರೆಡ್ಡಿ ಬಿನ್ ವೆಂಕಟರವಣಪ್ಪ	14/1	ಖುಷ್ಕಿ	1-18.08	0-02	1-16.08	0-87	0-02.04	-	0-02.04	0-03	ಸ.ನಂ. 14/1 ರ ಉಳಿದ ಭಾಗ	ರಸ್ತೆ	ಸ.ನಂ. 18	ಸ.ನಂ. 13	9-17
22	*ಸರ್ಕಾರ ಗೋಮಾಳ *ನರಸಿಂಹಯ್ಯ - ಬಿನ್ ನರಸಿಂಹಯ್ಯ *ಜಯಮ್ಮ - ಕೋಂ ಲಕ್ಷ್ಮಿನರಸಪ್ಪ	15	ಖಿರಾ ಬು	25-21	-	25-21	2-50	-	0-05	0-05	0-01	ಸ.ನಂ. 15 ರ ಉಳಿದ ಭಾಗ	ರಸ್ತೆ	ರಸ್ತೆ	ರಸ್ತೆ	25-21
23	M.G. ಬುರುಡಯ್ಯ - ಬಿನ್ ಗುಂಡಯ್ಯ	18	ಖಿರಾ ಬು	1-27	1-27	-	-	-	0- 02.08	0-02.08	-	ಸ.ನಂ. 18 ರ ಉಳಿದ ಭಾಗ	ರಸ್ತೆ	ಸ.ನಂ. 19	ಸ.ನಂ. 14	1-27
24	M.G. ಬುರುಡಯ್ಯ *ರಾಮದಾಸಪ್ಪ *ನರಸಪ್ಪ	19/ 1A	ಖುಷ್ಕಿ	9-15	1-01	8-14	5-76	0-01.08	-	0-01.08	0-03	ಸ.ನಂ. 19/1A ರ ಉಳಿದ ಭಾಗ	ರಸ್ತೆ	ಸ.ನಂ. 20	ಸ.ನಂ. 18	10-27
25	*ನಂಜುಂಡಪ್ಪ - ಬಿನ್ ದಾಸಪ್ಪ	21/1	ಖುಷ್ಕಿ	3-27	0-07	3-20	2-42	0-04.08	-	0-04.08	0-08	ಸ.ನಂ. 22	ಸ.ನಂ. 20	ರಸ್ತೆ	ಸ.ನಂ. 21/1ರ ಉಳಿದ ಭಾಗ	3-27

1	2	3	4	5	6	7	8	9			10	11	12	13	14	15
26	*ಚಂದ್ರಪ್ಪ - ಬಿನ್ ಚಿಕ್ಕರಂಗಪ್ಪ *ಶಿವರಾಜಪ್ಪ - ಬಿನ್ ಶಂಕರಪ್ಪ	47	ಮಿಷ್ಕಿ	3-12	0-14	2-11 0-27	1-76 2-17	0-03.04	-	0-03.04	0-06	ಸ.ನಂ. 47ರ ಉಳಿದ ಭಾಗ	ರಸ್ತೆ	ಸ.ನಂ. 47ರ ಉಳಿದ ಭಾಗ	ಗಾಮ ಚಿನ್ನೇನಹ ಳ್ಳಿ ಗಡಿ	3-12
27	M.H.ಮಲ್ಲಿಕಾರ್ಜುನಯ್ಯ ಬಿನ್ ಹನುಮಂತಯ್ಯ	272	ಮಿಷ್ಕಿ	1-21	0-02	1-19	1-02	0-10	-	0-10	0-17	ರಸ್ತೆ	ಸ.ನಂ. 272ರ ಉಳಿದ ಭಾಗ	ಸ.ನಂ. 271	ಸ.ನಂ. 319	1-21
28	*ಹಾಜರಾಂಬಿ ಕೋಂ ಸೈಯದ್‌ಅಹಮ್ಮದ್‌ಸಾಬ್ *ಸೈಯದ್ ಬುಡೇನ್ ಬಿನ್ ಸೈಯದ್‌ಅಹಮ್ಮದ್‌ಸಾಬ್	319	ಮಿಷ್ಕಿ	5-14	1-14	4-00	4-28	0-09	-	0-09	0-18	ಸ.ನಂ. 272	ಸ.ನಂ. 319ರ ಉಳಿದ ಭಾಗ	ರಸ್ತೆ	ಸ.ನಂ. 319ರ ಉಳಿದ ಭಾಗ	5-14
							ಒಟ್ಟು	0-30.08	0-21	1-11.08						
ಗ್ರಾಮ: ಬಿದರಕೆರೆ ಹೋಬಳಿ: ಮಿಡಿಗೇಶಿ ತಾಲ್ಲೂಕು: ಮಧುಗಿರಿ ಜಿಲ್ಲೆ: ತುಮಕೂರು																
29	*ಆರ್.ನಂಜಪ್ಪ - ಬಿನ್ ರಾಮೇಲಿಂಗಪ್ಪ	17/1	ಭಾಗಾ ಯ್ತು	0-26	-	0-26	0-95	0-04	-	0-04	0-15	ಸ.ನಂ. 17/1 ರ ಉಳಿದ ಭಾಗ	ರಸ್ತೆ	ಸ.ನಂ. 18	ಸ.ನಂ. 17/4	0-26
30	*ಜಿ.ಲಿಂಗಯ್ಯ ಬಿನ್ ಲಿಂಗೇಗೌಡ	17/4	ತರಿ	0-12	0-01	0-11	0-40	0-00.12	-	0-00.12	0-03	ಸ.ನಂ. 17/4 ರ ಉಳಿದ ಭಾಗ	ರಸ್ತೆ	ಸ.ನಂ. 17/1	ಸ.ನಂ. 7	0-12
31	*ಸಂಜೀವಮ್ಮ - ಕೋಂ ಆರ್.ನಂಜಪ್ಪ	18/5	ಭಾಗಾ ಯ್ತು	1-06	-	1-06	1-59	0-06	-	0-06	0-22	ಸ.ನಂ. 18/5 ರ ಉಳಿದ ಭಾಗ	ರಸ್ತೆ	ಸ.ನಂ. 19	ಸ.ನಂ. 17	1-06
32	*ತಿಮ್ಮಯ್ಯ - ಬಿನ್ ಪಾಪಯ್ಯ *ಗಂಗಮ್ಮ ಕೋಂ ಲೇ.ಪಾಪಣ್ಣ	19/3	ಭಾಗಾ ಯ್ತು	1-32	0-08	1-24	2-32	0-02.12	-	0-02.12	0-10	ಸ.ನಂ. 19/3 ರ ಉಳಿದ ಭಾಗ	ರಸ್ತೆ	ಸ.ನಂ. 19/3 ರ ಉಳಿದ ಭಾಗ	ಸ.ನಂ. 18	1-22

1	2	3	4	5	6	7	8	9			10	11	12	13	14	15
33	*ಗಂಗಾ - ಬಿನ್ ಲಚ್ಚು ಮುಗಾ	20/1	ತರಿ	0-26	0-01	0-25	0-82	0-04	-	0-04	0-13	ಸ.ನಂ. 20/2	ರಸ್ತೆ	ರಸ್ತೆ	ಸ.ನಂ. 20/1 ರ ಉಳಿದ ಭಾಗ	0-26
34	*ರಾಮಯ್ಯ ಬಿನ್ ಪಾಪಯ್ಯ *ನಾಗರತ್ನಮ್ಮ ಕೋಂ ನಾಗರಾಜು	20/2	ತರಿ	0-20	-	0-20	0-65	0-01.08	-	0-01.08	0-05	ಸ.ನಂ. 20/6	ಸ.ನಂ. 20/1	ರಸ್ತೆ	ಸ.ನಂ. 20/2 ರ ಉಳಿದ ಭಾಗ	0-20
35	*ರಾಮಯ್ಯ ಬಿನ್ ಪಾಪಯ್ಯ	20/6	ತರಿ	0-10	-	0-10	0-33	0-00.08	-	0-00.08	0-02	ಸ.ನಂ. 20/8	ಸ.ನಂ. 20/2	ರಸ್ತೆ	ಸ.ನಂ. 20/6 ರ ಉಳಿದ ಭಾಗ	0-10
36	*ರಾಮಯ್ಯ ಬಿನ್ ಪಾಪಯ್ಯ	20/8	ತರಿ	0-09	-	0-09	0-29	0-00.04	-	0-00.04	0-01	ಸ.ನಂ. 21	ಸ.ನಂ. 20/6	ರಸ್ತೆ	ಸ.ನಂ. 20/8 ರ ಉಳಿದ ಭಾಗ	0-09
							ಒಟ್ಟು	0-19.12	-	0-19.12						
ಗ್ರಾಮ: ಕ್ಯಾತಗೊಂಡನಹಳ್ಳಿ ಹೋಬಳಿ: ಮಿಡಿಗೇಶಿ ತಾಲ್ಲೂಕು: ಮಧುಗಿರಿ ಜಿಲ್ಲೆ: ತುಮಕೂರು																
37	*ಬಿ.ರಾಜಶೇಖರಯ್ಯ - ಬಿನ್ ಭೀಮಯ್ಯ *ಕೆ.ಆರ್.ಶಿವನಂಜಪ್ಪ	32/2	ಮಿಷ್ಕಿ	2-39	-	2-39	2-39	0-08.04	-	0-08.04	0-16	ರಸ್ತೆ	ಸ.ನಂ. 32/2 ರ ಉಳಿದ ಭಾಗ	ಸ.ನಂ. 34	ಸ.ನಂ. 32/3	2-39
38	*ದೊಡ್ಡದಾಸಿ - ಬಿನ್ ಮದ್ದಿಪಿ ರಾಮಯ್ಯ	32/3	ಮಿಷ್ಕಿ	2-18	0-02	2-16	1-85	0-16	-	0-16	0-31	ರಸ್ತೆ	ಸ.ನಂ. 32/3 ರ ಉಳಿದ ಭಾಗ	ಸ.ನಂ. 32/2	ಸ.ನಂ. 32/5	2-18
39	*ದೊಡ್ಡದಾಸಿ *ನಂಜಯ್ಯ *ಕೆ.ಆರ್.ಶಿವನಂಜಪ್ಪ	32/4	ಮಿಷ್ಕಿ	4-12	2-00	2-12	1-78	0-31.04 0-02.12	-	0-31.04 0-02.12		ಸ.ನಂ. 32/4 ರ ಉಳಿದ ಭಾಗ	ಸ.ನಂ. 32/4 ರ ಉಳಿದ ಭಾಗ	ಸ.ನಂ. 32/5	ರಸ್ತೆ	4-12

1	2	3	4	5	6	7	8	9			10	11	12	13	14	15
40	*ಆರ್.ನಂಜಯ್ಯ - ಬಿನ್ ರಾಮೇಲಿಂಗಪ್ಪ	32/5	ಮಿಷ್ಕಿ	2-00	0-09	1-31	1-37	0-22	-	0-22	0-42	ಸ.ನಂ. 32/5 ರ ಉಳಿದ ಭಾಗ	ಸ.ನಂ. 32/5 ರ ಉಳಿದ ಭಾಗ	ಸ.ನಂ. 32/3	ಸ.ನಂ. 32/4	2-00
41	*ಕೆ.ಆರ್.ಶಿವನಂಜಪ್ಪ	34/5	ಮಿಷ್ಕಿ	3-24	0-01	3-23	3-10	0-04.08	-	0-04.08	0-09	ರಸ್ತೆ	ಸ.ನಂ. 34/5 ರ ಉಳಿದ ಭಾಗ	ಸ.ನಂ. 34/3	ಸ.ನಂ. 32	3-24
							ಒಟ್ಟು	2-04.12	-	2-04.12						
<p>ಗ್ರಾಮ: ರಾಜವಂತಿ</p> <p>ಹೋಬಳಿ: ಕಸಬಾ</p> <p>ತಾಲ್ಲೂಕು: ಪಾವಗಡ</p> <p>ಜಿಲ್ಲೆ: ತುಮಕೂರು</p>																
42	*ಆರ್.ಎಸ್. ಸುಬ್ಬರಾಯಪ್ಪ *ಮಲ್ಲಮ್ಮ ಕೋಂ ಸಣ್ಣಲಿಂಗಪ್ಪ *ನಾಗರಡ್ಡಿ ಬಿನ್ ಸಣ್ಣಲಿಂಗಪ್ಪ *ಮೈಲಾರರಡ್ಡಿ ಬಿನ್ ಸಣ್ಣಲಿಂಗಪ್ಪ *ರಂಗಾರಡ್ಡಿ *ಗೋಪಾಲಪ್ಪ ಬಿನ್ ಸಣ್ಣಲಿಂಗಪ್ಪ *ಮಲ್ಲರಡ್ಡಿ ಬಿನ್ ಸಣ್ಣಲಿಂಗಪ್ಪ	26/3	ಮಿಷ್ಕಿ	7-08	0-32	6-16	1-35	0-02	-	0-02	0-01	ರಸ್ತೆ	26/3ರ ಉಳಿದ ಭಾಗ	ಸ.ನಂ. 26/2	ರಸ್ತೆ	7-08
43	*ಆರ್.ಎಲ್.ರಂಗಾರಡ್ಡಿ ಬಿನ್ ಗೌನಿಲಿಂಗಪ್ಪ	26/4	ಮಿಷ್ಕಿ	8-02	2-29	5-13	0-91	0-02	-	0-02	0-01	ರಸ್ತೆ	26/4ರ ಉಳಿದ ಭಾಗ	26/4ರ ಉಳಿದ ಭಾಗ	ರಸ್ತೆ	7-02
44	*ವೆಂಕಟರವಣಪ್ಪ ಬಿನ್ ಗೋವಿಂದಪ್ಪ *ಜಯಮ್ಮ ಕೋಂ ಶನಿವಾರಪ್ಪ *ತಿಮ್ಮಕ್ಕ ಕೋಂ ಚಿಕ್ಕತಿಮ್ಮಪ್ಪ *ನಾಗಪ್ಪ ಬಿನ್ ಯಲ್ಲಪ್ಪ *ಸಿದ್ದಗಂಗಮ್ಮ ಕೋಂ ನಾರಾಯಣಪ್ಪ	28	ಮಿಷ್ಕಿ	12-27	0-24	12-03	3-14	0-02	-	0-02	0-01	28ರ ಉಳಿದ ಭಾಗ	ರಸ್ತೆ	ರಸ್ತೆ	ಸ.ನಂ. 29	12-27

1	2	3	4	5	6	7	8	9			10	11	12	13	14	15
45	*ಸರ್ಕಾರಿ ಗೋಮಾಳ *ಕೈಗಾರಿಕಾ ಇಲಾಖೆ *ದಾಳಪ್ಪ ಬಿನ್ ನರಸಪ್ಪ *ರಾಮಚಂದ್ರಪ್ಪ ಬಿನ್ ಜಟಿಂಗಪ್ಪ *ಲಕ್ಷ್ಮಮ್ಮ ಕೋಂ ದುಗ್ಗಪ್ಪ *ಗೋವಿಂದಪ್ಪ ಬಿನ್ ತಿಮ್ಮಯ್ಯ *ಪಾಪಣ್ಣ ಬಿನ್ ನರಸಪ್ಪ *ಲಕ್ಷ್ಮೀನರಸಮ್ಮ ಕೋಂ ಲಕ್ಷ್ಮೀನರಸಪ್ಪ	84	ಖಿರಾ ಬು	34-29	34-29	-	-	-	0-05	0-05	-	84ರ ಉಳಿದ ಭಾಗ	ರಸ್ತೆ	84ರ ಉಳಿದ ಭಾಗ	ಸ.ನಂ. 85	34-29
46	*ಅಂಜನೇಯಲು ಬಿನ್ ಲಕ್ಷಯ್ಯ *ಗೋಪಾಲರೆಡ್ಡಿ *ಶಿವಣ್ಣ ಬಿನ್ ಲಕ್ಷಯ್ಯ *ರಾಮಣ್ಣ ಬಿನ್ ಲಕ್ಷಯ್ಯ	107	ತರಿ	1-32	0-07	1-25	0-98	0-04	-	0-04	-	107ರ ಉಳಿದ ಭಾಗ	ರಸ್ತೆ	ರಸ್ತೆ	ಗ್ರಾಮತಾ ಣ	1-32
							ಒಟ್ಟು	0-10	0-05	0-15						
ಗ್ರಾಮ: ಕಣಿವೇನಹಳ್ಳಿ ಹೋಬಳಿ: ಕಸಬಾ ತಾಲ್ಲೂಕು: ಪಾವಗಡ ಜಿಲ್ಲೆ: ತುಮಕೂರು																
47	*ಹನುಮಕ್ಕ*ಚೌಡಪ್ಪ* ಸಣ್ಣಹನುಮಕ್ಕ*ಅಶ್ವತ್ಥಮ್ಮ *ಸಣ್ಣಮಲ್ಲಪ್ಪ ಬಿನ್ ಚಿಕ್ಕಪ್ಪಯ್ಯ *ಸಣ್ಣಲಿಂಗಪ್ಪ ಬಿನ್ ಚಿಕ್ಕಪ್ಪಯ್ಯ *ಆರ್.ಎಂ.ರಾಘವೇಂದ್ರ ಬಿನ್ ಸನ್ನಮಲ್ಲಪ್ಪ *ಓಬಳೇಶಪ್ಪ ಬಿನ್ ಬಿನ್ ಚಿಕ್ಕಮಲ್ಲಯ್ಯ	110/2	ಮಿಷ್ಕಿ	44-06	1-07	42-39	12-90	0-06	-	0-06	0-05	ರಸ್ತೆ	110/2ರ ಉಳಿದ ಭಾಗ	110/2ರ ಉಳಿದ ಭಾಗ	110/2ರ ಉಳಿದ ಭಾಗ	58-34
							ಒಟ್ಟು	0-06	-	0-06						
ಗ್ರಾಮ: ಪಾವಗಡ ಹೋಬಳಿ: ಕಸಬಾ ತಾಲ್ಲೂಕು: ಪಾವಗಡ ಜಿಲ್ಲೆ: ತುಮಕೂರು																
48	*ಡಿ.ನರಸಿಂಹಯ್ಯ	326	ಮಿಷ್ಕಿ	24-12	0-37	23-15	11-82	0-01	-	0-01	0-01	326ರ ಉಳಿದ ಭಾಗ	ರಸ್ತೆ	ಸ.ನಂ. 327	326ರ ಉಳಿದ ಭಾಗ	24-12

1	2	3	4	5	6	7	8	9			10	11	12	13	14	15
49	*ಖರಾಬು *ಅರಣ್ಯ ಇಲಾಖೆ *ಗೋವಿಂದಪ್ಪ ಬಿನ್ ನರಸಪ್ಪ	327	ಖರಾ ಬು			-	-	-	0-01.04	0-01.04	-	327ರ ಉಳಿದ ಭಾಗ	ರಸ್ತೆ	327ರ ಉಳಿದ ಭಾಗ	ಸ.ನಂ. 327	187- 25
							ಒಟ್ಟು	0-01	0-01.04	0-02.04						

-: ಘೋಷ್ವಾರೆ :-

ಕ್ರಮ ಸಂಖ್ಯೆ	ಗ್ರಾಮದ ಹೆಸರು	ಹೋಬಳಿ	ತಾಲ್ಲೂಕು	ಜಿಲ್ಲೆ	ಭೂಸ್ವಾಧೀನಕ್ಕೆ ಒಳಪಡುವ ಜಮೀನಿನ ವಿಸ್ತೀರ್ಣ		
					ಐನು ಎ-ಗು	ಖರಾಬು ಎ-ಗು	ಒಟ್ಟು ಎ-ಗು
1	ಜಡೇಗೊಂಡನಹಳ್ಳಿ	ಕಸಬಾ	ಮಧುಗಿರಿ	ತುಮಕೂರು	0-12.08	-	0-12.08
2	ಅವರಗಲ್ಲು	ಮಿಡಿಗೇಶಿ	ಮಧುಗಿರಿ	ತುಮಕೂರು	0-01.08	-	0-01.08
3	ತಿಪ್ಪಗೊಂಡನಹಳ್ಳಿ	ಮಿಡಿಗೇಶಿ	ಮಧುಗಿರಿ	ತುಮಕೂರು	0-03.04	-	0-03.04
4	ಚಿನ್ನೇನಹಳ್ಳಿ	ಮಿಡಿಗೇಶಿ	ಮಧುಗಿರಿ	ತುಮಕೂರು	0-12.04	-	0-12.04
5	ಮಿಡಿಗೇಶಿ	ಮಿಡಿಗೇಶಿ	ಮಧುಗಿರಿ	ತುಮಕೂರು	0-30.08	0-21	1-11.08
6	ಬಿದರಕೆರೆ	ಮಿಡಿಗೇಶಿ	ಮಧುಗಿರಿ	ತುಮಕೂರು	0-19.12	-	0-19.12
7	ಕ್ಯಾತಗೊಂಡನಹಳ್ಳಿ	ಮಿಡಿಗೇಶಿ	ಮಧುಗಿರಿ	ತುಮಕೂರು	2-04.12	-	2-04.12
8	ರಾಜವಂತಿ	ಕಸಬಾ	ಪಾವಗಡ	ತುಮಕೂರು	0-10	0-05	0-15
9	ಕೇಶಿವೇನಹಳ್ಳಿ	ಕಸಬಾ	ಪಾವಗಡ	ತುಮಕೂರು	0-06	-	0-06
10	ಪಾವಗಡ	ಕಸಬಾ	ಪಾವಗಡ	ತುಮಕೂರು	0-01	0-01.04	0-02.04
ಒಟ್ಟು					4-21.08	0-27.04	5-08.12

ಸಂಖ್ಯೆ : ಲೋಇ: 149:ಇಎಪಿ:2011

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಎಂ. ದೇವಿಪ್ರಸಾದ್,

ಸರ್ಕಾರದ ಅಧೀನ ಕಾರ್ಯದರ್ಶಿ,

ಲೋಕೋಪಯೋಗಿ ಬಂದರು ಮತ್ತು ಒಳನಾಡು

ಜಲಸಾರಿಗೆ ಇಲಾಖೆ (ಇಎಪಿ)

ಯೋಜನಾಪರೀಕ್ಷೆ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವಾಲಯ

(ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ)

ಅಧಿಸೂಚನೆ

ಸಂಖ್ಯೆ: ಯೋಇ : 148 : ಇಎಪಿ : 2011, ದಿನಾಂಕ : 28-10-2011

ಕರ್ನಾಟಕ ಹೆದ್ದಾರಿ ಕಾಯ್ದೆ 1964 ಕೆಲಸ 15ರ ಮೇರೆಗೆ ಈ ಕೆಳಕಂಡ ಷೆಡ್ಯೂಲ್‌ನಲ್ಲಿ ನಮೂದಿಸಿರುವ ಜಮೀನುಗಳು ರಾಜ್ಯ ಹೆದ್ದಾರಿ ಸಂಖ್ಯೆ 3 (ಲಿಂಕ್ ಸಂಖ್ಯೆ 64F ಕೊರಟಗೆರೆಯಿಂದ ಮಧುಗಿರಿವರೆಗೆ) ರಸ್ತೆ ಅಭಿವೃದ್ಧಿಪಡಿಸುವ ಉದ್ದೇಶಕ್ಕಾಗಿ ಯೋಜನಾ ನಿರ್ದೇಶಕರು, ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ, ಬೆಂಗಳೂರು ರವರು ಸರ್ಕಾರಕ್ಕೆ ಸಲ್ಲಿಸಿರುವ ಪ್ರಸ್ತಾವನೆಯನ್ನು ಪರಿಶೀಲಿಸಿ ಸದರಿ ಜಮೀನುಗಳು ರಾಜ್ಯ ಹೆದ್ದಾರಿ ಸಂಖ್ಯೆ 3ನ್ನು ಅಭಿವೃದ್ಧಿಪಡಿಸಲು ಅವಶ್ಯವಾಗಿದೆ ಎಂದು ಸರ್ಕಾರವು ಮನಗಂಡಿದೆ. ಆದುದರಿಂದ ಈ ಕೆಳಕಂಡ ಷೆಡ್ಯೂಲ್‌ನಲ್ಲಿ ವಿವರಿಸಿರುವ ಜಮೀನುಗಳು ರಾಜ್ಯ ಹೆದ್ದಾರಿ ಸಂಖ್ಯೆ 3ರ ರಸ್ತೆ ಅಭಿವೃದ್ಧಿಗೆ ಅವಶ್ಯಕವಾಗಿದೆ ಎಂದು ಈ ಮೂಲಕ ಘೋಷಿಸಲಾಗಿದೆ. ಕರ್ನಾಟಕ ಹೆದ್ದಾರಿ ಕಾಯ್ದೆ 1964ರ ಅಡಿಯಲ್ಲಿ ಈ ಕೆಳಕಂಡ ಜಮೀನುಗಳಲ್ಲಿ ಕೆಲಸ ನಿರ್ವಹಿಸುವ ಅಧಿಕಾರಿ, ಸಿಬ್ಬಂದಿ ಅಥವಾ ಯೋಜನಾ ನಿರ್ದೇಶಕರ ಪರವಾಗಿ ಪ್ರತಿನಿಧಿಸುವವರನ್ನು ತಡೆಯುವುದಾಗಲಿ ಅಥವಾ ಅಡ್ಡಿಪಡಿಸುವುದಾಗಲಿ ಮಾಡಕೂಡದೆಂದು ಈ ಜಮೀನುಗಳಲ್ಲಿ ಆಸಕ್ತಿ ಹೊಂದಿರುವ ಎಲ್ಲಾ ವ್ಯಕ್ತಿಗಳಿಗೆ ಈ ಮೂಲಕ ಸೂಚಿಸಲಾಗಿದೆ

ಈ ಅಧಿಸೂಚನೆ ಪ್ರಕಟಣೆಯಾದ ನಂತರ ಯೋಜನಾ ನಿರ್ದೇಶಕರು, ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ, ಬೆಂಗಳೂರು ರವರ ಅನುಮತಿಯಿಲ್ಲದೆ ಸದರಿ ಜಮೀನುಗಳನ್ನು ವಿಲೆ ಮಾಡುವ ಒಪ್ಪಂದದ ಕ್ರಯ, ಕರಾರು, ಬೋಗ್ಸ, ಲೀಜ್, ಅದಲು-ಬದಲು ವಗೈರೆ ಮಾಡುವಂತಿಲ್ಲ. ಸದರಿ ಜಮೀನುಗಳಲ್ಲಿ ಈ ಅಧಿಸೂಚನೆ ಪ್ರಕಟಣೆಯ ನಂತರ ಕಟ್ಟಡಗಳ ನಿರ್ಮಾಣ ಮತ್ತಿತರ ಅಭಿವೃದ್ಧಿ ಕೆಲಸಗಳನ್ನು ಮಾಡುವಂತಿಲ್ಲ. ಒಂದು ವೇಳೆ ಮಾಡಿದ್ದರೂ ಪರಿಹಾರ ಹಣ ನಿಗದಿ ಮಾಡುವಾಗ ಅಂತಹ ವ್ಯವಹಾರದ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ.

ಸದರಿ ಜಮೀನುಗಳ ವಿವರಗಳನ್ನು ಪರಿಶೀಲನೆಗಾಗಿ ವಿಶೇಷ ಜಿಲ್ಲಾಧಿಕಾರಿಗಳು (ಭೂಸ್ವಾಧೀನ), ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ, ಬೆಂಗಳೂರು, ಸಹಾಯಕ ಆಯುಕ್ತರು (ಭೂಸ್ವಾಧೀನ), ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ, ಬೆಂಗಳೂರು ಮತ್ತು ಸಂಬಂಧಪಟ್ಟ ತಹಶೀಲ್ದಾರರವರ ಕಛೇರಿಯಲ್ಲಿ ಇಡಲಾಗಿದೆ.

-: ಷೆಡ್ಯೂಲ್ :-

ಗ್ರಾಮ: ಮುಸುವಿನಕಲ್ಲು

ಹೋಬಳಿ: ಕಸಬಾ

ತಾಲ್ಲೂಕು: ಕೊರಟಗೆರೆ

ಜಿಲ್ಲೆ: ತುಮಕೂರು

ಕ್ರ. ಸಂ.	ಪಹಣಿಯಂತೆ ಖಾತೆದಾರರ ಹೆಸರು ಶ್ರೀಯುತರು/ಶ್ರೀಮತಿ	ಜಮೀನಿನ ವಿವರ					ಆಕಾರ	ಭೂಸ್ವಾಧೀನಕ್ಕೆ ಒಳಪಡುವ ವಿಸ್ತೀರ್ಣ			ಆಕಾರ	ಚಕ್ಕುಬಂದಿ				ಪಹಣಿಯಂತೆ ಒಟ್ಟು ವಿಸ್ತೀರ್ಣ ಎ-ಗು
		ಸ.ನಂ	ತರಹೆ	ಆಕಾರ ಬಂದಿನಂತೆ ಒಟ್ಟು ವಿಸ್ತೀರ್ಣ ಎ-ಗು	ಖರಾಬು ಎ-ಗು	ಉಳಿಕೆ ಎ-ಗು		ಐನು ಎ-ಗು	ಖರಾಬು ಎ-ಗು	ಒಟ್ಟು ಎ-ಗು		ಪೂರ್ವ	ಪಶ್ಚಿಮ	ಉತ್ತರ	ದಕ್ಷಿಣ	
1	2	3	4	5	6	7	8	9			10	11	12	13	14	15
1	*ಈರಮ್ಮ ಕೋಂ ರಂಗಪ್ಪ	2/1	ಖುಷ್ಕಿ	1-06	-	1-06	1-04	0-02.08	-	0-02.08	0-05	ರಸ್ತೆ	2/1ರ ಉಳಿದ ಭಾಗ	ಗ್ರಾಮ ಮುಗ್ಗೊಂಡನ ಹಳ್ಳಿ ಗಡಿ	ಸ.ನಂ. 2/2	1-06

1	2	3	4	5	6	7	8	9			10	11	12	13	14	15
2	*K. ಲೋಕೇಶ್ ಬಿನ್ ಡಿ.ಕೃಷ್ಣಪ್ಪ *ಕೃಷ್ಣಮೂರ್ತಿ ಬಿನ್ ಚನ್ನರಾಯಪ್ಪ	2/2	ಮಿಷ್ಕಿ	1-11.08	0-00.08	1-11	1-13	0-00.08	-	0-00.08	0-01	ರಸ್ತೆ	2/2ರ ಉಳಿದ ಭಾಗ	ಸ.ನಂ. 2/1	2/2ರ ಉಳಿದ ಭಾಗ	2-12
3	*ಆನಂದಪ್ಪ ಬಿನ್ ಲೇಟ್ ನಾಗಪ್ಪ	3	ಮಿಷ್ಕಿ	2-10	0-15	1-35	1-13	0-02.08	-	0-02.08	0-04	3ರ ಉಳಿದ ಭಾಗ	ರಸ್ತೆ	ಗ್ರಾಮ ಮುಗ್ಗೊಂಡನ ಹಳ್ಳಿ ಗಡಿ	ರಸ್ತೆ	2-10
							ಒಟ್ಟು	0-05.08	-	0-05.08						
ಗ್ರಾಮ: ಮುಗ್ಗೊಂಡನಹಳ್ಳಿ ಹೋಬಳಿ: ಕಸಬಾ ತಾಲ್ಲೂಕು: ಕೊರಟಗೆರೆ ಜಿಲ್ಲೆ: ತುಮಕೂರು																
4	*ಎಮ್.ವಿ.ರಾಮರೆಡ್ಡಿ ಬಿನ್ ವೀರಣ್ಣ *ನಾಗಭೂಷಣ ಬಿನ್ ವೀರಣ್ಣ *ಚಂದ್ರನಾಯ್ಕ ಬಿನ್ ಲೇ ಡಕೇಶಿನಾಯ್ಕ	22/3	ಮಿಷ್ಕಿ	4-24	0-06	4-18	3-56	0-02	-	0-02	0-04	ರಸ್ತೆ	22/3ರ ಉಳಿದ ಭಾಗ	ರಸ್ತೆ	ಗ್ರಾಮ ಮುಸು ವಿನ ಕಲ್ಲು ಗಡಿ	4-24
5	*ಎ.ಕೆ.ಲಕ್ಷ್ಮಣ ಬಿನ್ ಸಣ್ಣರಂಗಪ್ಪ *ನರಸೂಬಾಯಮ್ಮ ಕೋಂ ಹನುಮಂತರಾವ್ *ಗುರುಸ್ವಾಮಿ ಬಿನ್ ಲೇಟ್ ಚನ್ನಮಲ್ಲಪ್ಪ ನಂ 625 2ನೇ ಬ್ಲಾಕ್ ಬಸವೇಶ್ವರ ನಗರ ಬೆಂಗಳೂರು	28/1A	ಮಿಷ್ಕಿ	2-17	-	2-17	2-19	0-06	-	0-06	0-14	ರಸ್ತೆ	28/1A ರ ಉಳಿದ ಭಾಗ	ಸ.ನಂ. 28/1B	ರಸ್ತೆ	2-17
6	*ಟಿ.ಎಸ್.ಸೀತಾರಾಮಯ್ಯ ಬಿನ್ ಸಂಜೀವಯ್ಯ	28/1B	ಮಿಷ್ಕಿ	1-37	0-02	1-35	1-68	0-02	-	0-02	0-05	ರಸ್ತೆ	28/1B ರ ಉಳಿದ ಭಾಗ	ಗ್ರಾಮ ತುಂಬಾಡಿ ಗಡಿ	ಸ.ನಂ. 28/1A	1-37
							ಒಟ್ಟು	0-10	-	0-10						

1	2	3	4	5	6	7	8	9	10	11	12	13	14	15		
ಗ್ರಾಮ: ತುಂಬಾಡಿ		ಹೋಬಳಿ: ಕಸಬಾ				ತಾಲ್ಲೂಕು: ಕೊರಟಗೆರೆ						ಜಿಲ್ಲೆ: ತುಮಕೂರು				
7	*L R ಭಾಸ್ಕರಶರ್ಮ ಬಿನ್ ಎಲ್ ರಾಮಚಂದ್ರಯ್ಯ *L R ಸುರೇಶ್ ಬಿನ್ ಎಲ್ ರಾಮಚಂದ್ರಯ್ಯ	2/1	ಮಿಷ್ಕಿ	1-20	0-16	1-04	1-32	0-03.08	0-01	0-04.08	0-11	ರಸ್ತೆ	2/1ರ ಉಳಿದ ಭಾಗ	ಸ.ನಂ. 3	ಸ.ನಂ. 2/2	1-20
8	*ಎನ್.ಎ.ಖರಾಬು	2/2	ಖರಾಬು	0-10	0-10	-	-	-	0-03	0-03	-	ರಸ್ತೆ	2/2ರ ಉಳಿದ ಭಾಗ	ಸ.ನಂ. 2/1	ಗ್ರಾಮ ತಾಣ	0-10
9	*ಶಾಂತುಬಂಜಂತ್ರಿ ಬಿನ್ ಲೇಟ್ ಹನುಮಂತರಾಯ *ಬಜಂತ್ರಿ ಭರತ್ ಕುಮಾರ್ ಬಿನ್ ಲೇಟ್ ಹನುಮಂತರಾಯ *ಬಜಂತ್ರಿ ಶಾರ್ ಬಿನ್ ಲೇಟ್ ಹನುಮಂತರಾಯ	3/3	ಮಿಷ್ಕಿ	6-09	0-14	5-35	13-59	0-06	0-00.04	0-06.04	0-15	ರಸ್ತೆ	3/3ರ ಉಳಿದ ಭಾಗ	ಹಳ್ಳಿ	ಸ.ನಂ. 2	6-09
10	*ಎಂ.ವಿಜಯಕೃಷ್ಣ ಬಿನ್ ಹೆಚ್.ಮಹಾದೇವ್	72/1A	ಮಿಷ್ಕಿ	0-30	-	0-30	1-32	0-00.04	-	0-00.04	0-01	72/1A ರ ಉಳಿದ ಭಾಗ	ರಸ್ತೆ	ಸ.ನಂ. 71	ಸ.ನಂ. 72/1B	0-30
11	*ಗಂಗಮ್ಮ ಕೋಂ ಮೂಡಪ್ಪ	72/1B	ಮಿಷ್ಕಿ	0-26	0-03	0-23	1-01	0-01.04	-	0-01.04	0-04	72/1B ರ ಉಳಿದ ಭಾಗ	ರಸ್ತೆ	ಸ.ನಂ. 72/1A	ಸ.ನಂ. 77	0-26
12	*ಹೆಚ್.ಶ್ರೀನಿವಾಸಾಚಾರ್ ಬಿನ್ ಹನುಮಂತರಾಯ *ಲಕ್ಷ್ಮಣಾಚಾರ್ ಬಿನ್ ಬಸಪ್ಪ	77/1	ಭಾಗಾಯ್ತು	0-19	-	0-19	0-86	0-00.08	-	0-00.08	0-02	77/1ರ ಉಳಿದ ಭಾಗ	ರಸ್ತೆ	ಸ.ನಂ. 72	ಸ.ನಂ. 77/2	0-19
							ಒಟ್ಟು	0-11.08	0-04.04	0-15.12						
ಗ್ರಾಮ: ಪೆಮ್ಮೇದೇವರಹಳ್ಳಿ		ಹೋಬಳಿ: ಕಸಬಾ				ತಾಲ್ಲೂಕು: ಕೊರಟಗೆರೆ						ಜಿಲ್ಲೆ: ತುಮಕೂರು				
13	*ಲಕ್ಷ್ಮೀಬಾಯಿ ಕೋಂ ಸೇವ್ಯಾನಾಯ್ಕ *ಮುನಿಯಾನಾಯ್ಕ ಬಿನ್ ಲೇಟ್ ಸೋಮನಾಯ್ಕ ಪೆಮ್ಮೇದೇವರಹಳ್ಳಿ	78	ತರಿ ಮಿಷ್ಕಿ	2-35	0-04	2-17	5-34	0-00.08	-	0-00.08	0-03	78ರ ಉಳಿದ ಭಾಗ	ರಸ್ತೆ	ರಸ್ತೆ	ಸ.ನಂ. 79	2-35
						0-14	0-49	0-00.08	-	0-00.08	0-02					

1	2	3	4	5	6	7	8	9			10	11	12	13	14	15
14	*ಎಸ್.ನಾಗರತ್ನಮ್ಮ ಕೋಂ ಎಮ್.ಕೃಷ್ಣಾಚಾರ್	80	ತರಿ	4-07	0-09	3-38	9-09	0-05	-	0-05	0-29	80ರ ಉಳಿದ ಭಾಗ	ರಸ್ತೆ	ಸ.ನಂ. 79	ಸ.ನಂ. 76	4-07
15	*H.R.ಚನ್ನಪ್ಪ ಬಿನ್ ರಾಮಯ್ಯ	81	ತರಿ	4-02	0-03	3-39	7-92	0-05	-	0-05	0-24	81ರ ಉಳಿದ ಭಾಗ	ರಸ್ತೆ	ಸ.ನಂ. 80	ರಸ್ತೆ	4-02
16	*ಸರ್ಕಾರಿಖರಾಬು	82	ಖರಾ ಬು	0-08	0-08	-	-	-	0-01	0-01	-	82ರ ಉಳಿದ ಭಾಗ	ರಸ್ತೆ	ರಸ್ತೆ	ಸ.ನಂ. 85	0-08
17	*ತಿಮ್ಮಯ್ಯ ಬಿನ್ ಲೇಟ್ ಹನುಮನಬೋವಿ	85/1	ಮಿಷ್ಕಿ	2-01	0-01	2-00	2-40	0-03	-	0-03	0-09	85/1ರ ಉಳಿದ ಭಾಗ	ರಸ್ತೆ	ಸ.ನಂ. 82	85/1ರ ಉಳಿದ ಭಾಗ	2-01
18	*ದೊಡ್ಡಕ್ಕ ಕೋಂ ನರಸಿಂಹಯ್ಯ	86/2	ಮಿಷ್ಕಿ	2-02	0-02	2-00	2-20	0-02	-	0-02	0-06	ರಸ್ತೆ	86/2ರ ಉಳಿದ ಭಾಗ	ಸ.ನಂ. 87	ಗ್ರಾಮ ತುಂಬಾ ಡಿ ಗಡಿ	2-02
19	*ಸರ್ಕಾರಿ *ಲಿಂಗಮ್ಮ ಕೋಂ ಲೇಟ್.ಮೂಡ್ಲಗಿರಿಯಪ್ಪ *ತಿಮ್ಮಯ್ಯ ಬಿನ್ ಚಿಕ್ಕತಿಮ್ಮಯ್ಯ *ಲಚ್ಚಾನಾಯ್ಕ ಬಿನ್ ಕೊಡ್ಲನಾಯ್ಕ *ಲಕ್ಷ್ಮೀದೇವಮ್ಮ ಬಿನ್ ರಂಗಮ್ಮ *ಜಿ. ರಾಜೇಶ್ವರಿ ಬಿನ್ ರಂಗಮ್ಮ *T.C. ದೊಡ್ಡಯ್ಯ ಬಿನ್ ಚಿಕ್ಕತಿಮ್ಮಯ್ಯ *ಅಶ್ವತ್ಥಯ್ಯ ಬಿನ್ ಲೇಟ್ ಸಿದ್ದನಬೋವಿ - ಪೆಮ್ಮೇದೇವರಹಳ್ಳಿ *ಬಸವರಾಜು ಬಿನ್ ದೊಡ್ಡಬಸಣ್ಣ *ನರಸಿಂಹಯ್ಯ ಬಿನ್ ಮುದ್ದೀರಪ್ಪ	98	ಖರಾ ಬು	265-31	265-31	-	-	-	0-04	0-04	-	ರಸ್ತೆ	98ರ ಉಳಿದ ಭಾಗ	ಗ್ರಾಮ ದಾಸರ ಹಳ್ಳಿ ಗಡಿ	98ರ ಉಳಿದ ಭಾಗ	283- 29

1	2	3	4	5	6	7	8	9			10	11	12	13	14	15
	*ಭೀಮಾನಾಯ್ಕ ಬಿನ್ ಪೀರ್ಯಾನಾಯ್ಕ *ಲಕ್ಷ್ಮಯ್ಯ ಬಿನ್ ಚಿಕ್ಕತಿಮ್ಮಯ್ಯ *ವೆಂಕಟಾಚಲಯ್ಯ ಬಿನ್ ಚಿಕ್ಕತಿಮ್ಮಯ್ಯ *ಲಾಲ್ಯಾನಾಯ್ಕ ಬಿನ್ ಹನುಮನಾಯ್ಕ															
							ಒಟ್ಟು	0-16	0-05	0-21						
ಗ್ರಾಮ: ದಾಸರಹಳ್ಳಿ ಹೋಬಳಿ: ಕಸಬಾ ತಾಲ್ಲೂಕು: ಕೊರಟಗೆರೆ ಜಿಲ್ಲೆ: ತುಮಕೂರು																
20	*ಲಕ್ಷ್ಮಮ್ಮ ಕೋಂ ದಾಸಪ್ಪ	77	ಖುಷ್ಕಿ	2-22	-	2-22	2-30	0-05	-	0-05	0-11	77ರ ಉಳಿದ ಭಾಗ	ರಸ್ತೆ	ಗ್ರಾಮ ಬೆನಕ ವಜ್ರದ ಗಡಿ	ಸ.ನಂ. 76	2-22
21	ಸರ್ಕಾರಿ ಗೋಮಾಳ * ಚಿನ್ನಾಗಪ್ಪ ಬಿನ್ ವೀರನಾಗಪ್ಪ *ಡಿ.ಕೃಷ್ಣಪ್ಪ ಬಿನ್ ಲೇ. ದೊಡ್ಡರಂಗಯ್ಯ *ಡಿ.ಜಯಂತ ಬಿನ್ ಲೇ.ದೊಡ್ಡರಂಗಯ್ಯ *ಹೆಚ್.ಸಿದ್ದಯ್ಯ ಬಿನ್ ಹನುಮಂತಯ್ಯ * ವೀರಕ್ಕಾತರಾಯ ಬಿನ್ ಕುಂಟ ಸಿದ್ದಯ್ಯ *ಮುದ್ದನಾಗಮ್ಮ ಕೋಂ ಲಿಂಗಪ್ಪ *ವೀಕ್ಕಾತಯ್ಯ ಬಿನ್ ಕುಂಟಸಿದ್ದಯ್ಯ *ನಾಗಪ್ಪ ಬಿನ್ ಕುಂಟಸಿದ್ದಯ್ಯ *ರಾಮಯ್ಯ ಬಿನ್ ಕುಂಟಸಿದ್ದಯ್ಯ *ನಾರಾಯಣ ಬಿನ್ ಕುಂಟಸಿದ್ದಯ್ಯ	81	ಖಿರಾ ಬು	220-06	220-06	-	-	-	0-11	0-11	-	ರಸ್ತೆ	81ರ ಉಳಿದ ಭಾಗ	ರಸ್ತೆ	ಗ್ರಾಮ ಪೆಮ್ಮೇ ದೇವರ ಹಳ್ಳಿ ಗಡಿ	239-11

1	2	3	4	5	6	7	8	9			10	11	12	13	14	15
	*ಮಂಜುನಾಥ ಬಿನ್ ಲೇಟ್ ವೀರಯ್ಯ *ಹೆಚ್.ಸಿದ್ದಯ್ಯ *ಹನುಮಂತಯ್ಯ *ಲಕ್ಷ್ಮಮ್ಮ ಕೋಂ ಹನುಮಂತರಾಯಪ್ಪ *ವಿನಾಯತುಲ್ಲಾಸಾಹೇಬ್ *ನಾಗಪ್ಪ ಬಿನ್ ಕುಂಟಸಿದ್ದಯ್ಯ															
							ಒಟ್ಟು	0-05	0-11	0-16						
ಗ್ರಾಮ: ಚಿನಕವಜ್ರ ಹೋಬಳಿ: ಕಸಬಾ ತಾಲ್ಲೂಕು: ಮಧುಗಿರಿ ಜಿಲ್ಲೆ: ತುಮಕೂರು																
22	*ಪುಟ್ಟಮ್ಮ - ಕೋಂ ಚಿಕ್ಕಣ್ಣ *ಈರಕ್ಕಾಪ್ಪ - ಬಿನ್ ಉದ್ದಣ್ಣ (40x30) *ಮೂಡ್ಲಗಿರಿಯಪ್ಪ - ಬಿನ್ ಕೋಲುಮೆ ತಿಮ್ಮಯ್ಯ 40x30) *ಕೆ.ಸಿ.ಮಲ್ಲಣ್ಣ - ಬಿನ್ ಚಿಕ್ಕಣ್ಣ *ರಾಮಯ್ಯ - ಬಿನ್ ಚಿಕ್ಕಣ್ಣ *ಎಮ್.ಎಚ್.ರಂಗ ಸ್ವಾಮಿ ಬಿನ್ ಲೇ..ಹನುಮಂತರಾವ್ 50x3 *ಕೆ.ಬಸವರಾಜು - ಬಿನ್ ಬಿ.ಕಾಮಣ್ಣ (40x30) *ಕೆ.ಎಮ್.ನಾರಾಯಣ ಬಿನ್ ತಿಮ್ಮಕ್ಕ (30x40 *ಬಂಡೆಪ್ಪ ಬಿನ್ ಲೇ.ಈರಣ್ಣ	38/1	ಖುಷ್ಕಿ	1-26	0-01	1-25	1-37	0-01.04	-	0-01.04	0-03	ರಸ್ತೆ	38/1ರ ಉಳಿದ ಭಾಗ	ಸ.ನಂ. 38/20	ಸ.ನಂ. 38/2	1-20.04

1	2	3	4	5	6	7	8	9			10	11	12	13	14	15
23	*C.N.ಚಿಕ್ಕಣ್ಣ - ಬಿನ್ ನಾಗಪ್ಪ	38/2	ಮಿಷ್ಕಿ	1-09	0-01	1-08	1-01	0-02.12	-	0-02.12	0-06	ರಸ್ತೆ	38/2ರ ಉಳಿದ ಭಾಗ	ಸ.ನಂ. 38/1	ಸ.ನಂ. 38/19	1-09
24	*ಖರಾಬ್ ಸ್ಕೂಲ್	38/9	ಖರಾಬು	0-15	0-15	-	-	-	0-00.04	0-00.04	-	ರಸ್ತೆ	38/9ರ ಉಳಿದ ಭಾಗ	ಸ.ನಂ. 38/10A	ಸ.ನಂ. 38/21	0-15
25	*ಎಮ್.ಮರಿಯಪ್ಪ - ಬಿನ್ ಗಡ್ಡದ ಮಲ್ಲಯ್ಯ	38/10A	ಮಿಷ್ಕಿ	0-00.08	-	0-00.08	0-02	0-00.04	-	0-00.04	0-01	ರಸ್ತೆ	38/ 10Aರ ಉಳಿದ ಭಾಗ	ಸ.ನಂ. 38/11	ಸ.ನಂ. 38/9	0-00.08
26	*ಕರ್ನಾಟಕ ಸರ್ಕಾರ - B.D.O ರವರಿಗೆ	38/11	ಮಿಷ್ಕಿ	0-03	-	0-03	0-07	0-00.04	-	0-00.04	0-01	ರಸ್ತೆ	38/ 11ರ ಉಳಿದ ಭಾಗ	ಸ.ನಂ. 38/12A	ಸ.ನಂ. 38/10A	0-03
27	*N.A.ಖರಾಬು	38/12A	ಮಿಷ್ಕಿ	0-02.08	-	0-02.08	0-06	0-00.04	-	0-00.04	0-01	ರಸ್ತೆ	38/ 12Aರ ಉಳಿದ ಭಾಗ	ಸ.ನಂ. 38/12B	ಸ.ನಂ. 38/11	0-02.08
28	*N.A.ಖರಾಬು	38/12B	ಮಿಷ್ಕಿ	0-02.08	-	0-02.08	0-06	0-00.08	-	0-00.08	0-01	ರಸ್ತೆ	38/ 12Bರ ಉಳಿದ ಭಾಗ	ಸ.ನಂ. 38/13	ಸ.ನಂ. 38/12A	0-02.08
29	*N.A.ಖರಾಬು	38/13	ಮಿಷ್ಕಿ	0-02	-	0-02	0-04	0-00.08	-	0-00.08	0-01	ರಸ್ತೆ	38/ 13ರ ಉಳಿದ ಭಾಗ	ಸ.ನಂ. 38/14	ಸ.ನಂ. 38/12B	0-02
30	*ಗಂಗಮ್ಮ ಕೋಂ ಲೇಟ್. ಈರಹನುಮಯ್ಯ	38/14	ಮಿಷ್ಕಿ	0-02	-	0-02	0-04	0-00.12	-	0-00.12	0-02	ರಸ್ತೆ	38/ 14ರ ಉಳಿದ ಭಾಗ	ಸ.ನಂ. 38/15	ಸ.ನಂ. 38/13	0-02
31	*ಹುಚ್ಚಣ್ಣ - ಬಿನ್ ಚಿಕ್ಕಣ್ಣ*ಈರಣ್ಣ - ಬಿನ್ ಚಿಕ್ಕಣ್ಣ*ಕಾಳಯ್ಯ - ಬಿನ್ ಚಿಕ್ಕಣ್ಣ	38/15	ಮಿಷ್ಕಿ	0-02	-	0-02	0-05	0-00.12	-	0-00.12	0-02	ರಸ್ತೆ	38/ 15ರ ಉಳಿದ ಭಾಗ	ಸ.ನಂ. 38/16	ಸ.ನಂ. 38/14	0-02
32	*ಕೆ. ತಿಮ್ಮಯ್ಯ ಬಿನ್ ಲೇಟ್. ದಾಸಣ್ಣ	38/16	ಮಿಷ್ಕಿ	0-02	-	0-02	0-05	0-00.12	-	0-00.12	0-02	ರಸ್ತೆ	38/ 16ರ ಉಳಿದ ಭಾಗ	ಸ.ನಂ. 38/17B	ಸ.ನಂ. 38/15	0-02
33	*ವೆಂಕಟನಭೋವಿ - ಬಿನ್ ಅಜ್ಜನಭೋವಿ	38/17A	ಮಿಷ್ಕಿ	0-02	0-02	0-02	0-05	0-00.12	-	0-00.12	0-02	ರಸ್ತೆ	38/ 17Aರ ಉಳಿದ ಭಾಗ	ಸ.ನಂ. 38/18	ಸ.ನಂ. 38/17B	0-02
34	*N.A.ಖರಾಬು	38/17B	ಮಿಷ್ಕಿ	0-02	0-02	-	-	0-00.12	-	0-00.12	0-02	ರಸ್ತೆ	38/ 17Bರ ಉಳಿದ ಭಾಗ	ಸ.ನಂ. 38/17A	ಸ.ನಂ. 38/16	0-02
35	*ಟಿ.ಗೋವಿಂದಪ್ಪ - ಬಿನ್ ತಿಮ್ಮಯ್ಯ	38/18	ಮಿಷ್ಕಿ	0-02	-	0-02	0-04	0-01	-	0-01	0-02	ರಸ್ತೆ	38/ 18ರ ಉಳಿದ ಭಾಗ	ಸ.ನಂ. 38/19	ಸ.ನಂ. 38/17A	0-02
36	*ಸಿ.ಎನ್.ನರಸಿಂಹಯ್ಯ *ಕೊಟ್ಟಪ್ಪ	38/19	ಮಿಷ್ಕಿ	0-02	-	0-02	0-04	0-01	-	0-01	0-02	ರಸ್ತೆ	38/ 19ರ ಉಳಿದ ಭಾಗ	ಸ.ನಂ. 38/2	ಸ.ನಂ. 38/18	0-02

1	2	3	4	5	6	7	8	9			10	11	12	13	14	15
37	*M.ನಾಗೇಶಯ್ಯ	40/1	ಮಿಷ್ಕಿ	3-00	0-12	2-28	2-70	0-03.12	0-00.04	0-04	0-10	ರಸ್ತೆ	40/1ರ ಉಳಿದ ಭಾಗ	ಸ.ನಂ. 41	ಸ.ನಂ. 40/2	3-00
38	*ಮಲ್ಲಯ್ಯ *ನಾಗಪ್ಪ	40/2	ಮಿಷ್ಕಿ	0-18	-	0-18	0-45	0-05	-	0-05	0-13	ರಸ್ತೆ	40/2ರ ಉಳಿದ ಭಾಗ	ಸ.ನಂ. 40/1	ಸ.ನಂ. 40/3	0-18
39	*ಅಶ್ವತ್ಥಪ್ಪ. ಬಿನ್. ಲೇ. ಮಲ್ಲಯ್ಯ*ಕಾಮರಾಜು ಬಿನ್ ಲೇ. ಮಲ್ಲಯ್ಯ *ನಾಗಭೂಷಣ. ಬಿನ್ ಜಗದೀಶ. *ಜಗದೀಶ. ಬಿನ್ ಲೇ. ಮಲ್ಲಯ್ಯ	40/3	ಮಿಷ್ಕಿ	0-16	-	0-16	0-40	0-00.12	-	0-00.12	0-02	ರಸ್ತೆ	40/3ರ ಉಳಿದ ಭಾಗ	ಸ.ನಂ. 40/2	ಸ.ನಂ. 39	0-16
40	*ಸಿ.ಬಿ.ರಂಗಪ್ಪ - ಬಿನ್ ಕದುರಪ್ಪ	41/1	ಮಿಷ್ಕಿ	0-25	-	0-25	0-53	0-09.08	-	0-09.08	0-20	ರಸ್ತೆ	41/1ರ ಉಳಿದ ಭಾಗ	ಸ.ನಂ. 42	ಸ.ನಂ. 41/2	0-25
41	*ನರಸಿಂಹಮೂರ್ತಿ - ಬಿನ್ C.B.ರಂಗಪ್ಪ	41/2	ಮಿಷ್ಕಿ	2-26	0-03	2-23	2-17	0-05	-	0-05	0-11	ರಸ್ತೆ	41/2ರ ಉಳಿದ ಭಾಗ	ಸ.ನಂ. 41/1	ಸ.ನಂ. 40	2-26
42	*ಸೀಬಣ್ಣ ಬಿನ್ ಲೇ.ಕದುರಪ್ಪ *ಸಿ.ಬಿ.ಗುಂಡಣ್ಣ ಬಿನ್ ಲೇ.ಕದುರಪ್ಪ	42/1	ಮಿಷ್ಕಿ	0-07	0-01	0-06	0-11	0-01	-	0-01	0-02	ರಸ್ತೆ	42/1ರ ಉಳಿದ ಭಾಗ	ಗ್ರಾಮ ಹರಹರ ರೊಪ್ಪದ ಗಡಿ	ಸ.ನಂ. 42/5	0-07
43	*ಗೋವಿಂದರಾಜು ಬಿನ್ ಲೇ.ನರಸೀಯಪ್ಪ *ಸೀಬಣ್ಣ ಬಿನ್ ಲೇ.ಕದುರಪ್ಪ *ಸಿ.ಬಿ.ಗುಂಡಣ್ಣ ಬಿನ್ ಲೇ.ಕದುರಪ್ಪ *ಅಶ್ವತ್ಥಪ್ಪ ಬಿನ್ ಲೇ.ಕದುರಪ್ಪ *ಲಕ್ಷ್ಮಣ ಬಿನ್ ಲೇ.ಕದುರಪ್ಪ *ನಾಗರಾಜು ಬಿನ್ ಲೇ.ಕದುರಪ್ಪ	42/2	ಮಿಷ್ಕಿ	0-27	0-01	0-26	0-45	0-00.08	-	0-00.08	0-01	ಸ.ನಂ. 42/9,10	42/2ರ ಉಳಿದ ಭಾಗ	ಸ.ನಂ. 42/11	ಸ.ನಂ. 42/3	0-27
44	*ಸಿ.ಬಿ.ರಂಗಪ್ಪ *ನರಸನಾಯ್ಕ *ವಸಂತನಾಯ್ಕ	42/3	ಮಿಷ್ಕಿ	0-26	0-01	0-25	0-44	0-05.08	-	0-05.08	0-09	ರಸ್ತೆ	42/3ರ ಉಳಿದ ಭಾಗ	ಸ.ನಂ. 42/2 & 42/9	ಸ.ನಂ. 41	0-26
45	ಚಾಲ್ಕಿ ವರ್ಷದ ಆರ್.ಟಿ.ಸಿ. ಲಭ್ಯವಿಲ್ಲ	42/5	ಮಿಷ್ಕಿ					0-01.04	-	0-01.04	0-02	ರಸ್ತೆ	ಸ.ನಂ. 42/1	ಸ.ನಂ. 42/1	ಸ.ನಂ. 42/13	-

1	2	3	4	5	6	7	8	9			10	11	12	13	14	15
46	ಜಾಲ್ಮಿ ವರ್ಷದ ಆರ್.ಟಿ.ಸಿ. ಲಭ್ಯವಿಲ್ಲ	42/9	ಮಿಷ್ಕಿ					0-01.08	-	0-01.08	0-03	ರಸ್ತೆ	ಸ.ನಂ. 42/2	ಸ.ನಂ. 42/10	ಸ.ನಂ. 42/3	-
47	ಜಾಲ್ಮಿ ವರ್ಷದ ಆರ್.ಟಿ.ಸಿ. ಲಭ್ಯವಿಲ್ಲ	42/10	ಮಿಷ್ಕಿ					0-01.08	-	0-01.08	0-03	ರಸ್ತೆ	ಸ.ನಂ. 42/2	ಸ.ನಂ. 42/11	ಸ.ನಂ. 42/9	-
48	ಜಾಲ್ಮಿ ವರ್ಷದ ಆರ್.ಟಿ.ಸಿ. ಲಭ್ಯವಿಲ್ಲ	42/11	ಮಿಷ್ಕಿ					0-01	-	0-01	0-02	ರಸ್ತೆ	ಸ.ನಂ. 42/2	ಸ.ನಂ. 42/12	ಸ.ನಂ. 42/10	-
49	ಜಾಲ್ಮಿ ವರ್ಷದ ಆರ್.ಟಿ.ಸಿ. ಲಭ್ಯವಿಲ್ಲ	42/12	ಮಿಷ್ಕಿ					0-01.04	-	0-01.04	0-02	ರಸ್ತೆ	ಸ.ನಂ. 42/2	ಸ.ನಂ. 42/13	ಸ.ನಂ. 42/11	-
50	ಜಾಲ್ಮಿ ವರ್ಷದ ಆರ್.ಟಿ.ಸಿ. ಲಭ್ಯವಿಲ್ಲ	42/13	ಮಿಷ್ಕಿ					0-01.04	-	0-01.04	0-02	ರಸ್ತೆ	ಸ.ನಂ. 42/2	ಸ.ನಂ. 42/5	ಸ.ನಂ. 42/12	-
51	*ಗಂಗಮ್ಮ - ಕೋಂ ಈರಣ್ಣ	57/6B	ಭಾಗಾ ಯ್ತು	1-17	0-01	1-16	1-75	0-00.04	-	0-00.04	0-08	ಹಳ್ಳ	ರಸ್ತೆ	57/6B ರ ಉಳಿದ ಭಾಗ	ರಸ್ತೆ	1-17
52	*ಕೋಂತೀರಯ್ಯ ಬಿನ್ ಲೇ.ಈರಣ್ಣ *ತಿಪ್ಪಮ್ಮ ಕೋಂ ಕೋಂತೀರಯ್ಯ	158	ಮಿಷ್ಕಿ	4-17	0-17	4-00	2-76	0-05.12	0-00.04	0-06	0-19	158ರ ಉಳಿದ ಭಾಗ	ರಸ್ತೆ	ಸ.ನಂ. 159	ಸ.ನಂ. 154	4-17
53	*ಅಂಜೇನಪ್ಪ - ಬಿನ್ ಅಕ್ಷಪ್ಪ	172/5	ಮಿಷ್ಕಿ	4-21	0-11	4-10	2-94	0-03	-	0-03	0-05	ಸ.ನಂ. 172/6	ಹಳ್ಳ	ರಸ್ತೆ	172/5ರ ಉಳಿದ ಭಾಗ	4-21
54	*ಈರಹನುಮಯ್ಯ *ಅಂಜೇನಪ್ಪ	172/6	ಮಿಷ್ಕಿ	1-36	0-02	1-34	1-28	0-02	-	0-02	0-03	ಸ.ನಂ. 172/7	ಸ.ನಂ. 172/5	ರಸ್ತೆ	172/6 ರ ಉಳಿದ ಭಾಗ	1-36
55	*ಗಂಗಮ್ಮ - ಕೋಂ ಈರಪ್ಪ	172/7	ಮಿಷ್ಕಿ	0-26	0-03	0-23	0-40	0-01	-	0-01	0-01	ಸ.ನಂ. 162	ಸ.ನಂ. 172/6	ರಸ್ತೆ	172/7 ರ ಉಳಿದ ಭಾಗ	0-26
56	*ಕಾಳಯ್ಯ - ಬಿನ್ ಚಿಕ್ಕಣ್ಣ	174/1	ಭಾಗಾ ಯ್ತು	0-17	-	0-17	0-60	0-01.04	-	0-01.04	0-04	ಸ.ನಂ. 174/2	ಸ.ನಂ. 176	ರಸ್ತೆ	174/1ರ ಉಳಿದ ಭಾಗ	0-17
57	*ಕಾಳಯ್ಯ - ಬಿನ್ ಚಿಕ್ಕಣ್ಣ	174/2	ಭಾಗಾ ಯ್ತು	0-22	0-01	0-21	0-73	0-03	-	0-03	0-10	ಸ.ನಂ. 174/6	ಸ.ನಂ. 174/1	ರಸ್ತೆ	174/2 ರ ಉಳಿದ ಭಾಗ	0-22

1	2	3	4	5	6	7	8	9			10	11	12	13	14	15
58	*ದೊಡ್ಡತಿಮ್ಮಯ್ಯ ಬಿನ್ ಗೋವಿಂದಪ್ಪ*ಕಾಳಯ್ಯ ಬಿನ್ ಚಿಕ್ಕಣ್ಣ *ಈರಣ್ಣ ಬಿನ್ ಲೇ.ಚಿಕ್ಕಣ್ಣ *ಹುಚ್ಚಣ್ಣ ಬಿನ್ ಲೇ.ಚಿಕ್ಕಣ್ಣ	174/6	ಭಾಗಾ ಯ್ತು	1-01	0-02	0-39	1-36	0-02	-	0-02	0-07	ಸ.ನಂ. 174/7	ಸ.ನಂ. 174/2	ರಸ್ತೆ	174/6 ರ ಉಳಿದ ಭಾಗ	1-01
59	*ಈರಣ್ಣ - ಬಿನ್ ಕಾಮಯ್ಯ *ಕಾಳಯ್ಯ ಬಿನ್ ಚಿಕ್ಕಣ್ಣ	174/7	ಭಾಗಾ ಯ್ತು	0-06	-	0-06	0-21	0-00.08	-	0-00.08	0-02	ಸ.ನಂ. 174/8	ಸ.ನಂ. 174/6	ರಸ್ತೆ	174/7 ರ ಉಳಿದ ಭಾಗ	0-06
60	*ಕಾಳಯ್ಯ ಬಿನ್ ಚಿಕ್ಕಣ್ಣ	174/8	ಭಾಗಾ ಯ್ತು	0-11	-	0-11	0-39	0-00.12	-	0-00.12	0-03	ಸ.ನಂ. 174/9	ಸ.ನಂ. 174/7	ರಸ್ತೆ	174/8 ರ ಉಳಿದ ಭಾಗ	0-11
61	*ಗಂಗಮ್ಮ - ಕೊಂ ಸಿದ್ದಪ್ಪ	174/9	ಭಾಗಾ ಯ್ತು	0-11	-	0-11	0-39	0-00.12	-	0-00.12	0-03	ಸ.ನಂ. 174/ 10	ಸ.ನಂ. 174/8	ರಸ್ತೆ	174/9 ರ ಉಳಿದ ಭಾಗ	0-11
62	*ಕಾಳಯ್ಯ ಬಿನ್ ಲೇಟ್ ಚಿಕ್ಕಣ್ಣ	174/ 10	ಭಾಗಾ ಯ್ತು	0-11	-	0-11	0-39	0-00.08	"	0-00.08	0-02	ಸ.ನಂ. 174/ 11	ಸ.ನಂ. 174/9	ರಸ್ತೆ	174/ 10ರ ಉಳಿದ ಭಾಗ	0-11
63	*ಕಾಳಯ್ಯ - ಬಿನ್ ಚಿಕ್ಕಣ್ಣ	174/ 11	ಭಾಗಾ ಯ್ತು	0-11	-	0-11	0-39	0-00.12	-	0-00.12	0-03	ಸ.ನಂ. 174/ 12	ಸ.ನಂ. 174/ 10	ರಸ್ತೆ	174/ 11ರ ಉಳಿದ ಭಾಗ	0-11
64	*ನಾರಾಯಣಪ್ಪ - ಬಿನ್ ಚಿಕ್ಕಣ್ಣಪ್ಪ *ಕಾಳಯ್ಯ - ಬಿನ್ ಚಿಕ್ಕಣ್ಣ	174/ 12	ಭಾಗಾ ಯ್ತು	0-03	-	0-03	0-11	0-00.04	-	0-00.04	0-01	ಸ.ನಂ. 174/ 13	ಸ.ನಂ. 174/ 11	ರಸ್ತೆ	174/ 12ರ ಉಳಿದ ಭಾಗ	0-03
65	*ದೊಡ್ಡತಿಮ್ಮಯ್ಯ *ಕಾಳಯ್ಯ ಬಿನ್ ಚಿಕ್ಕಣ್ಣ	174/ 13	ಭಾಗಾ ಯ್ತು	0-13	-	0-13	0-35	0-02.08	-	0-02.08	0-09	ಹಳ್ಳಿ	ಸ.ನಂ. 174/ 12	ರಸ್ತೆ	174/ 13ರ ಉಳಿದ ಭಾಗ	0-13

1	2	3	4	5	6	7	8	9			10	11	12	13	14	15
	*ಈರನಾಗಮ್ಮ - ಕೊಂ ಕಾರನಾಗಪ್ಪ *ದೊಡ್ಡತಿಮ್ಮಯ್ಯ - ಬಿನ್ ಗೋವಿಂದಪ್ಪ															
66	*ಶ್ರೀರಾಮಯ್ಯ ಬಿನ್ ಚಿಕ್ಕಹೊನ್ನಪ್ಪ	175/1	ತರಿ	0-08.08	0-02	0-06.08	0-23	0-00.12	0-00.04	0-01	0-01	ಸ.ನಂ. 175/4	ಸ.ನಂ. 37	ರಸ್ತೆ	175/1 ರ ಉಳಿದ ಭಾಗ	0- 08.08
67	*ರಂಗಪ್ಪ ಬಿನ್ ಲೇಟ್.ಪುಟ್ಟರಂಗಪ್ಪ *ಪುಟ್ಟಮ್ಮ ಕೋಂ ರಂಗಪ್ಪ	175/2	ತರಿ	0-04	-	0-04	0-14	0-02.08	-	0-02.08	0-01	ಸ.ನಂ. 175/3	ಸ.ನಂ. 175/4	ರಸ್ತೆ	175/2 ರ ಉಳಿದ ಭಾಗ	0-04
68	*C.V.ಲಕ್ಷ್ಮೀಕಾಂತ ಬಿನ್ ವೆಂಕಟಶ್ಯಾಮಯ್ಯ	175/3	ಭಾಗಾ ಯ್ತು	0-08	-	0-08	0-28	0-07.08	-	0-07.08	0-02	ಸ.ನಂ. 174	ಸ.ನಂ. 175/2	ರಸ್ತೆ	175/3 ರ ಉಳಿದ ಭಾಗ	0-08
69	*ನಾಗರಾಜು ಬಿನ್ ದೊಡ್ಡರಾಮಯ್ಯ	175/4	ತರಿ	0-06.08	-	0-06.08	0-23	0-02.04	-	0-02.04	0-03	ಸ.ನಂ. 175/2	ಸ.ನಂ. 175/1	ರಸ್ತೆ	175/4 ರ ಉಳಿದ ಭಾಗ	0- 06.08
							ಒಟ್ಟು	2-07.08	0-01	2-08.08						
ಗ್ರಾಮ: ಹರಹರರೊಪ್ಪ ಹೋಬಳಿ: ಕಸಬಾ ತಾಲ್ಲೂಕು: ಮಧುಗಿರಿ ಜಿಲ್ಲೆ: ತುಮಕೂರು																
70	*N.A. ಖಿರಾಬು	1/3E	-	1-06	1-06	-	-	-	0-02	0-02	0-05	ರಸ್ತೆ	ಸ.ನಂ. 1/3E ರ ಉಳಿದ ಭಾಗ	ಸ.ನಂ. 26	ಸ.ನಂ. 1/3E ರ ಉಳಿದ ಭಾಗ	1-06
71	*ಸಿದ್ದರಾಮಯ್ಯ - ಬಿನ್ ಸಿದ್ದಪ್ಪ *S.A.ರಾಘವೇ ಶ್ ಕುಮಾರ್ ವಿನ್ ಲೇ.S.V ಆತ್ಮರಾಮಗುಪ್ಪ	2	ಮಿಷ್ಕಿ	7-35	0-06	7-29	15-47	0-09	-	0-09	0-21	ರಸ್ತೆ	ಸ.ನಂ. 2 ರ ಉಳಿದ ಭಾಗ	ಸ.ನಂ. 2/1	ಸ.ನಂ. 3	15-09

1	2	3	4	5	6	7	8	9			10	11	12	13	14	15
	<p>*ಪುಟ್ಟಯ್ಯ ಬಿನ್ ಲೇ.ದಾಸಪ್ಪ</p> <p>*ಈರನಾಗಮ್ಮ ಕೋಂ ಪುಟ್ಟಯ್ಯ</p> <p>*ಉಗ್ರಪ್ಪ ಬಿನ್ ನರಸಿಂಹಮೂರ್ತಿ</p> <p>*ಅಶ್ವತ್ಥಪ್ಪ - ಬಿನ್ ಉಗ್ರಪ್ಪ</p> <p>ಹೆಚ್.ಎನ್ ಪಕಾಶ ಬಿನ್ ನರಸಿಂಹಮೂರ್ತಿ</p> <p>*ಆರ್.ರಂಗನಾಥಯ್ಯ ಬಿನ್ ರಂಗಯ್ಯ</p> <p>*ಬಂಡಪ್ಪ ಬಿನ್ ಪುಟ್ಟನ್ನ</p> <p>*ಉಗ್ರ ನರಸಪ್ಪ ಬಿನ್ ಲೇ.ಶಿಂಗಣ್ಣ</p> <p>*ನರಸಿಂಹಮೂರ್ತಿ ಬಿನ್ ಲೇ.ಶಿಂಗಣ್ಣ</p> <p>*ಗೋವಿಂದಯ್ಯ ಬಿನ್ ಲೇ.ಶಿಂಗಣ್ಣ</p> <p>*ರಂಗಪ್ಪ ಬಿನ್ ಚಿಕ್ಕಣ್ಣ</p> <p>*ಪಕಾಶ್ ಬಿನ್ ನರಸಿಂಹ ಮೂರ್ತಿ</p> <p>*ಉಗ್ರಪ್ಪ ಬಿನ್ ನರಸಿಂಹಮೂರ್ತಿ</p> <p>*ನರಸೇಗೌಡ ಬಿನ್ ಲೇ.ಸಿದ್ದಪ್ಪ</p>															
72	<p>*ಗೋವಿಂದರಾಜು ಬಿನ್ ಲೇ.ನರಸೀಯಪ್ಪ</p> <p>*ಶೀಬಣ್ಣ - ಬಿನ್ ವೆಂಕಟಗಿರಿಯಪ್ಪ</p> <p>*ಮಂಜುನಾಥ</p> <p>*ಆದಿಲಕ್ಷ್ಮಮ್ಮ</p> <p>*ನರಸನಾಯ್ಕ ಬಿನ್ ಕದುರಪ್ಪ</p>	3	ಮಿಷ್ಕಿ	18-05	1-24	16-21	24-10	0-04.04	-	0-04.04	0-10	ರಸ್ತೆ	ಸ.ನಂ. 3 ರ ಉಳಿದ ಭಾಗ	ಸ.ನಂ. 2	ಗಾಮ ಚಿನ್ನಕವ ಜಗಡಿ	18-05

1	2	3	4	5	6	7	8	9			10	11	12	13	14	15
73	*ಲಕ್ಷ್ಮಮ್ಮ - ಕೋಂ ಮಾರಣ್ಣ *ಲಿಂಗಮ್ಮ - ಕೋಂ ಜಿ.ಎನ್.ಜೂಲಪ್ಪ	26/1	ಮಿಷ್ಕಿ	8-20	0-49	7-11	5-14	0-00.08	-	0-00.08	0-01	ರಸ್ತೆ	ಸ.ನಂ. 26/1 ರ ಉಳಿದ ಭಾಗ	ಸ.ನಂ. 26/1 ರ ಉಳಿದ ಭಾಗ	ಸ.ನಂ. 26/2	8-20
74	*ಲಿಂಗಮ್ಮ - ಕೋಂ ಜೂಲಪ್ಪ	26/2	ಮಿಷ್ಕಿ	5-12	0-38	4-14	3-35	0-06.04	-	0-06.04	0-14	ರಸ್ತೆ	ಸ.ನಂ. 26/2 ರ ಉಳಿದ ಭಾಗ	ಸ.ನಂ. 26/1	ಸ.ನಂ. 1	5-12
							ಒಟ್ಟು	0-20	0-02	0-22						

-: ಘೋಷ್ವಾರೆ :-

ಕ್ರಮ ಸಂಖ್ಯೆ	ಗ್ರಾಮದ ಹೆಸರು	ಹೋಬಳಿ	ತಾಲ್ಲೂಕು	ಜಿಲ್ಲೆ	ಭೂಸ್ವಾಧೀನಕ್ಕೆ ಒಳಪಡುವ ಜಮೀನಿನ ವಿಸ್ತೀರ್ಣ		
					ಐನು ಎ-ಗು	ಖರಾಬು ಎ-ಗು	ಒಟ್ಟು ಎ-ಗು
೧	ಮುಸುವಿನಕಲ್ಲು	ಕಸಬಾ	ಕೊರಟಗೆರೆ	ತುಮಕೂರು	0-05.08	-	0-05.08
೨	ಮುಗ್ಗೊಂಡನಹಳ್ಳಿ	ಕಸಬಾ	ಕೊರಟಗೆರೆ	ತುಮಕೂರು	0-10	-	0-10
೩	ತುಂಬಾಡಿ	ಕಸಬಾ	ಕೊರಟಗೆರೆ	ತುಮಕೂರು	0-11.08	0-04.04	0-15.12
೪	ಪೆಮ್ಮೇದೇವರಹಳ್ಳಿ	ಕಸಬಾ	ಕೊರಟಗೆರೆ	ತುಮಕೂರು	0-16	0-05	0-21
೫	ದಾಸರಹಳ್ಳಿ	ಕಸಬಾ	ಕೊರಟಗೆರೆ	ತುಮಕೂರು	0-05	0-11	0-16
೬	ಚಿನಕವಜ್ರ	ಕಸಬಾ	ಮಧುಗಿರಿ	ತುಮಕೂರು	2-07.08	0-01	2-08.08
೭	ಹರಹರರೊಪ್ಪ	ಕಸಬಾ	ಮಧುಗಿರಿ	ತುಮಕೂರು	0-20	0-02	0-22
ಒಟ್ಟು					3-35.08	0-23.04	4-18.12

ಸಂಖ್ಯೆ : ಲೋಇ: 148:ಇಎಪಿ:20111

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಪಿ.ಆರ್. 1202

ಎಂ. ದೇವಿಪ್ರಸಾದ್,
ಸರ್ಕಾರದ ಅಧೀನ ಕಾರ್ಯದರ್ಶಿ,
ಲೋಕೋಪಯೋಗಿ ಬಂದರು ಮತ್ತು ಒಳನಾಡು
ಜಲಸಾರಿಗೆ ಇಲಾಖೆ (ಇಎಪಿ)

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ

ಉಪ ಆಯುಕ್ತರು (ಭೂಸ್ವಾಧೀನ) ರವರ ಕಛೇರಿ, ಕೇಂದ್ರ ಕಛೇರಿ, ಎನ್.ಆರ್.ವೃತ್ತ, ಬೆಂಗಳೂರು

1894ರ ಭೂಸ್ವಾಧೀನ ಕಾಯ್ದೆಯ ಕಲಂ 4(1)ರ ಮತ್ತು 17(1)(4)ರ ಅನ್ವಯ ಅಧಿಸೂಚನೆ

ಕ್ರಮಾಂಕ: ಎಲ್‌ಎಕ್ಯೂ: ಸಿಆರ್/21/2010-11, ದಿನಾಂಕ: 29 ನೇ ನವೆಂಬರ್ 2011

ಈ ಮುಂದಿನ ಅನುಸೂಚಿಯಲ್ಲಿ ನಿರ್ದಿಷ್ಟಪಡಿಸಿರುವ ಆಸ್ತಿಗಳನ್ನು ಸಾರ್ವಜನಿಕ ಉದ್ದೇಶಗಳಿಗಾಗಿ ಅಂದರೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಾರ್ಡ್ ನಂ. 145-ಹೊಂಬೇಗೌಡ ನಗರ, ವಾರ್ಡ್ ನಂ. 143-ವಿ.ವಿ.ಪುರಂ (ಹಳೆ ವಾರ್ಡ್ ನಂ.50), ವಾರ್ಡ್ ನಂ.142-ಸುಂಕೇನಹಳ್ಳಿ (ಹಳೆ ವಾರ್ಡ್ ನಂ-49) ಮತ್ತು ವಾರ್ಡ್ ನಂ. 154-ಬಸವನಗುಡಿ ವ್ಯಾಪ್ತಿಯಲ್ಲಿರುವ ಸಿ.ಟಿ.ಎಸ್. ನಂ. 719, 720, 721, 722, 722, 724, 266, 265, 263, 262, 1712, 1678, 1739, 1740, 1693, 1676, 1677, 1678 ಹಾಗೂ 264 ಈ ನಂಬರ್‌ಗಳಲ್ಲಿ ಬಸವನಗುಡಿ ಟ್ರಾಗೋರ್ ವೃತ್ತದಲ್ಲಿ ಟ್ರಾಗೋರ್ ವೃತ್ತದಿಂದ ಎನ್.ಆರ್.ಕಾಲೋನಿ ಕಡೆಗೆ ಮತ್ತು ಟ್ರಾಗೋರ್ ವೃತ್ತದಿಂದ ನ್ಯಾಷನಲ್ ಕಾಲೇಜ್ ಕಡೆಗೆ ಕೆಳಸೇತುವೆ ನಿರ್ಮಾಣ ಕಾಮಗಾರಿಗೆ ರಸ್ತೆಯ ಎರಡೂ ಕಡೆ ಸ್ವತ್ತುಗಳನ್ನು ಭೂಸ್ವಾಧೀನ ಪಡಿಸಿಕೊಳ್ಳುವ ಬಗ್ಗೆ ಸಾರ್ವಜನಿಕ ಉದ್ದೇಶಕ್ಕಾಗಿ ಅಂದರೆ, ಸರ್ವಿಸ್ ರಸ್ತೆ ನಿರ್ಮಾಣಕ್ಕೆ ಬೇಕಾಗಿದೆ ಎಂದು ಉಪ ಆಯುಕ್ತರು (ಭೂಸ್ವಾಧೀನ) ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಬೆಂಗಳೂರುರವರಿಗೆ ಕಂಡು ಬಂದಿರುತ್ತದೆ.

1991ನೇ ಸಾಲಿನ ಕರ್ನಾಟಕ ಸರ್ಕಾರದ ಅಧಿನಿಯಮ 33ರಲ್ಲಿ ತಿದ್ದುಪಡಿಯಾದ ಮತ್ತು 1984ನೇ ಸಾಲಿನ ಭೂಸ್ವಾಧೀನ ಕಾಯ್ದೆ (ತಿದ್ದುಪಡಿ) ಗಳಲ್ಲಿ ತಿದ್ದುಪಡಿಯಾದ 1894ನೇ ಭೂಸ್ವಾಧೀನ ಕಾಯ್ದೆಯ ಕಲಂ 4(1)ರ ಪ್ರಕಾರ ಸದರಿ ಜಮೀನು ಮೇಲ್ಕಂಡ ಉದ್ದೇಶಕ್ಕಾಗಿ ಬೇಕೆಂದು ಪ್ರಕಟಿಸಿದೆ ಹಾಗೂ ಸದರಿ ಕಾಯ್ದೆಯ ಕಲಂ 4(2) ನೇಯ ಪ್ರಕಟಣೆಯಿಂದ ವಿಹಿತವಾದ ಅಧಿಕಾರಗಳನ್ನು ಉಪಯೋಗಿಸಲು ವಿಶೇಷ ಭೂಸ್ವಾಧೀನಾಧಿಕಾರಿಗಳು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಕೇಂದ್ರ ಕಛೇರಿ, ಎನ್.ಆರ್.ವೃತ್ತ, ಬೆಂಗಳೂರು, ಇವರಿಗೆ ಮತ್ತು ಸಿಬ್ಬಂದಿ ವರ್ಗದವರಿಗೆ ಈ ಮೂಲಕ ಅಧಿಕಾರ ವಹಿಸಿಕೊಡಲಾಗಿದೆ.

ಭೂಸ್ವಾಧೀನ ಕಾಯ್ದೆಯ ಪ್ರಕರಣದ 17(1) ಉಪ ಪ್ರಕರಣ (4)ರಲ್ಲಿ ವಿಧಿವತ್ತವಾಗಿರುವ ಅಧಿಕಾರದ ಪ್ರಕಾರ ಕರ್ನಾಟಕ ಸರ್ಕಾರದಿಂದ ತುರ್ತು ಶಾಸನ ರೀತ್ಯಾ 5(ಎ) ಪ್ರಕರಣವು ಇದಕ್ಕೆ ಅನ್ವಯಿಸುವುದಿಲ್ಲವೆಂದು ಸರ್ಕಾರದಿಂದ ಕಂ.ಇ.140.ಭೂ.ಸ್ವಾ.ಬೆ. 2011, ದಿನಾಂಕ: 05-11-2011 ರಂತೆ ಆದೇಶ ನೀಡಲಾಗಿದೆ.

ಭೂಸ್ವಾಧೀನ ಕಾಯ್ದೆಗೆ ಅನುಗುಣವಾಗಿ ಸದರಿ ಜಮೀನಿನ ಅಧಿಕೃತ ಸಂಗ್ರಹಣೆಗಾಗಿ ನಿಯೋಜಿಸಲ್ಪಟ್ಟ ಯಾವೊಬ್ಬ ಮೋಜಣಿದಾರ ಅಥವಾ ಈ ಕೆಲಸಕ್ಕೆ ನೇಮಿಸಲ್ಪಟ್ಟಿರುವ ಅಧಿಕಾರಿಗಳಿಗೆ ಅಡಚಣೆಯನ್ನುಂಟು ಮಾಡುವುದಾಗಲೀ, ಅತಿಕ್ರಮಿಸುವುದಾಗಲೀ ಮಾಡಬಾರದೆಂದು ಈ ಮೂಲಕ ಎಚ್ಚರಿಕೆ ಕೊಡಲಾಗಿದೆ. ಸದರಿ ಜಮೀನಿನ ಬಗ್ಗೆ ವಿಲೇವಾರಿಗಾಗಿ, ಕ್ರಯಗುತ್ತಿಗೆ, ಅಡಮಾನ, ಹಸ್ತಾಂತರ, ವಿನಿಮಯ ಅಥವಾ ಇನ್ಯಾವುದೇ ರೀತಿಯ ಒಪ್ಪಂದಗಳನ್ನು ಅಥವಾ ಯಾವೊಂದು ವೆಚ್ಚ, ಅಭಿವೃದ್ಧಿಗಳನ್ನು ಈ ಅಧಿಸೂಚನೆ ಪ್ರಕಟವಾದ ನಂತರ ಉಪ ಆಯುಕ್ತರು (ಭೂಸ್ವಾಧೀನ), ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಬೆಂಗಳೂರು, ಇವರ ಕಾರ್ಯಾಲಯದಲ್ಲಿ ಮಂಜೂರಾತಿಯನ್ನು ಪಡೆಯದೆ ಮಾಡಿದ ಪಕ್ಷದಲ್ಲಿ ಅಂತಿಮವಾಗಿ ಅಧಿಕೃತ ಸಂಗ್ರಹಣೆ ಮಾಡಲಾಗುವ ಸದರಿ ಜಮೀನಿನ ಅಂತಹ ಭಾಗಗಳಿಗೆ ಪರಿಹಾರ ಧನವನ್ನು ನಿರ್ಧರಿಸುವ ಅಧಿಕಾರಿಯಿಂದ ಸದರಿ ಅಧಿನಿಯಮದ 24ನೇ ಪ್ರಕರಣ (ಏಳನೇ) ಖಂಡದ ಮೇರೆಗೆ ಉಪೇಕ್ಷಿಸಲಾಗುವುದು.

ಸದರಿ ಸ್ವತ್ತುಗಳ ಒಂದು ನಕ್ಷೆಯನ್ನು ವಿಶೇಷ ಭೂಸ್ವಾಧೀನಾಧಿಕಾರಿಗಳು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಕೇಂದ್ರ ಕಛೇರಿ, ಎನ್.ಆರ್.ವೃತ್ತ, ಬೆಂಗಳೂರು, ಇವರ ಕಾರ್ಯಾಲಯದಲ್ಲಿ ಪರಿಶೀಲನೆಗೆ ಇಡಲಾಗಿದೆ.

ಅನುಸೂಚಿ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಾರ್ಡ್ ನಂ. 145-ಹೊಂಬೇಗೌಡ ನಗರ, ವಾರ್ಡ್ ನಂ. 143-ವಿ.ವಿ.ಪುರಂ (ಹಳೆ ವಾರ್ಡ್ ನಂ.50), ವಾರ್ಡ್ ನಂ.142-ಸುಂಕೇನಹಳ್ಳಿ (ಹಳೆ ವಾರ್ಡ್ ನಂ-49) ಮತ್ತು ವಾರ್ಡ್ ನಂ. 154-ಬಸವನಗುಡಿ ವ್ಯಾಪ್ತಿಯಲ್ಲಿರುವ ಸಿ.ಟಿ.ಎಸ್. ನಂ. 719, 720, 721, 722, 722, 724, 266, 265, 263, 262, 1712, 1678, 1739, 1740, 1693, 1676, 1677, 1678, ಹಾಗೂ 264 ಈ ನಂಬರ್‌ಗಳಲ್ಲಿ ಬಸವನಗುಡಿ ಟ್ರಾಗೋರ್ ವೃತ್ತದಲ್ಲಿ ಟ್ರಾಗೋರ್ ವೃತ್ತದಿಂದ ಎನ್.ಆರ್.ಕಾಲೋನಿ ಕಡೆಗೆ ಮತ್ತು ಟ್ರಾಗೋರ್ ವೃತ್ತದಿಂದ ನ್ಯಾಷನಲ್ ಕಾಲೇಜ್ ಕಡೆಗೆ ಕೆಳಸೇತುವೆ ನಿರ್ಮಾಣ ಕಾಮಗಾರಿಗೆ ರಸ್ತೆಯ ಎರಡೂ ಕಡೆ ಸ್ವತ್ತುಗಳನ್ನು ಭೂಸ್ವಾಧೀನ ಪಡಿಸಿಕೊಳ್ಳುವ ಬಗ್ಗೆ ಸಾರ್ವಜನಿಕ ಉದ್ದೇಶಕ್ಕಾಗಿ ಅಂದರೆ, ಸರ್ವಿಸ್ ರಸ್ತೆ ನಿರ್ಮಾಣಕ್ಕೆ ಬೇಕಾಗಿದ್ದು, ಈ ಸ್ವತ್ತುಗಳ ವಿವರ ಈ ಕೆಳಕಂಡಂತಿದೆ.

ಕ್ರ.ಸಂ	ಖಾತೆದಾರರ ಹೆಸರು	ಅನುಭವದಾರರ ಹೆಸರು	ವಾರ್ಡ್ ನಂ	ಸಿ.ಟಿ.ಎಸ್ ನಂ.	ಖಾತಾ ನಂ.	ಭೂಸ್ವಾಧೀನಕ್ಕೆ ಒಳಪಡುವ ವಿಸ್ತೀರ್ಣ (ಚ.ಮೀ.ಗಳಲ್ಲಿ)	ತರಹೆ	ಚಕ್ಕುಬಂದಿ			
								ಮೂರ್ವ	ಪಶ್ಚಿಮ	ಉತ್ತರ	ದಕ್ಷಿಣ
1	2	3	4	5	6	7	8	9	10	11	12
ಖಾಸಗಿ ಸ್ಥಳಗಳು											
1	ಮೆ ವಿದ್ಯಾ ಎಂಟರ್‌ಪ್ರೈಸಸ್ ಪಾಲುದಾರರಾದ ಪಿ.ಪ್ರಭುರಾಜು ಮತ್ತು ಇತರೆ ಮೂರು ಜನ	ಮೆ ವಿದ್ಯಾ ಎಂಟರ್‌ಪ್ರೈಸಸ್ ಪಾಲುದಾರರಾದ ಪಿ.ಪ್ರಭುರಾಜು ಮತ್ತು ಇತರೆ ಮೂರು ಜನ	154	724ರ ಪೈಕಿ	52/1	6.63	ಕಾಂಪೌಡ್ ಮತ್ತು ನಿವೇಶನ	ಕೆ.ಆರ್.ರಸ್ತೆ	ಸಿ.ಟಿ.ಎಸ್ 724 ಉಳಿಕೆ	ಸಿ.ಟಿ.ಎಸ್ 723	ಸಿ.ಟಿ.ಎಸ್ 725
2	ಜಿ.ಎನ್.ಪ್ರಭಾಕರ ರಾವ್	ಜಿ.ಎನ್.ಪ್ರಭಾಕರ ರಾವ್	154	722ರ ಪೈಕಿ	55	19.95	ಕಾಂಪೌಡ್ ಮತ್ತು ನಿವೇಶನ	ಕೆ.ಆರ್.ರಸ್ತೆ	ಸಿ.ಟಿ.ಎಸ್ 722 ಉಳಿಕೆ	ಸಿ.ಟಿ.ಎಸ್ 721	ಭೂಸ್ವಾಧೀನದ 2ನೇ ತಾಕು
3	ಡಾ ಬಿ.ಎಂ.ಗಿರೀಶ್ ಡಾ ಜಿ.ಎಸ್.ಅರ್ಚನ	ಡಾ ಬಿ.ಎಂ.ಗಿರೀಶ್ ಡಾ ಜಿ.ಎಸ್.ಅರ್ಚನ	154	722ರ ಪೈಕಿ	54	14.05	ಕಾಂಪೌಡ್ ಮತ್ತು ನಿವೇಶನ	ಕೆ.ಆರ್.ರಸ್ತೆ	ಸಿ.ಟಿ.ಎಸ್ 722 ಉಳಿಕೆ	ಭೂಸ್ವಾಧೀನದ 1ನೇ ತಾಕು	ಭೂಸ್ವಾಧೀನದ 3ನೇ ತಾಕು
4	ಜೆ.ಎನ್.ದಯಾಕರರಾವ್	ಜೆ.ಎನ್.ದಯಾಕರರಾವ್	154	722ರ ಪೈಕಿ	54/3	15.45	ಕಾಂಪೌಡ್ ಮತ್ತು ನಿವೇಶನ	ಕೆ.ಆರ್.ರಸ್ತೆ	ಸಿ.ಟಿ.ಎಸ್ 722 ಉಳಿಕೆ	ಭೂಸ್ವಾಧೀನದ 2ನೇ ತಾಕು	ಹೊಲೀಸ್ ಸ್ಟೇಷನ್ ರಸ್ತೆ
5	ಎನ್.ರಘುನಂದನ್ ಕೋಡೆಕೃಷ್ಣ ಸ್ವಾಮಿಷಾ ಮೈಥಿಲಿ ರಾಮಸ್ವಾಮಿ ಮತ್ತು ಇತರರು	ಎನ್.ರಘುನಂದನ್ ಕೋಡೆಕೃಷ್ಣ ಸ್ವಾಮಿಷಾ ಮೈಥಿಲಿ ರಾಮಸ್ವಾಮಿ ಮತ್ತು ಇತರರು	154	721ರ ಪೈಕಿ	56,57, 58	51.75	ಕಾಂಪೌಡ್ ಮತ್ತು ನಿವೇಶನ	ಕೆ.ಆರ್.ರಸ್ತೆ	ಸಿ.ಟಿ.ಎಸ್ 721 ಉಳಿಕೆ	ಸಿ.ಟಿ.ಎಸ್ 720	ಸಿ.ಟಿ.ಎಸ್ 722
6	ಇ.ಗಿರಿಜಾ	ಇ.ಗಿರಿಜಾ	154	720	59	16.60	ಕಾಂಪೌಡ್ ಮತ್ತು ನಿವೇಶನ	ಕೆ.ಆರ್.ರಸ್ತೆ	ಸಿ.ಟಿ.ಎಸ್ 720 ಉಳಿಕೆ	ಸಿ.ಟಿ.ಎಸ್ 719	ಸಿ.ಟಿ.ಎಸ್ 721

1	2	3	4	5	6	7	8	9	10	11	12
7	ಆರ್.ಪ್ರವೀಣ್ ಚಂದ್ರ	ಆರ್.ಪ್ರವೀಣ್ ಚಂದ್ರ	154	719ರ ಪೈಕಿ	59/5	7.78	ಕಾಂಪೌಡ್ ಮತ್ತು ನಿವೇಶನ	ಕೆ.ಆರ್.ರಸ್ತೆ	ಸಿ.ಟಿ.ಎಸ್ 719 ಉಳಿಕೆ	ಬುಲ್ ಟೆಂಪಲ್ ರಸ್ತೆ	ಭೂಸ್ವಾಧೀನದ 2ನೇ ತಾಕು
8	ಆರ್.ವಿಜಯ ಶಾಲಿನಿ	ಆರ್.ವಿಜಯ ಶಾಲಿನಿ	154	719ರ ಪೈಕಿ	59/1	16.60	ಕಾಂಪೌಡ್ ಮತ್ತು ನಿವೇಶನ	ಕೆ.ಆರ್.ರಸ್ತೆ	ಸಿ.ಟಿ.ಎಸ್ 719 ಉಳಿಕೆ	ಭೂಸ್ವಾಧೀನದ 1ನೇ ತಾಕು	ಸಿ.ಟಿ.ಎಸ್ 720
9	ಬಸವನಗುಡಿ ಯೂನಿಯನ್ ಸರ್ವಿಸ್ ಕ್ಲಬ್	ಬಸವನಗುಡಿ ಯೂನಿಯನ್ ಸರ್ವಿಸ್ ಕ್ಲಬ್	142 (ಹಳೆ ವಾರ್ಡ್ ನಂ-49)	265	ಪಿ.ಐ.ಡಿ. ನಂ. 49/72/60	16.48	ಕಾಂಪೌಡ್ ಮತ್ತು ನಿವೇಶನ	ಕೆ.ಆರ್. ರಸ್ತೆ	ಸಿ.ಟಿ.ಎಸ್ 265 ಉಳಿಕೆ	ಸಿ.ಟಿ.ಎಸ್ 264	ಗಾಂಧಿಬಜಾರ್ ನಿಂದ ಕೆ.ಆರ್.ರಸ್ತೆ
10	ಡಾ ನಿರಂಜನ್.ವಿ.ರಾವ್	ಡಾ ನಿರಂಜನ್.ವಿ.ರಾವ್	142 (ಹಳೆ ವಾರ್ಡ್ ನಂ-49)	264ರ ಪೈಕಿ	ಪಿ.ಐ.ಡಿ. ನಂ. 49/72/61	5.52	ಕಾಂಪೌಡ್ ಮತ್ತು ನಿವೇಶನ	ಕೆ.ಆರ್.ರಸ್ತೆ	ಸಿ.ಟಿ.ಎಸ್ 264 ಉಳಿಕೆ	ಸಿ.ಟಿ.ಎಸ್ 263	ಸಿ.ಟಿ.ಎಸ್ 265
11	ನಾಗಲಕ್ಷ್ಮಿ ಸತ್ಯನ್	ನಾಗಲಕ್ಷ್ಮಿ ಸತ್ಯನ್	142 (ಹಳೆ ವಾರ್ಡ್ ನಂ-49)	263 ರ ಪೈಕಿ	ಪಿ.ಐ.ಡಿ. ನಂ. 49/72/64/1	2.30	ಕಾಂಪೌಡ್ ಮತ್ತು ನಿವೇಶನ	ಕೆ.ಆರ್.ರಸ್ತೆ	ಸಿ.ಟಿ.ಎಸ್ 263 ಉಳಿಕೆ	ಸಿ.ಟಿ.ಎಸ್ 262	ಸಿ.ಟಿ.ಎಸ್ 263 ರ ಜಾಗ
12	ಆರ್.ವಾಣಿ ಜಲ್ಲಾವಲ್ಲಿ	ಆರ್.ವಾಣಿ ಜಲ್ಲಾವಲ್ಲಿ	142 (ಹಳೆ ವಾರ್ಡ್ ನಂ-49)	263 ರ ಪೈಕಿ	ಪಿ.ಐ.ಡಿ. ನಂ. 49/72/64	0.75	ಕಾಂಪೌಡ್ ಮತ್ತು ನಿವೇಶನ	ಕೆ.ಆರ್.ರಸ್ತೆ	ಸಿ.ಟಿ.ಎಸ್ 263 ಉಳಿಕೆ	ಸಿ.ಟಿ.ಎಸ್ 263/1 ರ ಜಾಗ	ಸಿ.ಟಿ.ಎಸ್ 263/3ರ ಜಾಗ

1	2	3	4	5	6	7	8	9	10	11	12
13	ಭೀಮಾವಿಜಯ ರಾಘವನ್	ಭೀಮಾವಿಜಯ ರಾಘವನ್	49/72	263 ರ ಪೈಕಿ	49/72/63/1	4.41	ಕಾಂಪೌಡ್ ಮತ್ತು ನಿವೇಶನ	ಕೆ.ಆರ್.ರಸ್ತೆ	ಸಿ.ಟಿ.ಎಸ್ 263 ಉಳಿಕೆ	ಸಿ.ಟಿ.ಎಸ್ 263/2ರ ಜಾಗ	ಸಿ.ಟಿ.ಎಸ್ 264
14	ಆರ್.ಸುಧೀಂದ್ರರಾವ್ ಇತರೆ 8 ಜನ	ಆರ್.ಸುಧೀಂದ್ರರಾವ್ ಇತರೆ 8 ಜನ	142 (ಹಳೆ ವಾರ್ಡ್ ನಂ.49)	262 ರ ಪೈಕಿ	ಪಿ.ಐ.ಡಿ. ನಂ. 49/72/65/1 ರಿಂದ 65/9	5.43	ಕಾಂಪೌಡ್ ಮತ್ತು ನಿವೇಶನ	ಕೆ.ಆರ್.ರಸ್ತೆ	ಸಿ.ಟಿ.ಎಸ್ 263/2 ರ ಜಾಗ	ಸಿ.ಟಿ.ಎಸ್ 261	ಸಿ.ಟಿ.ಎಸ್ 263
15	ಕೆ.ವಿ.ಸತ್ಯಮೂರ್ತಿ	ಕೆ.ವಿ.ಸತ್ಯಮೂರ್ತಿ	143 (ಹಳೆ ವಾರ್ಡ್ ನಂ-50)	1712ರ ಪೈಕಿ	11/1	20.55	ಕಾಂಪೌಡ್ ಮತ್ತು ನಿವೇಶನ	ಸಿ.ಟಿ.ಎಸ್ 1712 ರ ಉಳಿಕೆ	ಕೆ.ಆರ್.ರಸ್ತೆ	ಸಿ.ಟಿ.ಎಸ್ 1739	ಸಿ.ಟಿ.ಎಸ್ 1712 ರ ಜಾಗ
16	ಕೆ.ವಿ.ಪ್ರಭುಲ್ಲಾ ಚಂದ್ರಗುಪ್ತ ಮತ್ತು ಕೆ.ವಿ.ರಾಧಾಕೃಷ್ಣ	ಕೆ.ವಿ.ಪ್ರಭುಲ್ಲಾ ಚಂದ್ರಗುಪ್ತ ಮತ್ತು ಕೆ.ವಿ.ರಾಧಾಕೃಷ್ಣ	143 (ಹಳೆ ವಾರ್ಡ್ ನಂ-50)	1712ರ ಪೈಕಿ	11/2	36.00	ಕಾಂಪೌಡ್ ಮತ್ತು ನಿವೇಶನ	ಸಿ.ಟಿ.ಎಸ್ 1712 ರ ಉಳಿಕೆ	ಕೆ.ಆರ್.ರಸ್ತೆ	ಸಿ.ಟಿ.ಎಸ್ 1712 ರ ಜಾಗ	ಕೃಷ್ಣರಾವ್ ರಸ್ತೆ
17	ರಮೇಶ್,ಆರ್. ರಮಣಿ, ಆರ್.ವಿಮಲ,ಮತ್ತು ಇತರೆ 11 ಜನ	ರಮೇಶ್,ಆರ್. ರಮಣಿ, ಆರ್.ವಿಮಲ,ಮತ್ತು ಇತರೆ 11 ಜನ	143 (ಹಳೆ ವಾರ್ಡ್ ನಂ-50)	1739ರ ಪೈಕಿ	9,9/1 ರಿಂದ 9/11	79.80	ಕಾಂಪೌಡ್ ಮತ್ತು ನಿವೇಶನ	ಸಿ.ಟಿ.ಎಸ್ 1739 ರ ಉಳಿಕೆ	ಕೆ.ಆರ್.ರಸ್ತೆ	ಸಿ.ಟಿ.ಎಸ್ 1740	ಸಿ.ಟಿ.ಎಸ್ 1712

1	2	3	4	5	6	7	8	9	10	11	12
18	ಶ್ರೀಮತಿ.ಕೆ.ಲಕ್ಷ್ಮಿ ನರಸಮ್ಮ	ಶ್ರೀಮತಿ .ಸಿ.ಕೆ.ಲಕ್ಷ್ಮಿ ನರಸಮ್ಮ	143 (ಹಳೆ ವಾರ್ಡ್ ನಂ-50)	1740ರ ಪೈಕಿ	8	12.00	ಕಾಂಪೌಡ್ ಮತ್ತು ನಿವೇಶನ	ಸಿ.ಟಿ.ಎಸ್ 1740 ರ ಉಳಿಕೆ	ಕೆ.ಆರ್.ರಸ್ತೆ	ಸಿ.ಟಿ.ಎಸ್ 1740 ರ ಉಳಿಕೆ	ಸಿ.ಟಿ.ಎಸ್ 1739
19	ಇ.ಡಬ್ಲ್ಯೂ.ಟೀನ್‌ಬ್ರೇಕರ್	ಇ.ಡಬ್ಲ್ಯೂ.ಟೀನ್‌ಬ್ರೇಕರ್	145	1678ರ ಪೈಕಿ	1	101.76	ಕಾಂಪೌಡ್ ಮತ್ತು ನಿವೇಶನ	ಸಿ.ಟಿ.ಎಸ್ 1678 ರ ಉಳಿಕೆ	ಕೆ.ಆರ್.ರಸ್ತೆ	ನಾರ್ಥ್ ರಸ್ತೆ	ಸಿ.ಟಿ.ಎಸ್ 1678 ರ ಭಾಗ
20	ಪ್ರಾಂಶುಪಾಲರು, ಈಸ್ಟ್‌ವೆಸ್ಟ್ ಎಜುಕೇಷನ್ ಟ್ರಸ್ಟ್	ಪ್ರಾಂಶುಪಾಲರು, ಈಸ್ಟ್‌ವೆಸ್ಟ್ ಎಜುಕೇಷನ್ ಟ್ರಸ್ಟ್	145	1678ರ ಪೈಕಿ	1/1	55.56	ಕಾಂಪೌಡ್ ಮತ್ತು ನಿವೇಶನ	ಸಿ.ಟಿ.ಎಸ್ 1678 ರ ಉಳಿಕೆ	ಕೆ.ಆರ್.ರಸ್ತೆ	ನಾರ್ಥ್ ರಸ್ತೆ	ಸಿ.ಟಿ.ಎಸ್ 1678 ರ ಭಾಗ
21	ಪ್ರಾಂಶುಪಾಲರು, ಈಸ್ಟ್‌ವೆಸ್ಟ್ ಎಜುಕೇಷನ್ ಟ್ರಸ್ಟ್	ಪ್ರಾಂಶುಪಾಲರು, ಈಸ್ಟ್‌ವೆಸ್ಟ್ ಎಜುಕೇಷನ್ ಟ್ರಸ್ಟ್	145	1678ರ ಪೈಕಿ	1/1	153.00	ಕಾಂಪೌಡ್ ಮತ್ತು ನಿವೇಶನ	ಸಿ.ಟಿ.ಎಸ್ 1678 ರ ಉಳಿಕೆ	ಕೆ.ಆರ್.ರಸ್ತೆ	ಸಿ.ಟಿ.ಎಸ್ 1678/2	ಬಿ.ಪಿ.ವಾಡಿಯಾ ರಸ್ತೆ
ಒಟ್ಟು						642.37					
ಸರ್ಕಾರಿ ಸ್ಥಳಗಳು											
22	ಕಾರ್ಪೊರೇಷನ್ ಪಾರ್ಕ್ (ಬಿ.ಬಿ.ಎಂ.ಪಿ)	ಕಾರ್ಪೊರೇಷನ್ ಪಾರ್ಕ್ (ಬಿ.ಬಿ.ಎಂ.ಪಿ)	154	723 ರ ಪೈಕಿ	-	3.90.	ಕಾಂಪೌಡ್ ಮತ್ತು ನಿವೇಶನ	ಕೆ.ಆರ್.ರಸ್ತೆ	ಸಿ.ಟಿ.ಎಸ್ 723 ರ ಉಳಿಕೆ	ಪೊಲೀಸ್ ಸ್ಟೇಷನ್ ರಸ್ತೆ	ಸಿ.ಟಿ.ಎಸ್ 724
23	ಟ್ಯಾಗೋರ್ ಸರ್ಕಲ್ ಪಾರ್ಕ್ (ಬಿ.ಬಿ.ಎಂ.ಪಿ)	ಟ್ಯಾಗೋರ್ ಸರ್ಕಲ್ ಪಾರ್ಕ್ (ಬಿ.ಬಿ.ಎಂ.ಪಿ)	154	266 ರ ಪೈಕಿ	-	11.00	ಕಾಂಪೌಡ್ ಮತ್ತು ನಿವೇಶನ	ಕೆ.ಆರ್.ರಸ್ತೆ	ಸಿ.ಟಿ.ಎಸ್ 256 ರ ಉಳಿಕೆ	ಗಾಂಧಿಬಜಾರ್ ನಿಂದ ಕೆ.ಆರ್.ರಸ್ತೆ	ಬಿ.ಪಿ.ವಾಡಿಯಾ ರಸ್ತೆಯಿಂದ ಬುಲ್ ಟೆಂಪಲ್ ರಸ್ತೆಗೆ

1	2	3	4	5	6	7	8	9	10	11	12
24	ಹಿರಿಯ ಅಧೀಕ್ಷಕರು ಅಂಚೆ ಕಛೇರಿ (ಕೆ.ಆರ್.ರೋಡ್)	ಹಿರಿಯ ಅಧೀಕ್ಷಕರು ಅಂಚೆ ಕಛೇರಿ (ಕೆ.ಆರ್.ರೋಡ್)	143 (ಹಳೆ ವಾರ್ಡ್ ನಂ-50)	1693 ರ ಪೈಕಿ	34-12	137.85	ಕಾಂಪೌಡ್ ಮತ್ತು ನಿವೇಶನ	ಸಿ.ಟಿ.ಎಸ್ 1693ರ ಉಳಿಕೆ	ಕೆ.ಆರ್.ರಸ್ತೆ	ಕೃಷ್ಣರಾವ್ ರಸ್ತೆ	ನಾರ್ಥ್ ಸೈಡ್ ರಸ್ತೆ
25	ಸರ್ಕಾರಿ ಬಾಲಕಿಯರ ಪ್ರೌಢಶಾಲೆ	ಸರ್ಕಾರಿ ಬಾಲಕಿಯರ ಪ್ರೌಢಶಾಲೆ	154	1677 ರ ಪೈಕಿ	-	504.92	ಕಾಂಪೌಡ್ ಮತ್ತು ನಿವೇಶನ	ಸಿ.ಟಿ.ಎಸ್ 1677ರ ಉಳಿಕೆ	ಕೆ.ಆರ್.ರಸ್ತೆ	ಬಿ.ಪಿ.ವಾಡಿಯಾ ರಸ್ತೆ	ಸಿ.ಟಿ.ಎಸ್ 1673
26	ಎಂ.ಎನ್.ಕೃಷ್ಣರಾವ್‌ಪಾರ್ಕ್	ಎಂ.ಎನ್.ಕೃಷ್ಣರಾವ್‌ಪಾರ್ಕ್	154	1673ರ ಪೈಕಿ		829.33	ಕಾಂಪೌಡ್ ಮತ್ತು ನಿವೇಶನ	ಸಿ.ಟಿ.ಎಸ್ 1673ರ ಉಳಿಕೆ	ಕೆ.ಆರ್.ರಸ್ತೆ	ಸಿ.ಟಿ.ಎಸ್ 1677, 1676	ಸಿ.ಟಿ.ಎಸ್ 1676
27	ಎಂ.ಎನ್.ಕೃಷ್ಣರಾವ್‌ಪಾರ್ಕ್ ಮತ್ತು ಬಸವನಗುಡಿ ಆರಕ್ಷಕ ತಾಣ	ಎಂ.ಎನ್.ಕೃಷ್ಣರಾವ್‌ಪಾರ್ಕ್ ಮತ್ತು ಬಸವನಗುಡಿ ಆರಕ್ಷಕ ತಾಣ	154	1676ರ ಪೈಕಿ		268.32	ಕಾಂಪೌಡ್ ಮತ್ತು ನಿವೇಶನ	ಸಿ.ಟಿ.ಎಸ್ 1676ರ ಉಳಿಕೆ	ಕೆ.ಆರ್.ರಸ್ತೆ	ಸಿ.ಟಿ.ಎಸ್ 1673	ಸಿ.ಟಿ.ಎಸ್ 1673ರ ಉಳಿಕೆ
ಒಟ್ಟು						1,755.32					

ಘೋಷ್ವಾರೆ

ಕ್ರ.ಸಂ	ಸ್ವತ್ತುಗಳು	ಸಂಖ್ಯೆ	ವಿಸ್ತೀರ್ಣ (ಚ.ಮೀ.ಗಳಲ್ಲಿ)
1	ಖಾಸಗಿ ಸ್ವತ್ತುಗಳು	21	642.37
2	ಸರ್ಕಾರಿ ಸ್ವತ್ತುಗಳು	06	1,755.32
ಒಟ್ಟು		27	2,397.69

ಸ್ಥಳ: ಬೆಂಗಳೂರು

ದಿನಾಂಕ: 29-11-2011

ಪಿ.ಡಿ. 178

ಉಪ ಆಯುಕ್ತರು (ಭೂಸ್ವಾಧೀನ)

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ.

ಮಹಾನಗರ ಪಾಲಿಕೆ ಕಾರ್ಯಾಲಯ, ದಾವಣಗೆರೆ

ಪ್ರಕಟಣೆ

ಕ್ರಮ. ಸಂ/ದಾಮನಪಾ/ಆರೋಗ್ಯ ಶಾಖೆ/ಉದ್ದಿಮೆ.ಪ/ವಹಿ-01/2011-2012, ದಿನಾಂಕ: 05-11-2011

(ಕರ್ನಾಟಕ ಪಾಲಿಕೆಗಳ ಅಧಿನಿಯಮ 1976ರ ಪ್ರಕರಣ 353 ಅನುಸೂಚಿ- X ರ ಪ್ರಕಾರ)

ಕರ್ನಾಟಕ ಪಾಲಿಕೆಗಳ ಅಧಿನಿಯಮ 1976ರ ಪ್ರಕರಣ 353ರ ಅನುಸೂಚಿ - X ಹಾಗೂ ಈ ಕೆಳಗಿನಂತೆ ಹೆಸರಿಸಿರುವ ವ್ಯಾಪಾರ, ಉದ್ದಿಮೆ, ದಾಸ್ತಾನು, ತಯಾರಿಕೆ, ವ್ಯವಸ್ಥೆಗಳಲ್ಲಿದ್ದಂತೆ, ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಉದ್ದಿಮೆ ನಡೆಸಲು ಪರವಾನಿಗೆ ಶುಲ್ಕವನ್ನು (ಟ್ರೇಡ್ ಲೈಸೆನ್ಸ್ ಫೀ) ಪರಿಷ್ಕರಿಸಿ ದಿನಾಂಕ: 25-05-2011ರಂದು ನಡೆದ ಸಾರ್ವಜನಿಕ ಆರೋಗ್ಯ, ಶಿಕ್ಷಣ, ಹಾಗೂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಸಭೆಯ ವಿಷಯ ಸಂಖ್ಯೆ:11ರಲ್ಲಿಯ ತೀರ್ಮಾನವನ್ನು ದಿನಾಂಕ: 29-06-2011ರಂದು ನಡೆದ ಸಾಮಾನ್ಯ ಸಭೆಯ ವಿಷಯ ಸಂಖ್ಯೆ:06ರಲ್ಲಿ ಸ್ಥಿರೀಕರಣಗೊಳಿಸಿದ ಪ್ರಕಾರ ಹೊಸ ದರಗಳನ್ನು ನಿಗದಿಪಡಿಸಿದ್ದು ಪರಿಷ್ಕೃತ ದರಗಳನ್ನು ದಿನಾಂಕ: 01-04-2012ನೇ ಸಾಲಿನಿಂದ (2012-2013ನೇ ಸಾಲಿನಿಂದ) ಜಾರಿಗೆ ತರಲು ತೀರ್ಮಾನಿಸಲಾಗಿದೆ. ಆದಕಾರಣ ಈ ಮೂಲಕ ಸಾರ್ವಜನಿಕರ ಅವಗಾಹನೆಗೆ ತರಬಯಸುವುದೇನೆಂದರೆ ಈ ಕುರಿತಂತೆ ಏನಾದರೂ ತಮ್ಮ ಆಕ್ಷೇಪಣೆ ಮತ್ತು ಸಲಹೆಗಳೇನಾದರೂ ಇದ್ದಲ್ಲಿ ಈ ಪ್ರಕಟಣೆಯನ್ನು ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಿಸಿದ ದಿನಾಂಕದಿಂದ 30 ದಿವಸದೊಳಗಾಗಿ ಆಯುಕ್ತರು ಮಹಾನಗರ ಪಾಲಿಕೆ ದಾವಣಗೆರೆ ಇವರಿಗೆ ಲಿಖಿತ ಮೂಲಕ ತಿಳಿಸತಕ್ಕದ್ದು.

ಆವರಣಗಳನ್ನು ಉಪಯೋಗಿಸತಕ್ಕದ್ದಲ್ಲವೋ ಆ ಉದ್ದೇಶಗಳು

ಅ.ನಂ	ಉದ್ದಿಮೆ ಹೆಸರು	ವಿವರಣೆ	ದಾವಣಗೆರೆ, ಮಹಾನಗರ ಪಾಲಿಕೆಯಲ್ಲಿ ಚಾಲ್ತಿಯಲ್ಲಿ ಇರುವ ದರ	ಪರಿಷ್ಕರಣೆ ಉದ್ದೇಶಿತ ಶುಲ್ಕ
1	2	3	4	5
1	ಇಂಗಾಲಾಪ್ಪ ಮಿಶ್ರಿತ ನೀರು	ತಯಾರಿಸುವುದು.	400	600
2	ಅಲುಮಿನಿಯಮ್	ತಯಾರಿಸುವುದು.	400	2000
		ದಾಸ್ತಾನು ಮಾಡುವುದು	500	1500
		ಮಾರುವುದು	400	1000
3	ಮದ್ದು ಗುಂಡು/ ಸ್ಫೂಟಕ / ಸಿಡಿಮದ್ದು	ತಯಾರಿಸುವುದು.	300	2000
		ದಾಸ್ತಾನು ಮಾಡುವುದು		1000
		ಮಾರುವುದು		1000
4	ಅಡಿಕೆಗಳು	ನೀರಿನಲ್ಲಿ ನೆನೆ ಹಾಕುವುದು	500	600
		ಮಾರಾಟ	400	600
		ಖರೀದಿ/ದಲಾಲಿ ಅಂಗಡಿ	400	1000
5	ಹಿಟ್ಟಿನಿಂದ ಮಾಡಲಾದ ವಸ್ತುಗಳು	ಸಿದ್ಧಪಡಿಸುವುದು	200	600
		ಮಾರಾಟ/ದಾಸ್ತಾನು		500
6	ಬೂದಿ	ದಾಸ್ತಾನು ಮಾಡುವುದು	200	500
		ಸಿದ್ಧಪಡಿಸುವುದು/ತಯಾರಿಸುವುದು	200	500
		ರಾಶಿ ಹಾಕುವುದು/ಪಲ್ಲಟಗೊಳಿಸುವುದು		500
7	ಶ್ರವಣದ ಕ್ಯಾಸೆಟ್ / ವಿಡಿಯೋ (Audio /CD, Cassette)	ದಾಖಲಿಸುವುದು/ದಾಸ್ತಾನು/ಮಾರಾಟ ಮಾಡುವುದು.	200	500
8	ಮೋಟಾರು ಕಾರಿನ ಎಣ್ಣೆ ಮತ್ತು ಕೀಲೆಣ್ಣೆ	ಬೆರೆಸುವುದು/ದಾಸ್ತಾನು ಮಾಡುವುದು, ಮಾರಾಟ ಮಾಡುವುದು.	500	1000
9	ಮೋಟಾರು ಕಾರಿನ ಬಿಡಿ ಭಾಗ	ತಯಾರಿಸುವುದು.	500	3000
		ದಾಸ್ತಾನು ಮಾಡುವುದು/ ಮಾರಾಟ ಮಾಡುವುದು.	300	1000

1	2	3	4	5
10	ಟೈರ್ ಮತ್ತು ಟ್ಯಾಬ್	ತಯಾರಿಸುವುದು.	300	3000
		ದಾಸ್ತಾನು ಮಾಡುವುದು/ ಮಾರಾಟ ಮಾಡುವುದು./ರಿಮೋಲ್ಡ್	200	1000
11	ಬಿದಿರುಗಳು	ಬಾಡಿಗೆಗಾಗಿ ದಾಸ್ತಾನು ಮಾಡುವುದು.	400	600
		ಮಾರಾಟ/ಬಿದಿರಿನ ಸಾಮಗ್ರಿ ತಯಾರಿಸುವುದು.	400	600
12	ರಕ್ತ	ದಾಸ್ತಾನು ಮಾಡುವುದು/ ಸಿದ್ಧಪಡಿಸುವುದು	200	500
13	ಪುಸ್ತಕ	ತಯಾರಿಸುವುದು.	400	500
		ದಾಸ್ತಾನು ಮಾಡುವುದು/ ಮಾರಾಟ ಮಾಡುವುದು.		500
14	ಎಲಬುಗಳು	ದಾಸ್ತಾನು ಮಾಡುವುದು/ ಸಿದ್ಧಪಡಿಸುವುದು	300	600
15	ಇಟ್ಟಿಗೆಗಳು	ತಯಾರಿಸುವುದು.	500	2000
16	ಕಟ್ಟಡ ಸಾಮಗ್ರಿಗಳು	ತಯಾರಿಸುವುದು.	500	1000
		ದಾಸ್ತಾನು ಮಾಡುವುದು/ ಮಾರಾಟ ಮಾಡುವುದು.	500	1000
17	ಕರ್ಪೂರ	ತಯಾರಿಸುವುದು / ಮಾರಾಟ ಮಾಡುವುದು.	200	500
18	ಮೇಣದ ಬತ್ತಿಗಳು	ತಯಾರಿಸುವುದು / ಮಾರಾಟ ಮಾಡುವುದು.	300	500
19	ಜಮಕಾನೆಗಳು	ತಯಾರಿಸುವುದು / ಮಾರಾಟ ಮಾಡುವುದು.	500	500
20	ಗೋಡಂಬಿ ಮತ್ತು ಅದರ ಮಧ್ಯ ಭಾಗ	ತಯಾರಿಸುವುದು / ಮಾರಾಟ ಮಾಡುವುದು.	500	500
21	ಪಶು ಆಹಾರಗಳು	ಯಾವುದೇ ಕಾರ್ಯ ವಿಧಾನದಿಂದ ಪ್ರಾಕಿಂಗ್ ಮಾಡುವುದು/ಸಿದ್ಧಪಡಿಸುವುದು	500	1000
		ದಾಸ್ತಾನು ಮಾಡುವುದು/ ಮಾರಾಟ ಮಾಡುವುದು.	500	1000
22	ಕರುಳು ಹುರಿ	ಯಾವುದೇ ಕಾರ್ಯ ವಿಧಾನದಿಂದ ಪ್ರಾಕಿಂಗ್ ಮಾಡುವುದು/ಸಿದ್ಧಪಡಿಸುವುದು	300	500
		ದಾಸ್ತಾನು ಮಾಡುವುದು/ ಮಾರಾಟ ಮಾಡುವುದು.		500
23	ಸಿಮೆಂಟು	ತಯಾರಿಸುವುದು/ಸಿದ್ಧಪಡಿಸುವುದು	500	5000
		ದಾಸ್ತಾನು ಮಾಡುವುದು/ ಮಾರಾಟ ಮಾಡುವುದು.		1000
24	ಇದ್ದಿಲು	ರಾಶಿ ಹಾಕುವುದು/ಶೋಧಿಸುವುದು/ ದಾಸ್ತಾನು ಮಾಡುವುದು.	400	500
25	ರಾಸಾಯನಿಕ ತಯಾರಿಕೆಗಳು	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು/ಸಿದ್ಧಪಡಿಸುವುದು ತಯಾರಿಸುವುದು.	500	1000
26	ಮೆಣಸಿನಕಾಯಿ	ಯಂತ್ರ ಸಾಮಗ್ರಿಯ ಮೂಲಕ ಅರೆಯುವುದು.	400	600
27	ಮೆಣಸಿನಕಾಯಿ (ಒಣ)	ಸಗಟು/ಚಿಲ್ಲರೆ ಮಾರುವುದು/ಸಗಟು ವ್ಯಾಪಾರಕ್ಕಾಗಿ ದಾಸ್ತಾನು ಮಾಡುವುದು.	400	600
28	ಕ್ಲೋರೇಟ್ ಮಿಶ್ರಣ	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು/ಸಿದ್ಧಪಡಿಸುವುದು ತಯಾರಿಸುವುದು.	300	600
29	ಕಿಟ್ಟಿಗಳು	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು/ಸಿದ್ಧಪಡಿಸುವುದು ತಯಾರಿಸುವುದು.	500	600
30	ಬಟ್ಟೆ	ಬಣ್ಣ ಹಾಕುವುದು	300	500
31	ಕಲ್ಲಿದ್ದಲು	ರಾಶಿ ಹಾಕುವುದು/ಶೋಧಿಸುವುದು/ದಾಸ್ತಾನು ಮಾಡುವುದು.	500	1000
32	ತೆಂಗಿನ ನಾರು	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು/ಸಿದ್ಧಪಡಿಸುವುದು ತಯಾರಿಸುವುದು.	200	500
33	ತೆಂಗಿನ ಸಿಪ್ಪೆಗಳು ಮತ್ತು ಕ್ಯಾಡ್ ಜಾನ್ ಎಲೆಗಳು	ಒದ್ದೆ ಮಾಡುವುದು	300	500

1	2	3	4	5
34	ತೆಂಗಿನ ಚಿಪ್ಪು	ಶೇಖರಣೆ ಮಾಡುವುದು/ಮಾರಾಟ ಮಾಡುವುದು.	400	500
35	ಕಾಫಿ	ಸಂಸ್ಕರಣೆ ಮಾಡುವುದು,ಪುಡಿ ಮಾಡುವುದು, ಪ್ಯಾಕಿಂಗ್ ಮಾಡುವುದು, ದಾಸ್ತಾನು ಮಾಡುವುದು, ಮಾರುವುದು,	400	500
36	ತೆಂಗಿನ ನಾರಿನ ಹುರಿ	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು/ಸಿದ್ಧಪಡಿಸುವುದು ತಯಾರಿಸುವುದು.	200	500
37	ಸಾಂಬಾರ ಪದಾರ್ಥಗಳು	ತಯಾರಿಸುವುದು/ಮಾರುವುದು	400	600
38	ದಹ್ಯ ಸಾಮಗ್ರಿ	ದಹ್ಯಗಳನ್ನು ದಾಸ್ತಾನು ಮಾಡುವುದು/ ಮನುಷ್ಯರ ಬಳಕೆಗಾಗಿ ಬೇಯಿಸುವುದು, ಸಿದ್ಧಪಡಿಸುವುದು,	400	600
39	ಮಿಠಾಯಿ ಕಸಬು	ಮನುಷ್ಯರ ಬಳಕೆಗಾಗಿ ಬೇಯಿಸುವುದು, ಸಿದ್ಧಪಡಿಸುವುದು, ದಾಸ್ತಾನು ಮಾಡುವುದು.	400	1000
40	ಕೊಬ್ಬರಿ	ತಯಾರಿಸುವುದು /ದಾಸ್ತಾನು ಮಾಡುವುದು.	400	600
41	ಹತ್ತಿ, ಹತ್ತಿಕಸ	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು/ಸಿದ್ಧಪಡಿಸುವುದು ತಯಾರಿಸುವುದು.	200	600
42	ಹಸುವಿನ ಸೆಗಣೆಯ ಬೆರಣಿ	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು/ಸಿದ್ಧಪಡಿಸುವುದು ತಯಾರಿಸುವುದು.	200	500
43	ಪಿಂಗಾಣಿ ಸಾಮಾನು	ತಯಾರಿಸುವುದು,	500	600
		ಶೇಖರಿಸುವುದು,		600
		ಮಾರುವುದು		800
44	ಊಟಕ್ಕೆ ಬಳಸುವ ಸಾಧನಗಳು	ತಯಾರಿಸುವುದು,ಶೇಖರಿಸುವುದು, ಸಿದ್ಧಪಡಿಸುವುದು		500
45	ಸೈಕಲ್	ತಯಾರಿಸುವುದು, ಶೇಖರಿಸುವುದು, ಸಿದ್ಧಪಡಿಸುವುದು	500	1000
46	ಬಣ್ಣದ ಸಾಮಗ್ರಿಗಳು	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು/ಸಿದ್ಧಪಡಿಸುವುದು ತಯಾರಿಸುವುದು.	500	1000
47	ಮೊಟ್ಟೆ	ಶೇಖರಿಸುವುದು, ಮಾರುವುದು	300	500
48	ವಿದ್ಯುಚ್ಛಕ್ತಿಯ ಸಲಕರಣೆಗಳು	ತಯಾರಿಸುವುದು	500	5000
		ದಾಸ್ತಾನು/ಮಾರಾಟ ಮಾಡುವುದು.		1000
49	ಬಹು ಶೀಘ್ರವಾಗಿ ಸಿದ್ಧಮಾಡಿಕೊಡುವ ಆಹಾರ	ಸಿದ್ಧಪಡಿಸುವುದು/ಮಾರುವುದು	500	1200
50	ನಾರು	ಶೇಖರಿಸುವುದು, ಮಾರುವುದು	200	500
51	ಕೊಬ್ಬು	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು/ಸಿದ್ಧಪಡಿಸುವುದು ತಯಾರಿಸುವುದು.	200	500
52	ಫಿನ್ಸ್	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು/ಸಿದ್ಧಪಡಿಸುವುದು ತಯಾರಿಸುವುದು.	400	500
53	ಉರುವಲು ಸೌಧೆ	ದಾಸ್ತಾನು ಮಾಡುವುದು/ ಮಾರಾಟ ಮಾಡುವುದು.	500	500
54	ಬಿರುಸು ಬಾಣಗಳು	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು/ಸಿದ್ಧಪಡಿಸುವುದು ತಯಾರಿಸುವುದು.	500	1000
55	ಮೀನು	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು/ಸಿದ್ಧಪಡಿಸುವುದು ತಯಾರಿಸುವುದು.	300	500
56	ಮೀನೆಣ್ಣೆ	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು/ಸಿದ್ಧಪಡಿಸುವುದು ತಯಾರಿಸುವುದು.	400	500
57	ಅಗಸೆ ನಾರು	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು/ಸಿದ್ಧಪಡಿಸುವುದು ತಯಾರಿಸುವುದು.	200	500
58	ಮಾಂಸ	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು/ಸಿದ್ಧಪಡಿಸುವುದು ತಯಾರಿಸುವುದು.	500	1000

1	2	3	4	5
59	ಹಿಟ್ಟು	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು	400	1000
		ಸಿದ್ಧಪಡಿಸುವುದು ತಯಾರಿಸುವುದು.		2000
60	ಹೂವುಗಳು	ದಾಸ್ತಾನು ಮಾಡುವುದು / ಸಂಸ್ಕರಣೆ / ಮಾರಾಟ ಮಾಡುವುದು.	400 200	500
61	ಹಿಮಗಟ್ಟಿದ ಆಹಾರ	ದಾಸ್ತಾನು ಮಾಡುವುದು / ಸಂಸ್ಕರಣೆ / ಮಾರಾಟ ಮಾಡುವುದು.	200	1000
62	ಇಂಧನ	ಯಾವುದೇ ಕೈಗಾರಿಕಾ ಉದ್ದೇಶಕ್ಕಾಗಿ ಉಪಯೋಗಿಸುವುದು.	500	1000
63	ಪಾದರಸದ ಸಿಡಿ ಲವಣ	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು/ಸಿದ್ಧಪಡಿಸುವುದು ತಯಾರಿಸುವುದು.	200	500
64	ಹಣ್ಣುಗಳು	ದಾಸ್ತಾನು / ಮಾರಾಟ ಮಾಡುವುದು.	500	1000
65	ಪೀಠೋಪಕರಣಗಳು	ಮಾರಾಟ ಮಾಡುವುದು/ ಬಾಡಿಗೆ ಕೊಡುವುದು/ತಯಾರಿಸುವುದು/ದಾಸ್ತಾನು ಮಾಡುವುದು.	500	1000
66	ಅನಿಲ	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು/ಸಿದ್ಧಪಡಿಸುವುದು ತಯಾರಿಸುವುದು.	500	1000
67	ತುಪ್ಪ	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು/ಸಿದ್ಧಪಡಿಸುವುದು ತಯಾರಿಸುವುದು.	400	500
68	ಧಾನ್ಯ	ದಾಸ್ತಾನು / ಮಾರಾಟ ಮಾಡುವುದು.	500	1000
69	ಕಾಳು	ಯಂತ್ರ ಸಾಮಗ್ರಿಯ ಮೂಲಕ ಹೊಟ್ಟು ತೆಗೆಯುವುದು	500	1000
70	ಹುಲ್ಲು / ಒಣಹುಲ್ಲು	ದಾಸ್ತಾನು ಮಾಡುವುದು/ ಮಾರಾಟ ಮಾಡುವುದು.	200	500
71	ನೆಲಗಡಲೆ ಕಾಯಿ	ದಾಸ್ತಾನು / ಮಾರಾಟ ಮಾಡುವುದು.	400	500
72	ಸಿಡಿಹತ್ತಿ	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು/ಸಿದ್ಧಪಡಿಸುವುದು ತಯಾರಿಸುವುದು.	300	500
73	ಗೋಣಿ ಚೀಲ	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು/ಸಿದ್ಧಪಡಿಸುವುದು ತಯಾರಿಸುವುದು.	300	600
74	ಕೂದಲು	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು/ಸಿದ್ಧಪಡಿಸುವುದು ತಯಾರಿಸುವುದು.	200	500
75	ಕಬ್ಬಿಣದ ಸಾಮಾನು	ತಯಾರಿಸುವುದು / ದಾಸ್ತಾನು ಮಾಡುವುದು/ ಮಾರಾಟ ಮಾಡುವುದು.	500	1000
76	ಸಣಬು	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು/ಸಿದ್ಧಪಡಿಸುವುದು ತಯಾರಿಸುವುದು.	200	500
77	ಚರ್ಮಗಳು (Hides)	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು/ಸಿದ್ಧಪಡಿಸುವುದು ತಯಾರಿಸುವುದು.	300	1000
78	ಬಳೆಗಳು (Hoofs)	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು/ಸಿದ್ಧಪಡಿಸುವುದು ತಯಾರಿಸುವುದು.	200	500
79	ಕೊಂಬುಗಳು (Horns)	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು/ಸಿದ್ಧಪಡಿಸುವುದು ತಯಾರಿಸುವುದು.	300	500
80	ನಕಲಿ ಚಿನ್ನ	ತಯಾರಿಸುವುದು / ದಾಸ್ತಾನು ಮಾಡುವುದು/ ಮಾರಾಟ ಮಾಡುವುದು.	400	500
81	ಬೆಲ್ಲ	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು/ಸಿದ್ಧಪಡಿಸುವುದು ತಯಾರಿಸುವುದು/ ಸಗಟಾಗಿ ಮಾರಾಟ ಮಾಡುವುದು.	400	600
82	ಆಭರಣಗಳು	ದಾಸ್ತಾನು ಮಾಡುವುದು/ ಮಾರಾಟ ಮಾಡುವುದು.	500	1000
		ಶುದ್ಧೀಕರಣ/ ತಯಾರಿಸುವುದು		500

1	2	3	4	5
83	ಕಾಖಿ	ತಯಾರಿಸುವುದು.	300	500
84	ಅರಗು	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು/ಸಿದ್ಧಪಡಿಸುವುದು ತಯಾರಿಸುವುದು.	300	500
85	ಸುಣ್ಣ	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು/ಸಿದ್ಧಪಡಿಸುವುದು ತಯಾರಿಸುವುದು.	300	600
86	ಸುಣ್ಣದಕಲ್ಲುಗಳು	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು/ಸಿದ್ಧಪಡಿಸುವುದು ತಯಾರಿಸುವುದು.	300	600
87	ಗೊಬ್ಬರ	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು/ಸಿದ್ಧಪಡಿಸುವುದು ತಯಾರಿಸುವುದು./ ಮಾರಾಟ	500	1000
88	ಯಂತ್ರಗಳು	ಯಾವುದೇ ಔದ್ಯಮಿಕ ಉದ್ದೇಶಕ್ಕಾಗಿ ಉಪಯೋಗಿಸುವುದು/ತಯಾರಿಕೆ	500	2000
		ಮಾರಾಟ/ ಬಾಡಿಗೆ.		1000
89	ಅಮೃತ ಶಿಲೆಗಳು	ತಯಾರಿಸುವುದು / ದಾಸ್ತಾನು ಮಾಡುವುದು/ ಮಾರಾಟ ಮಾಡುವುದು.	500	1500
90	ಬೆಂಕಿ ಕಡ್ಡಿಗಳು	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು/ಸಿದ್ಧಪಡಿಸುವುದು ತಯಾರಿಸುವುದು.	500	2000
91	ಔಷಧ	ತಯಾರಿಸುವುದು	500	5000
		ದಾಸ್ತಾನು ಮಾಡುವುದು/ ಮಾರಾಟ ಮಾಡುವುದು.		1000
92	ಲೋಹ (ಜಲ್ಲಿ ಕಲ್ಲು) ಜಜ್ಜುವಯಂತ್ರ	ಕಾರ್ಯನಿರತವಾಗಿರುವುದು.	500	2000
93	ಲೋಹಗಳು(ಅಮೂಲ್ಯ ಲೋಹಗಳು ಒಳಗೊಂಡಿರುವುದು) /ಕಾರ್ಖಾನೆ	ಪೆಟ್ಟು ಕೊಡುವುದು, ಬೇರ್ಪಡಿಸುವುದು, ಚಚ್ಚುವುದು, ಅಚ್ಚುಮಾಡುವುದು. ಇತ್ಯಾದಿ	500	2000
94	ಹಾಲು ಮತ್ತು ಹಾಲಿನ ಉತ್ಪನ್ನಗಳು	ತಯಾರಿಸುವುದು	400	2000
		ಮಾರಾಟ/ ದಾಸ್ತಾನು ಮಾಡುವುದು.		500
95	ಮೋಸಾಯಿಕ್	ತಯಾರಿಸುವುದು / ಮೆರಗು ಹಾಕುವುದು/ ದಾಸ್ತಾನು ಮಾಡುವುದು/ ಮಾರಾಟ ಮಾಡುವುದು.	500	1000
96	ಮೋಟರ್ ಕಾರು	ದಾಸ್ತಾನು ಮಾಡುವುದು/ ಮಾರಾಟ ಮಾಡುವುದು.	500	2000
		ಪರೀಕ್ಷಿಸುವುದು		1000
		ಬಣ್ಣ ಲೇಪಿಸುವುದು/ದುರಸ್ತಿ ಮಾಡುವುದು.		500
97	ಮೋಟರ್ ಕಾರು ವಿದ್ಯುತ್ ಸಲಕರಣೆಗಳು	ಉತ್ಪಾದಿಸುವುದು,	500	2000
		ದಾಸ್ತಾನು ಮಾಡುವುದು, ಮಾರಾಟ ಮಾಡುವುದು.		500
98	ಮೋಟರ್ ಕಾರ್ ಬೀಡಿ ಭಾಗಗಳು ಮತ್ತು ಯಂತ್ರಭಾಗಗಳು	ಉತ್ಪಾದಿಸುವುದು,	500	2000
		ದಾಸ್ತಾನು ಮಾಡುವುದು, ಮಾರಾಟ ಮಾಡುವುದು.		1000
99	ದ್ವನಿವರ್ಧಕ	ಉತ್ಪಾದಿಸುವುದು, ದಾಸ್ತಾನು ಮಾಡುವುದು, ಎರವಲು ಕೊಡುವುದು, ಮಾರಾಟ ಮಾಡುವುದು.	500	1000
100	ನೈಟ್ರೊ ಕಾಂಪೌಡ್	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು/ಸಿದ್ಧಪಡಿಸುವುದು ತಯಾರಿಸುವುದು.	300	500
101	ನೈಟ್ರೊ ಗ್ಲಿಸರಿನ್	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು/ಸಿದ್ಧಪಡಿಸುವುದು ತಯಾರಿಸುವುದು.	300	500

1	2	3	4	5
102	ನೈಟ್ರೊ ಮಿಶ್ರಣ	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು/ಸಿದ್ಧಪಡಿಸುವುದು ತಯಾರಿಸುವುದು.	300	500
103	ಕೊಳಕು ಮಾಂಸ	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು/ಸಿದ್ಧಪಡಿಸುವುದು ತಯಾರಿಸುವುದು.	500	600
104	ಎಣ್ಣೆ	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು, ಮಾರಾಟ ಮಾಡುವುದು.	300	1000
105	ಕಛೇರಿ ಪರಿಕರಗಳು	ಉತ್ಪಾದಿಸುವುದು, ಪ್ಯಾಕ್ ಮಾಡುವುದು, ದಾಸ್ತಾನು ಮಾಡುವುದು, ಎರವಲು ಕೊಡುವುದು, ಮಾರಾಟ ಮಾಡುವುದು.	500	500
106	ಕನ್ನಡಕಗಳು	ಉತ್ಪಾದಿಸುವುದು, ದಾಸ್ತಾನು ಮಾಡುವುದು, ಮೆರಗು ಹಾಕುವುದು ಮಾರಾಟ ಮಾಡುವುದು.	400	1000
107	ಭತ್ತ	ಯಂತ್ರ ಸಾಮಗ್ರಿಗಳ ಮೂಲಕ ಕುದಿಸುವುದು ಅಥವಾ ಹೊಟ್ಟು ತಗಿಯುವುದು.	500	3000
108	ಕಾಗದ	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು, ಮಾರಾಟ ಮಾಡುವುದು.	500	500
109	ಬಾಳೆ ಎಲೆಗಳು	ದಾಸ್ತಾನು ಮಾಡುವುದು, ಮಾರಾಟ ಮಾಡುವುದು.	300	500
110	ಕೀಟ ನಾಶಕಗಳು	ಉತ್ಪಾದಿಸುವುದು, ಮಿಶ್ರಣಗೊಳಿಸುವುದು, ದಾಸ್ತಾನು ಮಾಡುವುದು, ಮಾರಾಟ ಮಾಡುವುದು.	500	5000
111	ಪೆಟ್ರೋಲಿಯಂ ಉತ್ಪನ್ನಗಳು	ಯಾವುದೇ ಕಾರ್ಯ ವಿಧಾನದ ಮೂಲಕ ಆರು ಗ್ಯಾಲನ್ನುಗಳಿಗೆ ಮೀರದ ಪ್ರಮಾಣಗಳಲ್ಲಿ ದಾಸ್ತಾನು ಮಾಡುವುದು, ಪ್ಯಾಕ್ ಮಾಡುವುದು ಒತ್ತುವುದು, ಸ್ವಚ್ಛಗೊಳಿಸುವುದು, ಸಿದ್ಧಪಡಿಸುವುದು/ ತಯಾರಿಸುವುದು.ದಾಸ್ತಾನು ಮಾಡುವುದು, ಮಾರಾಟ ಮಾಡುವುದು.	500	1000
112	ಕಪ್ಪು ರಾಳ	ಉತ್ಪಾದಿಸುವುದು, ಮಿಶ್ರಣಗೊಳಿಸುವುದು, ದಾಸ್ತಾನು ಮಾಡುವುದು, ಮಾರಾಟ ಮಾಡುವುದು.	200	500
113	ಕುಂಬಾರಿಕೆ	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು/ಸಿದ್ಧಪಡಿಸುವುದು ತಯಾರಿಸುವುದು.	500	500
114	ಛಾಯಾ ಚಿತ್ರಕ್ಕೆ ಸಂಬಂಧಿಸಿದ ಸಾಮಗ್ರಿಗಳು	ಉತ್ಪಾದಿಸುವುದು, ಸಂಸ್ಕರಿಸುವುದು, ದಾಸ್ತಾನು ಮಾಡುವುದು, ಮಾರಾಟ ಮಾಡುವುದು.	500	1000
115	ಛಾಯಾ ಚಿತ್ರ ಚೌಕಟ್ಟು ಮತ್ತು ತೆಳು ರೇಕನ್ನು ಹೊದಿಸಿ ಪ್ರಕ್ರಿಯೆ	ಉತ್ಪಾದಿಸುವುದು, ಸಿದ್ಧಪಡಿಸುವುದು, ದಾಸ್ತಾನು ಮಾಡುವುದು, ಮಾರಾಟ ಮಾಡುವುದು.	500	500
116	ಪ್ಲಾಸ್ಟಿಕ್ ಸಾಮಗ್ರಿಗಳು	ತಯಾರಿಸುವುದು.	500	2000
117	ರೇಡಿಯೋ	ಉತ್ಪಾದಿಸುವುದು, ಜೋಡಿಸುವುದು, ಪರೀಕ್ಷಿಸುವುದು, ದುರಸ್ತಿ ಮಾಡುವುದು, ಮಾರಾಟ ಮಾಡುವುದು.	500	5000
118	ರಾಳ (ಕರ್ಪೂರ ರಾಳವನ್ನೊಳಗೊಂಡ)	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು/ಸಿದ್ಧಪಡಿಸುವುದು ತಯಾರಿಸುವುದು.	200	500
119	ರಿಪ್ರಿಜರೇಟರ್	ದಾಸ್ತಾನು ಮಾಡುವುದು/ ದುರಸ್ತಿ ಮಾಡುವುದು, ಮಾರಾಟ ಮಾಡುವುದು.	500	1000
120	ರೋಜ್ ವಾಟರ್	ಉತ್ಪಾದಿಸುವುದು, ದಾಸ್ತಾನು ಮಾಡುವುದು, ಮಾರಾಟ ಮಾಡುವುದು.	300	500

1	2	3	4	5
121	ರಬ್ಬರ್ ಪದಾರ್ಥಗಳು	ಉತ್ಪಾದಿಸುವುದು, ದಾಸ್ತಾನು ಮಾಡುವುದು, ಮಾರಾಟ ಮಾಡುವುದು.	500	1000
122	ರಬ್ಬರ್ ಸ್ಟಾಂಪ್‌ಗಳು	ಉತ್ಪಾದಿಸುವುದು, ದಾಸ್ತಾನು ಮಾಡುವುದು, ಮಾರಾಟ ಮಾಡುವುದು.	300	500
123	ನೆಲ ಹಾಸುಗಳು	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು/ಸಿದ್ಧಪಡಿಸುವುದು ತಯಾರಿಸುವುದು.	500	1000
124	ಸ್ಯಾಗೋ	ಉತ್ಪಾದಿಸುವುದು, / ಬಟ್ಟೆಯಿಳಿಸುವುದು.	400	500
125	ಪೆಟ್ಟುಪ್ಪು	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು/ಸಿದ್ಧಪಡಿಸುವುದು ತಯಾರಿಸುವುದು.	200	500
126	ಸ್ಯಾನಿಟರಿ ಮತ್ತು ಪ್ಲಂಬಿಂಗ್ ಸಾಮಗ್ರಿಗಳು	ಉತ್ಪಾದಿಸುವುದು,	500	2000
		ದಾಸ್ತಾನು ಮಾಡುವುದು, ಮಾರಾಟ ಮಾಡುವುದು.		1000
127	ಸೀಗೆಕಾಯಿ	ಯಂತ್ರ ಸಾಮಗ್ರಿಯಿಂದ ಪುಡಿ ಮಾಡುವುದು.	400	500
128	ಶೆಲ್ಲಾರ	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು/ಸಿದ್ಧಪಡಿಸುವುದು ತಯಾರಿಸುವುದು.	400	500
129	ರೇಷ್ಮೆ ದಾರಗಳು	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು/ಸಿದ್ಧಪಡಿಸುವುದು ತಯಾರಿಸುವುದು.	200	600
130	ಸಾಬೂನು	ಯಾವುದೇ ಕಾರ್ಯ ವಿಧಾನದ ಮೂಲಕ ತಯಾರಿಸುವುದು.	400	2000
131	ಮಾದಕವಲ್ಲದ ಪಾನೀಯ	ಉತ್ಪಾದಿಸುವುದು, ದಾಸ್ತಾನು ಮಾಡುವುದು,	500	3000
		ಮಾರಾಟ ಮಾಡುವುದು.		1000
132	ಮಧ್ಯಸಾರ	ಯಾವುದೇ ಕಾರ್ಯ ವಿಧಾನದ ಮೂಲಕ ತಯಾರಿಸುವುದು.	500	5000
133	ತುಕ್ಕು ಹಿಡಿಯದ ಉಕ್ಕು	ಉತ್ಪಾದಿಸುವುದು,	500	2000
		ದಾಸ್ತಾನು ಮಾಡುವುದು, ಮಾರಾಟ ಮಾಡುವುದು.		1000
134	ಹೊಲಿಗೆ ಸಾಮಗ್ರಿಗಳು	ಉತ್ಪಾದಿಸುವುದು,	500	1000
		ದಾಸ್ತಾನು ಮಾಡುವುದು, ಮಾರಾಟ ಮಾಡುವುದು.		500
135	ಪಾನೀಯ ಸೇವನೆಯ ಕೊಳವೆ (straw)	ದಾಸ್ತಾನು ಮಾಡುವುದು, ಮಾರಾಟ ಮಾಡುವುದು.	400	500
136	ಸಕ್ಕರೆ	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು	500	2000
		ಸಿದ್ಧಪಡಿಸುವುದು ತಯಾರಿಸುವುದು.		5000
137	ಪುಗರ್ ಕ್ಯಾಂಡಿ(ಮಿಠಾಯಿ)/ ಸ್ಟೀಟ್ ಮೀಟ್	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು/ಸಿದ್ಧಪಡಿಸುವುದು ತಯಾರಿಸುವುದು.	500	1000
138	ಗಂಧಕ	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು/ಸಿದ್ಧಪಡಿಸುವುದು ತಯಾರಿಸುವುದು.	400	500
139	ಸುರ್ಕಿ	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು/ಸಿದ್ಧಪಡಿಸುವುದು ತಯಾರಿಸುವುದು.	400	500
140	ಚರಬಿ	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು/ಸಿದ್ಧಪಡಿಸುವುದು ತಯಾರಿಸುವುದು.	200	500

1	2	3	4	5
141	ಡಾಂಬರು	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು/ಸಿದ್ಧಪಡಿಸುವುದು ತಯಾರಿಸುವುದು.	500	1000
142	ಚಹಾ	ಸಂಸ್ಕರಿಸುವುದು, ಪ್ಯಾಕ್ ಮಾಡುವುದು, ದಾಸ್ತಾನು ಮಾಡುವುದು, ಮಾರಾಟ ಮಾಡುವುದು.	500	500
143	ಟೆಲಿವಿಷನ್, ವಿ.ಸಿ.ಪಿ., ವಿ.ಸಿ.ಆರ್.	ದಾಸ್ತಾನು ಮಾಡುವುದು, ಮಾರಾಟ ಮಾಡುವುದು,	400	2000
		ಎರವಲು ಕೊಡುವುದು, ದುರಸ್ತಿಗೊಳಿಸುವುದು.		500
144	ಚಾವಣಿ ಸಾಮಗ್ರಿ	ಮಾರಾಟ ಮಾಡುವುದು, ದಾಸ್ತಾನು ಮಾಡುವುದು.	500	1000
145	ತ್ರಿಚಕ್ರ ವಾಹನಗಳು ಮತ್ತು ದ್ವಿಚಕ್ರ ವಾಹನಗಳು	ಉತ್ಪಾದಿಸುವುದು,	400	5000
		ದಾಸ್ತಾನು ಮಾಡುವುದು, ಮಾರಾಟ ಮಾಡುವುದು.		2000
		ಪರೀಕ್ಷಿಸುವುದು, ದುರಸ್ತಿ ಮಾಡುವುದು.		500
146	ಹೆಂಚುಗಳು	ತಯಾರಿಸುವುದು.	500	5000
147	ಚೌಬೀನೆ	ಮಾರಾಟ ಮಾಡುವುದು, / ದಾಸ್ತಾನು ಮಾಡುವುದು.	500	500
148	ಹೊಗೆಸೊಪ್ಪು(ನಶ್ವ, ಚುಟ್ಟಾಗಳು, ಸಿಗರೇಟುಗಳು, ಮತ್ತು ಬೀಡಿಗಳನ್ನೊಳಗೊಂಡು)	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು/ಸಿದ್ಧಪಡಿಸುವುದು ತಯಾರಿಸುವುದು.	500	500
149	ಟರ್ಪೆಂಟೈನ್	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು/ಸಿದ್ಧಪಡಿಸುವುದು ತಯಾರಿಸುವುದು.	500	1000
150	ಅಪ್‌ಹೋಲ್ಡೆರಿ ಸಾಮಗ್ರಿಗಳು	ಉತ್ಪಾದಿಸುವುದು, ದಾಸ್ತಾನು ಮಾಡುವುದು, ಮಾರಾಟ ಮಾಡುವುದು.	500	500
151	ಗಡಿಯಾರ	ಉತ್ಪಾದಿಸುವುದು,	500	5000
		ದಾಸ್ತಾನು ಮಾಡುವುದು, ಮಾರಾಟ ಮಾಡುವುದು,		1000
		ದುರಸ್ತಿ ಮಾಡುವುದು.		500
152	ಕೆತ್ತನೆ ಕೆಲಸ	ಉತ್ಪಾದಿಸುವುದು, ಮೆರಗು ಕೊಡುವುದು,ದಾಸ್ತಾನು ಮಾಡುವುದು, ಮಾರಾಟ ಮಾಡುವುದು.	200	500
153	ಉಣ್ಣೆ	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು/ಸಿದ್ಧಪಡಿಸುವುದು ತಯಾರಿಸುವುದು, ಬಣ್ಣ ಹಾಕುವುದು ಅಥವಾ ಒಣಗಿಸುವುದು.	500	500
154	ನೂಲು	ಬಣ್ಣ ಹಾಕುವುದು.	300	500

ಉದ್ದಿಮೆ, ವ್ಯಾಪಾರದ ಪರವಾನಿಗೆಗಳ (ಟ್ರೇಡ್ ಲೈಸೆನ್ಸ್) ಹೆಚ್ಚುವರಿ ಸೇರ್ಪಡೆ ಹಾಗೂ ದರದ ಕರಡು ಪಟ್ಟಿ

1	2	3	4	5
1	ಬೇಕರಿ	ತಯಾರಿಕಾ ಘಟಕ ಸಣ್ಣದು		1000
		ತಯಾರಿಕಾ ಘಟಕ ದೊಡ್ಡದು	500-00	3000
2	ಬೇಕರಿ ಮಾರಾಟ	2000 ಚದರ್ ಅಡಿ ಕಿಂತ ಹೆಚ್ಚಿಗೆ ಜಾಗೆ	500-00	2000
		1000 ರಿಂದ 2000 ಚದರ್ ಅಡಿ ವರೆಗಿನ ಜಾಗೆ	500-00	1500
		500 ರಿಂದ 1000 ಚದರ್ ಅಡಿ ವರೆಗಿನ ಜಾಗೆ.	400-00	1200
		500 ಚದರ್ ಅಡಿ ಕಿಂತ ಕಡಿಮೆ ಜಾಗೆ	300-00	800

1	2	3	4	5
3	ಹೋಟಲ್	2000 ಚದರ್ ಅಡಿ ಕಿಂತ ಹೆಚ್ಚಿಗೆ ಜಾಗೆ	500-00	3000
		1000 ರಿಂದ 2000 ಚದರ್ ಅಡಿ ವರೆಗಿನ ಜಾಗೆ	500-00	2000
		500 ರಿಂದ 1000 ಚದರ್ ಅಡಿ ವರೆಗಿನ ಜಾಗೆ.	400-00	1500
		500 ಚದರ್ ಅಡಿ ಕಿಂತ ಕಡಿಮೆ ಜಾಗೆ	300-00	1000
		ಬೆಣ್ಣೆ ದೋಸೆ ಹೋಟಲ್		1200
		ಕ್ಯಾಟರಿಂಗ್ ಆಫೀಸ್		500
		ದಾಖಾ ಹೋಟೆಲ್		1000
		ಟೀ ಸ್ಟಾಲ್ ಕಾಫಿ ಬಾರ್	200-00	500
		ಖಾರಾ ಮಂಡಕ್ಕಿ ಅಂಗಡಿ	200-00	500
		ಚಾಟ್ ಸೆಂಟರ್ (ಪಾನಿಪೂರಿ, ಹಾಟ್ ಚಿಪ್ಸ್ ಇತ್ಯಾದಿ)	200-00	1000
4	ತಂಪು ಪಾನೀಯ ಅಂಗಡಿ ಜ್ಯೂಸ್ ಸೆಂಟರ್	ತಂಪು ಪಾನೀಯ ಅಂಗಡಿ ಜ್ಯೂಸ್ ಸೆಂಟರ್	200-00	1000
		ಕಬ್ಬಿನ ಗಾಣ (ರಸ ತಯಾರಿಕೆ)	200-00	500
5	ಮಿನಿರಲ್ ವಾಟರ್	ಮಿನಿರಲ್ ವಾಟರ್ ತಯಾರಿಕೆ	500-00	5000
		ಮಿನಿರಲ್ ವಾಟರ್ ಸಗಟು ಮಾರಾಟ		1000
6	ಬಾರ್ ಮತ್ತು ರೆಸ್ಟೋರೆಂಟ್	ಬಾರ್ ಮತ್ತು ರೆಸ್ಟೋರೆಂಟ್	500-00	3000
7	ಬ್ರಾಂಡಿಶಾಪ್ ವೈನ್ ಶಾಪ್	ಬ್ರಾಂಡಿಶಾಪ್ ವೈನ್ ಶಾಪ್	500-00	2000
8	ವಸತಿ ಗೃಹಗಳಿಗೆ (ಲಾಡ್ಡ)	1 ರಿಂದ 20 ಗ್ರಾಹಕ ಸೌಕರ್ಯವುಳ್ಳವು(ರೂಂ)	300-00	2000
		1 ರಿಂದ 40 ಗ್ರಾಹಕ ಸೌಕರ್ಯವುಳ್ಳವು(ರೂಂ)	500-00	3500
		40 ಮೇಲ್ಮಟ್ಟ ಗ್ರಾಹಕ ಸೌಕರ್ಯವುಳ್ಳವು(ರೂಂ)	500-00	5000
9	ಐಸ್ ಫ್ಯಾಕ್ಟರಿ	ದೊಡ್ಡ ಪ್ರಮಾಣ	500-00	3000
		ಸಣ್ಣ ಪ್ರಮಾಣ	300-00	2000
10	ಎಲ್ಲಾ ತರಹೆ ಧಾನ್ಯ ಮತ್ತು ಬೀಜಗಳನ್ನು ಹರಿಯುವುದು		300-00	500
11	ಹೇರ್ ಡ್ರೆಸಿಂಗ್ ಸಲೂನ್ ಅಥವಾ ಕ್ಲೋರಿಂಗ್ ಅಂಗಡಿ		200-00 50-00	1000
12	ಬ್ಯೂಟಿ ಪಾರ್ಲರ್‌ಗಳು	ಗಂಡಸರು/ ಹೆಂಗಸರು		1000
13	ಲಾಂಡ್ರಿ ಅಂಗಡಿ			500
14	ಕಾರ್ಖಾನೆಗಳು	ಕಾರ್ಖಾನೆಗಳು	500-00	5000
		ಸಣ್ಣ ಕೈಗಾರಿಕೆಗಳು	300-00	3000
		ಗುಡಿ ಕೈಗಾರಿಕೆಗಳು		1000
15	ಪಾದರಕ್ಷೆಗಳ ಅಂಗಡಿಗಳು ಅಥವಾ ಚರ್ಮದಿಂದ ತಯಾರಿಸಿದ ಸಾಮಾನುಗಳ ಅಂಗಡಿಗಳು	1) ಶೋ ರೂಂಗಳು ಹಾಗೂ ದೊಡ್ಡ ಅಂಗಡಿಗಳು	500-00 400-00 200-00 100-00	1500
		2) ಸಣ್ಣ ಅಂಗಡಿಗಳು		1000
16	ಚಪ್ಪಲಿ ದುರಸ್ತಿ ಸಣ್ಣ ಅಂಗಡಿಗಳು ಲಿಡ್‌ಕರ್ ಶೆಡ್‌ಗಳು ಸೇರಿದಂತೆ	ಚಪ್ಪಲಿ ದುರಸ್ತಿ ಸಣ್ಣ ಅಂಗಡಿಗಳು ಲಿಡ್‌ಕರ್ ಶೆಡ್‌ಗಳು ಸೇರಿದಂತೆ	100-00	500
17	ಕಸಾಯಿಖಾನೆ	ಕಸಾಯಿಖಾನೆ ಲೈಸೆನ್ಸ್ ಫೀ	200-00	2000
18	ಮಾಂಸದ ಅಂಗಡಿ	ಕುರಿಯ ಮತ್ತು ಮೇಕೆ	500-00	1000
		ದನದ ಮಾಂಸದ ಅಂಗಡಿ	500-00	1000
		ಮೀನು ಮಾರಟದ ಅಂಗಡಿ	300-00	500
		ಕೋಳಿ ಮಾಂಸದ ಅಂಗಡಿ	400-00	500
		ಹಂದಿ ಮಾಂಸದ ಅಂಗಡಿ	400-00	500

1	2	3	4	5
19	ತರಕಾರಿ ಅಥವಾ ಕಾಯಿಪಲ್ಯಗಳ ಮಾರಾಟ ಸಗಟು ವ್ಯಾಪಾರ / ಚಿಲ್ಲರೆ ವ್ಯಾಪಾರ	ತರಕಾರಿ ಅಥವಾ ಕಾಯಿಪಲ್ಯಗಳ ಮಾರಾಟ ಸಗಟು ವ್ಯಾಪಾರ ಚಿಲ್ಲರೆ ವ್ಯಾಪಾರ	400-00 200-00	500
20	ಮುದ್ರಣಾಲಯ	1) ಕಲ್ಲಚ್ಚು ಮುದ್ರಣಾಲಯ	300-00 400-00 500-00	500
		2) ಆಫ್ ಸೆಟ್ ಮುದ್ರಣಾಲಯ	500-00	1000
		3) ಸ್ಕ್ರೀನ್ ಪ್ರಿಂಟಿಂಗ್		500
21	ವಾಹನಗಳ ಸರ್ವಿಸ್ ಸ್ಟೇಷನ್		300-00	1000
22	ವಾಹನಗಳ ದುರಸ್ತಿ ಗ್ಯಾರೇಜ್	ದ್ವಿಚಕ್ರ ವಾಹನ	300-00	500
		ಮೂರು ಚಕ್ರ ಅಥವಾ ನಾಲ್ಕು ಚಕ್ರಗಳ	400-00	800
		ಟ್ರಾಕ್ಟರ್	500-00	1000
		ಭಾರಿ ವಾಹನ	5000-00	1500
		ಹೊಸ ವಾಹನಗಳ ಮಾರಾಟ ಸೇವೆ (ಶೋ ರೂಂಗ್‌ಳೂ)	500-00	3000
		ವಾಲ್ವನೈಜಿಂಗ್ ವರ್ಕ್ಸ್	200-00	500
		ಟ್ರಾಕ್ಟರ್ ಟ್ರಾಲಿಗಳ ತಯಾರಿಕೆ/ದುರಸ್ತಿ	500-00	2000
		ಲಾರಿ ಬಸ್‌ಗಳ ಬಾಡಿ ನಿರ್ಮಾಣ/ದುರಸ್ತಿ	500-00	2000
		ಕಾರ್ ಟೆಂಕರ್ ವರ್ಕ್ಸ್ / ಸ್ಪೇ ಪೆಂಟಿಂಗ್		800
		ಸೈಕಲ್‌ಗಳ ದುರಸ್ತಿ /ಬಾಡಿಗೆ ಕೊಡುವ ಅಂಗಡಿ	200-00	500
23	ವಿದ್ಯುತ್ ಮೂಟಾರು	ಮೂಟಾರುಗಳ / ಬಿಡಿಭಾಗಗಳ ಮಾರಾಟ		1000
24	ತಾಮ್ರ ಕೆಲಸ ಮಾಡುವುದು	ತಾಮ್ರ ಕೆಲಸ ಮಾಡುವುದು		
		1) ಸಣ್ಣ ಪ್ರಮಾಣ	200-00	500
		2) ದೊಡ್ಡ ಪ್ರಮಾಣ	400-00	1000
25	ಪೋಟೋಗ್ರಾಫಿ ಸ್ಪಡಿಯೋ/ವೀಡಿಯೋ ಕವರೇಜ್		500-00	800
26	ಕಲರ್ ಲ್ಯಾಬ್‌ಗಳು		500-00	1500
27	ಎಲೆಕ್ಟ್ರಾನಿಕ್ಸ್ ಸಾಮಗ್ರಿ	ಎಲೆಕ್ಟ್ರಾನಿಕ್ಸ್ ಸಾಮಗ್ರಿಗಳ ಮಾರಾಟ	500-00	1000
		ದುರಸ್ತಿ	200-00	500
28	ಕಂಪ್ಯೂಟರ್	ಬಿಡಿ ಭಾಗಗಳ ಮಾರಾಟ		1500
		ದುರಸ್ತಿ /ಸೇವೆ		1000
29	ಸಾಮಿಲ್	ಯಂತ್ರ ಅಥವಾ ವಿದ್ಯುತ್ ಶಕ್ತಿಯಿಂದ ದಿಮ್ಮಿ ಅಥವಾ ಮರ ಕೊಯ್ಯುವುದು ಅಥವಾ ಕತ್ತರಿಸುವುದು	500-00	2000
		ಮರದ ಪ್ಲೇನಿಂಗ್ & ಟರ್ನಿಂಗ್ ಮಷಿನ್‌ಗಳು	500-00	1500
30	ಬಡಗಿ ಕೆಲಸ			500
31	ವಿದ್ಯುತ್ ಉಪಕರಣ	ವಿದ್ಯುತ್ ಉಪಕರಣಗಳ ಮಾರಾಟ		1000
		ವಿದ್ಯುತ್ ಉಪಕರಣಗಳ ದುರಸ್ತಿ		500

1	2	3	4	5
32	ಬಟ್ಟೆ ಅಂಗಡಿ / ರೆಡಿಮೇಡ್ ಬಟ್ಟೆ ಅಂಗಡಿ	3000 ಚದರ್ಅಡಿ ಕಿಂತ ಹೆಚ್ಚಿಗೆ ಜಾಗೆ	500	5000
		2000-3000 ಚದರ್ಅಡಿ ವರೆಗಿನ ಜಾಗೆ		2500
		1000-2000 ಚದರ್ಅಡಿ ವರೆಗಿನ ಜಾಗೆ	450	2000
		500-1000 ಚದರ್ಅಡಿ ವರೆಗಿನ ಜಾಗೆ	400	1500
		500 ಚದರ್ಅಡಿ ಕಿಂತ ಕಡಿಮೆ ಜಾಗೆ	350	1000
33	ರೆಡಿಮೇಡ್ ಬಟ್ಟೆ ತಯಾರಿಕೆ ಘಟಕ	ರೆಡಿಮೇಡ್ ಬಟ್ಟೆ ತಯಾರಿಕೆ ಘಟಕ (2000 ಚದರ್ ಅಡಿ ಕಿಂತ ಹೆಚ್ಚಿಗೆ)		3000
		ರೆಡಿಮೇಡ್ ಬಟ್ಟೆ ತಯಾರಿಕೆ ಘಟಕ (2000 ಚದರ್ ಅಡಿ ಕಿಂತ ಕಡಿಮೆ)		2000
34	ದವಸಧಾನ್ಯಗಳು, ದ್ವಿದಳ ಧಾನ್ಯಗಳು, ಎಣ್ಣೆಬೀಜ, ಹಿಟ್ಟು, ಮೆಣಸಿನಕಾಯಿ ಇಂಗು ಮುಂತಾದ ದಿನಸಿ ಸಾಮಗ್ರಿಗಳು ಒಳಗೊಂಡಂತೆ	ಅ) ಕಿರಾಣಿ ವ್ಯಾಪಾರ(ಹೋಲ್ ಸೇಲ್)	500-00	1000
		ಆ) ಕಿರಾಣಿ ವ್ಯಾಪಾರ (ರಿಟೇಲ್)	400-00	800
		ಇ) ಕಿರಾಣಿ ವ್ಯಾಪಾರ (ಸಣ್ಣ ಅಂಗಡಿಗಳು)	300-00	500
		ಈ) ಸೂಪರ್ ಮಾರ್ಕೆಟ್‌ಗಳು		2000
		ಉ) ಅಡಿಗೆ ಎಣ್ಣೆ ಮಾರಾಟದ ಅಂಗಡಿ ಸಗಟು/ ಚಿಲ್ಲರೆ		1000
		ಊ) ಅಕ್ಕಿ ವ್ಯಾಪಾರ ಸಗಟು/ ಚಿಲ್ಲರೆ		1000
35	ಪಾನ್ ಬೀಡಾ, ಬೀಡಿ ಸಿಗರೇಟು ಹಾಗೂ ಇನ್ನಿತರೆ ಸಣ್ಣ ಪುಟ್ಟ ಅಂಗಡಿಗಳು		150-00	500
36	ಲೋಹಪಾತ್ರೆಗಳು (ಸ್ಪೀಲ್, ಹಿತ್ತಾಳೆ, ತಾಮ್ರ, ಕಂಚು, ಅಲ್ಯುಮಿನಿಯಂ ಇನ್ನಿತರೆ) ಮನೆಬಳಕೆಗೆ ಉಪಯೋಗಿಸುವ ಸಾಮಗ್ರಿಗಳ ಶೇಖರಣೆ ಹಾಗೂ ಮಾರಾಟ	ಅ) ಹೋಲ್‌ಸೇಲ್ / ಶೋ ರೂಂ	500-00	1500
		ಆ) ರೀಟೇಲ್	400-00	1000
37	ಗುಜರಿ ಅಂಗಡಿ	ಗುಜರಿ ಅಂಗಡಿ	300-00	1000
38	ಆಸ್ವತ್ತೆ	ನರ್ಸಿಂಗ್ ಹೋಂ	500-00	5000
		ಕ್ಲಿನಿಕ್	400-00	1000
		ಕ್ಲಿನಿಕ್ ಲ್ಯಾಬೋರೇಟರಿಗಳು	400-00	2000
		ಎಕ್ಸ್‌ರೇ, ಅಲ್ಟ್ರಾಸೌಂಡ್ ಹಾಗೂ ಸಿಟಿ ಸ್ಕ್ಯಾನಿಂಗ್ ಸೆಂಟರ್	500-00	3000
39	ಅ) ಪಶು ಔಷಧಿ ಅಂಗಡಿಗಳು ಸಗಟು/ ಚಿಲ್ಲರೆ	ಅ) ಪಶು ಔಷಧಿ ಅಂಗಡಿಗಳು ಸಗಟು/ ಚಿಲ್ಲರೆ		1000
40	ಸ್ಟೇಷನರಿ	ಸ್ಟೇಷನರಿ ಅಂಗಡಿಗಳು ಸಗಟು	400-00	1500
		ಸ್ಟೇಷನರಿ ಅಂಗಡಿಗಳು ಚಿಲ್ಲರೆ		800
		ಗ್ರೀಟಿಂಗ್ಸ್ ಸೆಂಟರ್‌ಗಳು	200-00	500
		ಗಿಫ್ಟ್ ಸೆಂಟರ್‌ಗಳು	400-00	1000
		ಬಳೆಗಳ ಅಂಗಡಿ(ಬ್ಯಾಂಗಲ್ ಸ್ಟೋರ್ಸ್) ಸಗಟು	200-00	1500
		ಬಳೆಗಳ ಅಂಗಡಿ(ಬ್ಯಾಂಗಲ್ ಸ್ಟೋರ್ಸ್) ಚಿಲ್ಲರೆ		500

1	2	3	4	5
41	ಸರಕು ಸಾರಿಗೆ	ಸರಕು ಸಾರಿಗೆ ಬುಕ್ಕಿಂಗ್ ಆಫೀಸು	500-00	1000
		ಸರಕು ಸಾರಿಗೆ ಗೋಡಾನು		3000
42	ಬಸ್/ಪ್ರಯಾಣಿಕರ ಬುಕ್ಕಿಂಗ್ ಆಫೀಸು	ಬಸ್/ಪ್ರಯಾಣಿಕರ ಬುಕ್ಕಿಂಗ್ ಆಫೀಸು	500-00	1000
43	ಡ್ರೈವಿಂಗ್ ಸ್ಕೂಲ್ ಗಳು		500-00	1000
44	ಆಟೋ ಕನ್ಸಲ್ಟೆಂಟ್‌ಗಳು		400-00	500
45	ಹಣಕಾಸು ಸಂಸ್ಥೆಗಳು/ಫೈನಾನ್ಸ್‌ಗಳು (ಬ್ಯಾಂಕ್ ಗಳನ್ನು ಹೊರತುಪಡಿಸಿ)	ಹಣಕಾಸು ಸಂಸ್ಥೆಗಳು/ಫೈನಾನ್ಸ್‌ಗಳು (ಬ್ಯಾಂಕ್ ಗಳನ್ನು ಹೊರತುಪಡಿಸಿ)	500-00	1000
46	ಎಸ್.ಟಿ.ಡಿ /ಐ.ಎಸ್.ಡಿ / ಫ್ಯಾಕ್ಸ್ ಅಂಗಡಿಗಳು		200-00	500
47	ಜೆರಾಕ್ಸ್ , ಟೈಪಿಂಗ್, ಡಿಟಿಪಿ ಸೆಂಟರ್‌ಗಳು		300-00	500
48	ವ್ಯಾಪಾರಿ ಮೇಳಗಳು/ಫನ್-ಫೇರ್ ಶಾಪ್‌ಗಳು		500-00	3000
49	ಇಂಟರ್ ನೆಟ್ & ಬ್ರೂಸಿಂಗ್ ಸೆಂಟರ್‌ಗಳು		500-00	1000
50	ಕಂಪ್ಯೂಟರ್ ಗೇಮ್ಸ್ ಸೆಂಟರ್‌ಗಳು			1000
51	ಮೋಬೈಲ್	ಮೋಬೈಲ್ ಮಾರಾಟ / ಸೇವೆಗಳು		1000
		ಮೋಬೈಲ್ ಸಿಮ್ ಮಾರಾಟ & ಸೇವೆಗಳು (ಗ್ರಾಹಕರ ಸೇವಾ ಕೇಂದ್ರಗಳು)		2000
52	ರೇಡಿಯಂ ಸ್ಟೀಕರ್ ಕಟಿಂಗ್ ಅಂಗಡಿಗಳು			500
53	ಅಕ್ಕಿ ಬೇಳೆ ರುಬ್ಬುವ ಯಂತ್ರಗಳು	ಅಕ್ಕಿ ಬೇಳೆ ರುಬ್ಬುವ ಯಂತ್ರಗಳು		500
54	ಮಂಡಕ್ಕಿ ಭಟ್ಟಿಗಳು			500
55	ಒಳಾಂಗಣ ಆಟದ ಚಟುವಟಿಕೆಗಳು			1000
56	ಖಾಸಗಿ ಈಜು ಕೋಳಿಗಳು			2000
57	ಹ್ಯಾಂಡಲೂಮ್ಸ್ ಹೌಸ್			500
58	ಕೋರಿಯರ್ ಸರ್ವಿಸ್‌ಗಳು			500
59	ಕಂಪ್ಯೂಟರ್ ಏಜುಕೇಷನ್ ಇನ್ಸ್ಟಿಟ್ಯೂಟ್‌ಗಳು			1000
60	ಸ್ಪರ್ಧಾತ್ಮಕ ಪರಿಕ್ಷೆಗಳ ತರಬೇತಿ ಸಂಸ್ಥೆಗಳು			1000
61	ಕಲ್ಯಾಣ ಮಂಟಪಗಳು	ಹವಾ ನಿಯಂತ್ರಿತ		10000
		ದೊಡ್ಡದು		5000
		ಸಣ್ಣದು		3000
		ಕಾನ್ಸರ್ಟ್ನ ಹಾಲ್‌ಗಳು (ಸಭಾಂಗಣಗಳು)		1000
62	ಪೇಯಿಂಗ್ ಗೆಸ್ಟ್ ಹೌಸ್‌ಗಳು			1000
63	ದಲಾಲಿ ಅಂಗಡಿಗಳು			1000
64	ಹತ್ತಿಗೋವಿನ ಜೋಳ, ಜೋಳ, ಭತ್ತ ಕಾಳು-ಕಡಿ ಖರೀದಿ ಅಂಗಡಿಗಳು			1000

1	2	3	4	5
65	ತೂಕ ಮತ್ತು ಅಳತೆ	ವೇ ಬ್ರಿಡ್ಜ್ (ಭಾರೀ ತೂಕ ತೂಗುವ ಯಂತ್ರಗಳು)		1000
		ಅಳತೆ ಮತ್ತು ತೂಕದ ಸಾಮಗ್ರಿಗಳ ಮಾರಾಟದ ಅಂಗಡಿಗಳು		500
66	ಬೀಜ ಸಂಸ್ಕರಣೆ	ಬೀಜ ಸಂಸ್ಕರಣೆ		1000
67	ದೇಶೀಯ ಔಷಧಿಗಳ ಮಾರಾಟ	ದೇಶೀಯ ಔಷಧಿಗಳ ಮಾರಾಟ		500
68	ವೈದ್ಯಕೀಯ/ವೈಜ್ಞಾನಿಕ ಉಪಕರಣಗಳ ಮಾರಾಟ (ಸೈಟಿಫೈಕ್ ಸಪ್ಲಾಯರ್ಸ್)			1000
69	ಗ್ಲಾಸ್ & ಪೈಪ್‌ಡ್	ಮಾರಾಟ		1000
		ವರ್ಕ್		500
70	ವ್ಯವಸಾಯ ಉಪಕರಣಗಳ ತಯಾರಿಕೆ / ಮಾರಾಟ			1500
71	ಬೋರ್ ವೆಲ್ ಏಜನ್ಸಿಗಳು	ಬೋರ್ ವೆಲ್ ಏಜನ್ಸಿಗಳು		1000
72	ಸೋಲಾರ್ ಉಪಕರಣಗಳ ಮಾರಾಟ & ಸೇವೆ	ಸೋಲಾರ್ ಉಪಕರಣಗಳ ಮಾರಾಟ & ಸೇವೆ		1000
73	ಶೇರ್ ಬ್ರೂಕರ್ಸ್ ಆಫೀಸ್	ಶೇರ್ ಬ್ರೂಕರ್ಸ್ ಆಫೀಸ್		1000
74	ಖಾಜಾ, ಬಟನ್ಸ್ & ಸ್ಟೀಚಿಂಗ್ ಅಂಗಡಿ	ಖಾಜಾ, ಬಟನ್ಸ್ & ಸ್ಟೀಚಿಂಗ್ ಅಂಗಡಿ		500
75	ಸಾಕು ಪ್ರಾಣಿ, ಪಕ್ಷಿಗಳು & ಅಕ್ಷೇರಿಯಂ ಮಾರಾಟದ ಅಂಗಡಿ	ಸಾಕು ಪ್ರಾಣಿ, ಪಕ್ಷಿಗಳು & ಅಕ್ಷೇರಿಯಂ ಮಾರಾಟದ ಅಂಗಡಿ		500
76	ಉದ್ದಿಮೆಗಳಿಗೆ ಸಂಬಂಧಿಸಿದಂತೆ ಕಛೇರಿಗಳು	ಉದ್ದಿಮೆಗಳಿಗೆ ಸಂಬಂಧಿಸಿದಂತೆ ಕಛೇರಿಗಳು		1000
77	ಚಿತ್ರ ಮಂದಿರ			5000
78	ವಿಡಿಯೋ ಥಿಯೇಟರ್			2000

ಅಶ್ವಶಕ್ತಿಯನ್ನು ಅಳವಡಿಸಿಕೊಂಡು ನಡೆಸುವ ಉದ್ದಿಮೆಗೆ ಲೈಸೆನ್ಸ್ ಫೀ ಜೋತೆಗೆ ಅಶ್ವಶಕ್ತಿಗೆ
(ಹೆಚ್. ಪಿ) ಅನುಗುಣವಾಗಿ ಫೀ ದರ ನಿಗದಿ

1	1. ಹೆಚ್ ಪಿ ಯಿಂದ 5 ಹೆಚ್ ಪಿ ಯಂತ್ರವನ್ನು ಅಳವಡಿಸಿಕೊಂಡು ಯಾವುದೇ ವಿಧವಾದ ಉದ್ದಿಮೆ ನಡೆಸಲು	200-00	300
2	5 ಹೆಚ್ ಪಿ ಯಿಂದ 10 ಹೆಚ್ ಪಿ ಯಂತ್ರವನ್ನು ಅಳವಡಿಸಿಕೊಂಡು ಯಾವುದೇ ವಿಧವಾದ ಉದ್ದಿಮೆ ನಡೆಸಲು	300-00	400
3	10 ಹೆಚ್ ಪಿ ಯಿಂದ 20 ಹೆಚ್ ಪಿ ಯಂತ್ರವನ್ನು ಅಳವಡಿಸಿಕೊಂಡು ಯಾವುದೇ ವಿಧವಾದ ಉದ್ದಿಮೆ ನಡೆಸಲು	400-00	500
4	20 ಹೆಚ್ ಪಿ ಯಿಂದ 30 ಹೆಚ್ ಪಿ ಯಂತ್ರವನ್ನು ಅಳವಡಿಸಿಕೊಂಡು ಯಾವುದೇ ವಿಧವಾದ ಉದ್ದಿಮೆ ನಡೆಸಲು	500-00	600
5	30 ಹೆಚ್ ಪಿ ಯಿಂದ ಮೇಲ್ಪಟ್ಟು ಹೆಚ್ ಪಿ ಯಂತ್ರವನ್ನು ಅಳವಡಿಸಿಕೊಂಡು ನಡೆಸುವ ಉದ್ದಿಮೆಗೆ ಪ್ರತಿ ಹೆಚ್ ಪಿ ಗೆ	50-00	50

ನಿಬಂಧನೆಗಳು

1. ಅಂಗಡಿ ಉದ್ದಿಮೆಗಳ ನಾಮಫಲಕಗಳನ್ನು ಕಡ್ಡಾಯವಾಗಿ ಕನ್ನಡದಲ್ಲಿ ಬರೆಯಿಸಬೇಕು.

2. ಆಯುಕ್ತರು ಮಹಾನಗರ ಪಾಲಿಕೆಯ ಇವರಿಂದ ಪರವಾನಿಗೆ ಪಡೆಯದೇ ದಾವಣಗೆರೆ ಪಾಲಿಕೆಯ ಸರಹದ್ದಿನಲ್ಲಿ ಯಾವುದೇ ಉದ್ದೇಶಕ್ಕಾಗಿ ಯಾವುದೇ ವಸ್ತುಗಳನ್ನು ತಯಾರಿಸುವುದು, ಸಂಗ್ರಹಿಸುವುದು, ಮಾರಾಟ ಮಾಡುವುದು ಮಾಡತಕ್ಕದ್ದಲ್ಲ.
3. ಪರವಾನಿಗೆ ಅವಧಿಯು ಪ್ರತಿ ವರ್ಷ ಏಪ್ರಿಲ್ ಮೊದಲ ದಿನದಂದು ಪ್ರಾರಂಭವಾಗಿ ಮಾರ್ಚ್ ಕೊನೆಯ ದಿನದಂದು ಕೊನೆಗೊಳ್ಳುತ್ತದೆ ಹಾಗೂ ವರ್ಷದ ಯಾವುದೇ ದಿನಾಂಕದಂದು ಪರವಾನಿಗೆ ಪಡೆದರೂ ಸಹ ಪರವಾನಿಗೆಯ ಅವಧಿಯು ಮಾರ್ಚ್ ತಿಂಗಳ ಕೊನೆಯ ದಿನದಂದು ಕೊನೆಗೊಳ್ಳುವುದು.
4. ಮೇಲೆ ಸೂಚಿಸಿದ ಯಾವುದೇ ಕಸಬು ಅಥವಾ ವ್ಯಾಪಾರದ ಸಲುವಾಗಿ ಪರವಾನಿಗೆ ಪಡೆಯಲು ಇಚ್ಛಿಸುವವರು 30 ದಿನಗಳ ಮುಂಚಿತವಾಗಿ ನಿರ್ದಿಷ್ಟಪಡಿಸಿದ ಫೀಯೊಂದಿಗೆ ಆಯುಕ್ತರಿಗೆ ಅರ್ಜಿ ಸಲ್ಲಿಸಬೇಕು.
5. ಪರವಾನಿಗೆ ನವೀಕರಣಕ್ಕಾಗಿ ಅರ್ಜಿ ಸಲ್ಲಿಸುವವರು ಪ್ರತಿ ವರ್ಷ ಜನವರಿ ತಿಂಗಳ 1ನೇ ತಾರೀಖಿನ ಒಳಗಾಗಿ ನಿಗದಿಪಡಿಸಿದ ಫೀಯೊಂದಿಗೆ ಸಂಬಂಧಿಸಿದ ಕಸಬುಗಳನ್ನು ನಮೂದಿಸಿ ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಬೇಕು.
6. ಲೈಸೆನ್ಸ್ ಅವಧಿ ಮುಗಿದ ನಂತರ ನವೀಕರಣಕ್ಕೆ ಅರ್ಜಿ ಸಲ್ಲಿಸುವವರು ಲೈಸೆನ್ಸ್ ಶುಲ್ಕದ ಶೇ. 25 ರಷ್ಟು ವಾರ್ಷಿಕ ದಂಡ ಪಾವತಿಸಬೇಕಾಗುತ್ತದೆ. ಹಾಗೂ ಲೈಸೆನ್ಸ್ ಅವಧಿ ಮುಗಿದ 1 ವರ್ಷದ ನಂತರ ನವೀಕರಣಕ್ಕೆ ಅರ್ಜಿ ಸಲ್ಲಿಸುವವರು ಲೈಸೆನ್ಸ್ ಶುಲ್ಕದ ಶೇ. 50 ರಷ್ಟು ವಾರ್ಷಿಕ ದಂಡ ಪಾವತಿಸಬೇಕಾಗುತ್ತದೆ.
7. ಪರವಾನಿಗೆ ಪಡೆದವರು ಅವರವರಲ್ಲಿನ ಯಾವತ್ತು ಕಾನೂನುಗಳ, ನಿಯಮಗಳ ಹಾಗೂ ಉಪನಿಯಮಗಳ ಪ್ರಕಾರ ನಡೆಯತಕ್ಕದ್ದು.
8. ಒಮ್ಮೆ ಪಡೆದ ಪರವಾನಿಗೆಯನ್ನು ಯಾವತ್ತೂ ಹಸ್ತಾಂತರಿಸಲು ಅಥವಾ ಬದಲಾಯಿಸಲು ಬರುವುದಿಲ್ಲ. ಹಾಗೂ ಸ್ಥಳ ಬದಲಾವಣೆಗೊಂಡಲ್ಲಿ ಪರವಾನಿಗೆಯು ರದ್ದಾಗುತ್ತದೆ.
9. ಪರವಾನಿಗೆಯನ್ನು ಪಡೆದ ಉದ್ದೇಶಕ್ಕೆ ಅಲ್ಲದೇ ಇತರ ಯಾವುದೇ ವಹಿವಾಟುಗಳಿಗೆ ಅನ್ವಯಿಸುವುದಿಲ್ಲ.
10. ಉದ್ದಿಮೆದಾರರು ಉದ್ದಿಮೆಯನ್ನು ಮುಕ್ತಾಯಗೊಳಿಸಲು ಇಚ್ಛಿಸಿದಲ್ಲಿ ಅರ್ಜಿಯೊಂದಿಗೆ ತಾವು ಹೊಂದಿರುವ ಪರವಾನಿಗೆಯನ್ನು ಕಛೇರಿಗೆ ಹಿಂದಿರುಗಿಸಿ ಆದೇಶ ಪಡೆದುಕೊಳ್ಳತಕ್ಕದ್ದು.
11. ಉದ್ದಿಮೆ ಪರವಾನಿಗೆಯನ್ನು ಉದ್ದಿಮೆ ನಡೆಸಲು ಮಾತ್ರ ನೀಡಲಾಗಿದೆ ಹೊರತು ಯಾವುದೇ ವ್ಯಾಜ್ಯಗಳಿಗೆ ಭಾಧಿತವಾಗಿರುವುದಿಲ್ಲ.
12. ಕಡ್ಡಾಯವಾಗಿ ಪರವಾನಿಗೆಯ ಪ್ರತಿಯನ್ನು ಉದ್ದಿಮೆ ಸ್ಥಳದಲ್ಲಿ ಪ್ರದರ್ಶಿಸತಕ್ಕದ್ದು.

ಪಿ.ಡಿ. 169

ಆಯುಕ್ತರು,
ಮಹಾನಗರ ಪಾಲಿಕೆ, ದಾವಣಗೆರೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ

ಅಧಿಸೂಚನೆ

ಸಂಖ್ಯೆ : ಗ್ರಾಅಪ 25 ಎಸ್‌ಜೆವೈ 2011 (ಎ1), ದಿನಾಂಕ : 10-10-2011

ವಿಷಯ : ರಾಜ್ಯದಲ್ಲಿ ಕೇಂದ್ರ ಪುರಸ್ಕೃತ ನ್ಯಾಷನಲ್ ರೂರಲ್ ಲೈವ್ಲಿ ಹುಡ್ ಮಿಷನ್ (ಎನ್‌ಆರ್‌ಎಲ್‌ಎಂ) ಯೋಜನೆ ಅನುಷ್ಠಾನ ಮಾಡುವ ಬಗ್ಗೆ.

ಉಲ್ಲೇಖ : ಕೇಂದ್ರ ಸರ್ಕಾರದ ಅ.ಸ. ಪತ್ರ ಸಂಖ್ಯೆ : ಎಂ 13015/ 01/2010 ಎಸ್‌ಜೆಎಸ್‌ವೈ-I
ದಿನಾಂಕ : 21-06-2011.

ಗ್ರಾಮೀಣ ಪ್ರದೇಶದಲ್ಲಿ ಬಡತನ ರೇಖೆಗಿಂತ ಕೆಳಗಿರುವವನ್ನು ಗುರುತಿಸಿ, ಅವರಿಗೆ ಆದಾಯಕರ ಉತ್ಪನ್ನ ಚಟುವಟಿಕೆಗಳಲ್ಲಿ ಸ್ವಉದ್ಯೋಗ ಅವಕಾಶಗಳನ್ನು ಕಲ್ಪಿಸುವ ಸ್ವರ್ಣ ಜಯಂತಿ ಗ್ರಾಮ ಸ್ವರೋಚ್ಛಾರ್ ಯೋಜನೆ (ಎಸ್‌ಜೆಎಸ್‌ವೈ) ಯನ್ನು ಕೇಂದ್ರ ಸರ್ಕಾರ 01-04-1999 ರಿಂದ ಜಾರಿಗೊಳಿಸಿದೆ. ನಿಗದಿತ ಅವಧಿಯೊಳಗೆ ದೇಶಾದ್ಯಂತ ಬಡತನ ನಿರ್ಮೂಲನೆಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯವು ಎಸ್‌ಜೆಎಸ್‌ವೈ ಯೋಜನೆಯನ್ನು ಪುನರ್‌ರಚಿಸಿ ನ್ಯಾಷನಲ್ ರೂರಲ್ ಲೈವ್ಲಿ ಹುಡ್ ಮಿಷನ್ (ಎನ್‌ಆರ್‌ಎಲ್‌ಎಂ) ಜಾರಿಗೆ ತರಲು ಉದ್ದೇಶಿಸಿದೆ. ಈ ಹೊಸ ಯೋಜನೆಯನ್ನು ರಾಜ್ಯದಲ್ಲಿ 2011-12 ಸಾಲಿನಿಂದ ಜಾರಿಗೊಳಿಸಲು ಉದ್ದೇಶಿಸಿದೆ.

ಬೇರು ಮಟ್ಟದಲ್ಲಿರುವ ಗ್ರಾಮೀಣ ಬಡಜನರಿಗೆ ಸ್ವ ಉದ್ಯೋಗ ಹಾಗೂ ಕೌಶಲ್ಯಾಧಾರಿತ ಉದ್ಯೋಗ ಅವಕಾಶಗಳನ್ನು ಒದಗಿಸುವುದರ ಮೂಲಕ ನಿರಂತರ ಹಾಗೂ ಗಣನೀಯ ಆದಾಯ ಬರುವಂತೆ ಮಾಡುವುದೇ ಎನ್‌ಆರ್‌ಎಲ್‌ಎಂ ಯೋಜನೆಯ ಮುಖ್ಯ ಉದ್ದೇಶ.

ರಾಜ್ಯ ಸರ್ಕಾರ ಈ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ರಾಜ್ಯ ಮಟ್ಟದ ರೂರಲ್ ಲೈವ್ ಹುಡ್ ಮಿಷನ್ ಸೊಸೈಟಿ (ಎಸ್‌ಆರ್‌ಎಲ್‌ಎಂ) ಸ್ಥಾಪಿಸುವ ಘನೋದ್ದೇಶ ಹೊಂದಿದೆ. ಈ ನಿಟ್ಟಿನಲ್ಲಿ ಜಿಲ್ಲಾ ಮಟ್ಟದಲ್ಲಿ ಸಮರ್ಪಣಾ ಮನೋಭಾವ ಹಾಗೂ ಸೇವಾ ತತ್ವರ ಸಿಬ್ಬಂದಿ ಹೊಂದಿದ ಘಟಕಗಳನ್ನು ಸ್ಥಾಪಿಸಲಾಗುವುದು. ವಿವಿಧ ಮಟ್ಟಗಳಲ್ಲಿ ಸ್ವಸಹಾಯ ಸಂಘಗಳ ಫೆಡರೇಷನ್ ಗಳನ್ನು ರಚಿಸಿ ಆ ಮೂಲಕ ಯೋಜನೆಯ ಫಲವನ್ನು ಗುಂಪು ಸದಸ್ಯರಿಗೆ ತಲುಪಿಸಲಾಗುವುದು.

ಕೇಂದ್ರ ಸರ್ಕಾರವು ಉಲ್ಲೇಖ (1) ರಲ್ಲಿ ಎನ್‌ಆರ್‌ಎಲ್‌ಎಂ ಯೋಜನೆಯನ್ನು ರಾಷ್ಟ್ರಾದ್ಯಂತ ಹಂತ ಹಂತವಾಗಿ 5 ರಿಂದ 7 ವರ್ಷಗಳಲ್ಲಿ ಜಾರಿಗೊಳಿಸಲಿದ್ದು, ಇದರಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಹಂತ ಹಂತವಾಗಿ ಯೋಜನೆಯನ್ನು ಅನುಷ್ಠಾನಗೊಳಿಸಬೇಕಾಗಿದೆ. ಈ ಯೋಜನೆಯನ್ನು ಅನುಷ್ಠಾನಗೊಳಿಸಲು ರಾಜ್ಯದಲ್ಲಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಘ (ಕರ್ನಾಟಕ ಸ್ಟೇಟ್ ರೂರಲ್ ಲೈವ್‌ಹುಡ್ ಪ್ರಮೋಷನ್ ಸೊಸೈಟಿ - ಕೆಎಸ್‌ಆರ್‌ಎಲ್‌ಪಿಎಸ್) ಸ್ಥಾಪಿಸಬೇಕಾಗಿದೆ.

ಎನ್‌ಆರ್‌ಎಲ್‌ಎಂ ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ವಿಶ್ವ ಬ್ಯಾಂಕ್ ನೆರವು ಪಡೆಯಲು ಗ್ರಾಮೀಣಾಭಿವೃದ್ಧಿ ಮಂತ್ರಾಲಯವು ಉದ್ದೇಶಿಸಿದೆ. ಈ ನೆರವಿನಿಂದ ದೇಶದ ಶೇ.85 ರಷ್ಟು ಗ್ರಾಮೀಣ ಬಡವರನ್ನು ಹೊಂದಿರುವ 12 ಅತಿ ಹೆಚ್ಚು ಬಡತನ ಪೀಡಿತ ರಾಜ್ಯಗಳ 100 ಜಿಲ್ಲೆಗಳು ಮತ್ತು 400 ಬ್ಲಾಕ್‌ಗಳಲ್ಲಿ ತೀವ್ರಗತಿಯ ಜೀವನೋಪಾಯ ಕಾರ್ಯಕ್ರಮವನ್ನು ಆರಂಭಿಸಲಾಗುತ್ತಿದೆ. ಈ 12 ರಾಜ್ಯಗಳ ಪೈಕಿ ಕರ್ನಾಟಕವನ್ನು ಪರಿಗಣಿಸಲಾಗಿದ್ದು, ಎನ್‌ಆರ್‌ಎಲ್‌ಎಂ ಯೋಜನೆಯ ತ್ವರಿತ ಅನುಷ್ಠಾನಕ್ಕಾಗಿ ರಾಜ್ಯದ 5 ಜಿಲ್ಲೆಗಳ 20 ಬ್ಲಾಕ್‌ಗಳು ಅನುದಾನದ ಬೆಂಬಲ ಪಡೆಯಲಿದೆ.

ರಾಜ್ಯ ಸರ್ಕಾರವು, ಎನ್‌ಆರ್‌ಎಲ್‌ಎಂ ಯೋಜನೆಯನ್ನು ರಾಜ್ಯಾದ್ಯಂತ ಹಂತ ಹಂತವಾಗಿ ಅನುಷ್ಠಾನಗೊಳಿಸಲು ತೀರ್ಮಾನಿಸಿದೆ. ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಘ (ಕರ್ನಾಟಕ ಸ್ಟೇಟ್ ರೂರಲ್ ಲೈವ್‌ಹುಡ್ ಪ್ರಮೋಷನ್ ಸೊಸೈಟಿ - (ಕೆಎಸ್‌ಆರ್‌ಎಲ್‌ಪಿಎಸ್)) ಸ್ಥಾಪಿಸಲು ಹಾಗೂ ಪ್ರಥಮ ಹಂತದಲ್ಲಿ ಕೆಳಕಂಡ 5 ಜಿಲ್ಲೆಗಳ 20 ತಾಲ್ಲೂಕು (ಬ್ಲಾಕ್) ಗಳನ್ನು ಆಯ್ಕೆ ಮಾಡಿಕೊಂಡು ಅನುಷ್ಠಾನಗೊಳಿಸುವುದಾಗಿ ಘೋಷಿಸಿದೆ.

ಕ್ರ. ಸಂ	ಜಿಲ್ಲೆಯ ಹೆಸರು	ತಾಲ್ಲೂಕಿನ ಹೆಸರು
1	ಬೆಳಗಾಂ	(1) ಅಥಣಿ (2) ಗೋಕಾಕ (3) ಸೌದತ್ತಿ (4) ಹುಕ್ಕೇರಿ
2	ಧಾರವಾಡ	(1) ಕಲಘಟಗಿ (2) ಕುಂದಗೋಳ (3) ನವಲಗುಂದ
3	ಗುಲ್ಬರ್ಗಾ	(1) ಗುಲ್ಬರ್ಗಾ (2) ಜೇವರ್ಗಿ (3) ಸೇಡಂ (4) ಆಳಂದ್
4	ಮೈಸೂರು	(1) ಹೆಚ್.ಡಿ. ಕೋಟೆ (2) ಹುಣಸೂರು (3) ನಂಜನಗೂಡು (4) ಟಿ.ನರಸೀಪುರ
5	ತುಮಕೂರು	(1) ಗುಬ್ಬಿ (2) ಕುಣಿಗಲ್ (3) ಮಧುಗಿರಿ (4) ಪಾವಗಡ (5) ಕೊರಟಗೆರೆ

ಕರ್ನಾಟಕ ರಾಜ್ಯಪಾಲರ ಅದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಅಮಿತಾ ಪ್ರಸಾದ್

ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು,

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವಾಲಯ

ಸಂಖ್ಯೆ: ಸಿಆಸುಇ 12 ಹೆಚ್‌ಹೆಚ್‌ಎಲ್ 2011. ಬೆಂಗಳೂರು, ದಿನಾಂಕ: 07-12-2011

ಅಧಿಸೂಚನೆ-I

ಸರ್ಕಾರವು 2012ನೇ ವರ್ಷಕ್ಕೆ ಮಂಜೂರು ಮಾಡಿರುವ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯನ್ನು ಸಾರ್ವಜನಿಕ ಮಾಹಿತಿಗಾಗಿ ಈ ಕೆಳಕಂಡಂತೆ ಪ್ರಕಟಿಸಲಾಗಿದೆ.

ಎಲ್ಲಾ ಎರಡನೇ ಶನಿವಾರ ಮತ್ತು ಭಾನುವಾರಗಳು ಹಾಗೂ ಈ ಕೆಳಕಂಡ ದಿನಗಳು.

ಕ್ರ. ಸಂ	ದಿನಾಂಕ	ವಾರಗಳು	ಸಾರ್ವತ್ರಿಕ ರಜಾ ದಿನಗಳು
1.	26-01-2012	ಗುರುವಾರ	ಗಣರಾಜ್ಯೋತ್ಸವ
2.	20-02-2012	ಸೋಮವಾರ	ಮಹಾಶಿವರಾತ್ರಿ
3.	23-03-2012	ಶುಕ್ರವಾರ	ಚಾಂದ್ರಮಾನ ಯುಗಾದಿ
4.	04-04-2012	ಬುಧವಾರ	ಮಹಾವೀರ ಜಯಂತಿ
5.	06-04-2012	ಶುಕ್ರವಾರ	ಗುಡ್ ಫ್ರೈಡೆ
6.	24-04-2012	ಮಂಗಳವಾರ	ಬಸವ ಜಯಂತಿ
7.	01-05-2012	ಮಂಗಳವಾರ	ಕಾರ್ಮಿಕ ದಿನಾಚರಣೆ
8.	15-08-2012	ಬುಧವಾರ	ಸ್ವಾತಂತ್ರ್ಯ ದಿನಾಚರಣೆ
9.	20-08-2012	ಸೋಮವಾರ	ಖುತುಬ್-ಎ-ರಂಜಾನ್,
10.	19-09-2012	ಬುಧವಾರ	ಶ್ರೀ ವರಸಿದ್ಧಿ ವಿನಾಯಕ ವ್ರತ
11.	02-10-2012	ಮಂಗಳವಾರ	ಗಾಂಧಿ ಜಯಂತಿ
12.	15-10-2012	ಸೋಮವಾರ	ಮಹಾಲಯ ಅಮಾವಾಸ್ಯೆ.
13.	23-10-2012	ಮಂಗಳವಾರ	ಮಹಾನವಮಿ, ಆಯುಧಪೂಜೆ.
14.	24-10-2012	ಬುಧವಾರ	ವಿಜಯದಶಮಿ
15.	26-10-2012	ಶುಕ್ರವಾರ	ಬಕ್ರೀದ್
16.	29-10-2012	ಸೋಮವಾರ	ಮಹರ್ಷಿ ವಾಲ್ಮೀಕಿ ಜಯಂತಿ
17.	01-11-2012	ಗುರುವಾರ	ಕನ್ನಡ ರಾಜ್ಯೋತ್ಸವ
18.	12-11-2012	ಸೋಮವಾರ	ನರಕ ಚತುರ್ದಶಿ
19.	14-11-2012	ಬುಧವಾರ	ಬಲಿಪಾಡ್ಯಮಿ ದೀಪಾವಳಿ
20.	01-12-2012	ಶನಿವಾರ	ಕನಕದಾಸ ಜಯಂತಿ
21.	25-12-2012	ಮಂಗಳವಾರ	ಕ್ರಿಸ್‌ಮಸ್ ಡೇ

ಸೂಚನೆ:

- ಈ ರಜೆ ಪಟ್ಟಿಯು ಭಾನುವಾರಗಳಂದು ಬರುವ ಮಕರ ಸಂಕ್ರಾಂತಿ (15-01-2012), ಈದ್ ಮಿಲಾದ್ (05-02-2012), ಮೊಹರಂ ಕಡೇ ದಿನ (25-11-2012) ಹಾಗೆಯೇ ಎರಡನೇ ಶನಿವಾರದಂದು ಬರುವ ಡಾ|| ಅಂಬೇಡ್ಕರ್ ಜಯಂತಿ (14-04-2012), ರಜಾ ದಿನಗಳನ್ನೊಳಗೊಂಡಿರುವುದಿಲ್ಲ.
- ಸಾರ್ವತ್ರಿಕ ರಜಾ ದಿನಗಳಲ್ಲಿ ರಾಜ್ಯಾದ್ಯಂತ ಸರ್ಕಾರಿ ಕಚೇರಿಗಳು ಮುಚ್ಚಲ್ಪಡುತ್ತವೆ. ಕಚೇರಿಯ ಜರೂರು ಕೆಲಸವನ್ನು ವಿಲೇವಾರಿ ಮಾಡುವ ಬಗ್ಗೆ ಇಲಾಖಾ ಮುಖ್ಯಸ್ಥರುಗಳು ಸೂಕ್ತ ವ್ಯವಸ್ಥೆ ಮಾಡತಕ್ಕದ್ದು.
- ಈ ಪಟ್ಟಿಯಲ್ಲಿ ಸೇರಿಸಲಾಗಿರುವ ಮುಸಲ್ಮಾನರ ಹಬ್ಬಗಳು ನಿಗದಿತ ದಿನಾಂಕದಂದು ಬೀಳದಿದ್ದರೆ ಸರ್ಕಾರಿ ಸೇವೆಯಲ್ಲಿರುವ ಮುಸಲ್ಮಾನರಿಗೆ ನಿಗದಿತ ರಜೆಗೆ ಬದಲಾಗಿ ಹಬ್ಬದ ದಿವಸ ರಜಾ ಮಂಜೂರು ಮಾಡಬಹುದು.
- ದಿನಾಂಕ 17-10-2012 (ಬುಧವಾರ) ತುಲಾ ಸಂಕ್ರಮಣ ಆಚರಿಸಲು ಹಾಗೂ ದಿನಾಂಕ: 29-11-2012 (ಗುರುವಾರ) ಹುತ್ತರಿ ಹಬ್ಬವನ್ನು ಆಚರಿಸಲು ಕೊಡಗು ಜಿಲ್ಲೆಗೆ ಮಾತ್ರ ಅನ್ವಯವಾಗುವಂತೆ ಸ್ಥಳೀಯ ಸಾರ್ವತ್ರಿಕ ರಜೆಯನ್ನು ಘೋಷಿಸಿದೆ.
- ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ಪ್ರತ್ಯೇಕ ರಜಾ ದಿನಗಳ ಪಟ್ಟಿಯನ್ನು ಬೆಂಗಳೂರಿನ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಪ್ರಕಟಿಸುವರು.
- ಸಾರ್ವತ್ರಿಕ ರಜೆ ದಿನಗಳ ಜೊತೆಗೆ ರಾಜ್ಯ ಸರ್ಕಾರಿ ನೌಕರರು 2 ದಿವಸಗಳಿಗೆ ಮೀರದಂತೆ 2012ನೇ ವರ್ಷದಲ್ಲಿ ಅಧಿಸೂಚನೆ ಅನುಬಂಧದಲ್ಲಿ ತಿಳಿಸಿರುವ ಪರಿಮಿತ ರಜೆಯನ್ನು ಪೂರ್ವಾನುಮತಿ ಪಡೆದು ಉಪಯೋಗಿಸಿಕೊಳ್ಳಬಹುದು. ಸಾಂದರ್ಭಿಕ ರಜೆಯನ್ನು ಮಂಜೂರು ಮಾಡಲು ಅಧಿಕಾರವುಳ್ಳ ಅಧಿಕಾರಿಗಳು ಪ್ರಸ್ತುತ ಅನುಮತಿಗೆ ಮಂಜೂರಾತಿ ನೀಡತಕ್ಕದ್ದು.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಪದ್ಮರಾಜು,

ಸರ್ಕಾರದ ಅಧೀನ ಕಾರ್ಯದರ್ಶಿ,

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ, (ರಾಜ್ಯ ಶಿಷ್ಟಾಚಾರ).

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವಾಲಯ

ಸಂಖ್ಯೆ: ಸಿಆಸುಇ 12 ಹೆಚ್‌ಹೆಚ್‌ಎಲ್ 2011. ಬೆಂಗಳೂರು, ದಿನಾಂಕ: 07-12-2011

ಅಧಿಸೂಚನೆ-II

ಭಾರತ ಸರ್ಕಾರದ ಒಳಾಡಳಿತ ವ್ಯವಹಾರಗಳ ಇಲಾಖೆಯ ಕ್ರಮಾಂಕ 20:25:26:ಪಿಯುಬಿ 1, ದಿನಾಂಕ: 15-06-1957ರ ಅಧಿಸೂಚನೆಯಲ್ಲಿ ಪ್ರಸ್ತಾಪಿಸಲಾಗಿರುವ ನೆಗೋಷಿಯಬಲ್ ಇನ್‌ಸ್ಟ್ರುಮೆಂಟ್ಸ್ ಆಕ್ಟ್ 1881ರ(1881ರ ಅಧಿನಿಯಮ ಸಂಖ್ಯೆ: 26) 25ನೇ ಸೆಕ್ಷನ್ ನಲ್ಲಿರುವ ವಿವರಣೆಯಂತೆ 2012ನೇ ವರ್ಷದಲ್ಲಿ ಈ ಕೆಳಗಿನ ದಿನಗಳನ್ನು ಕರ್ನಾಟಕ ರಾಜ್ಯದಾದ್ಯಂತ ಸಾರ್ವಜನಿಕ ರಜೆಗಳೆಂದು ಘೋಷಿಸಲಾಗಿದೆ.

ಎಲ್ಲಾ ಭಾನುವಾರಗಳು ಹಾಗೂ ಈ ಕೆಳಕಂಡ ದಿನಗಳು.

ಕ್ರ. ಸಂ	ದಿನಾಂಕ	ವಾರಗಳು	ಸಾರ್ವಜನಿಕ ರಜಾ ದಿನಗಳು
1.	26-01-2012	ಗುರುವಾರ	ಗಣರಾಜ್ಯೋತ್ಸವ
2.	20-02-2012	ಸೋಮವಾರ	ಮಹಾಶಿವರಾತ್ರಿ
3.	23-03-2012	ಶುಕ್ರವಾರ	ಚಾಂದ್ರಮಾನ ಯುಗಾದಿ
4.	02-04-2012	ಸೋಮವಾರ	ವಾರ್ಷಿಕ ಬ್ಯಾಂಕ್ ಲೆಕ್ಕ ಪತ್ರ ಮುಕ್ತಾಯ ದಿನ
5.	04-04-2012	ಬುಧವಾರ	ಮಹಾವೀರ ಜಯಂತಿ
6.	06-04-2012	ಶುಕ್ರವಾರ	ಗುಡ್ ಫ್ರೈಡೆ
7.	14-04-2012	ಶನಿವಾರ	ಡಾ: ಅಂಬೇಡ್ಕರ್ ಜಯಂತಿ
8.	24-04-2012	ಮಂಗಳವಾರ	ಬಸವ ಜಯಂತಿ
9.	01-05-2012	ಮಂಗಳವಾರ	ಕಾರ್ಮಿಕ ದಿನಾಚರಣೆ
10.	15-08-2012	ಬುಧವಾರ	ಸ್ವಾತಂತ್ರ್ಯ ದಿನಾಚರಣೆ
11.	20-08-2012	ಸೋಮವಾರ	ಖುತುಬ್-ಎ-ರಂಜಾನ್,
12.	19-09-2012	ಬುಧವಾರ	ಶ್ರೀ ವರಸಿದ್ಧಿ ವಿನಾಯಕ ವ್ರತ
13.	29-09-2012	ಶನಿವಾರ	ಅರ್ಧ ವಾರ್ಷಿಕ ಬ್ಯಾಂಕ್ ಲೆಕ್ಕ ಪತ್ರ ಮುಕ್ತಾಯ ದಿನ
14.	02-10-2012	ಮಂಗಳವಾರ	ಗಾಂಧಿ ಜಯಂತಿ
15.	15-10-2012	ಸೋಮವಾರ	ಮಹಾಲಯ ಅಮಾವಾಸ್ಯೆ.
16.	23-10-2012	ಮಂಗಳವಾರ	ಮಹಾನವಮಿ, ಆಯುಧಪೂಜೆ.
17.	24-10-2012	ಬುಧವಾರ	ವಿಜಯದಶಮಿ
18.	26-10-2012	ಶುಕ್ರವಾರ	ಬಕ್ರೀದ್
19.	29-10-2012	ಸೋಮವಾರ	ಮಹರ್ಷಿ ವಾಲ್ಮೀಕಿ ಜಯಂತಿ
20.	01-11-2012	ಗುರುವಾರ	ಕನ್ನಡ ರಾಜ್ಯೋತ್ಸವ
21.	12-11-2012	ಸೋಮವಾರ	ನರಕ ಚತುರ್ದಶಿ
22.	14-11-2012	ಬುಧವಾರ	ಬಲಿಪಾಡ್ಯಮಿ ದೀಪಾವಳಿ
23.	01-12-2012	ಶನಿವಾರ	ಕನಕದಾಸ ಜಯಂತಿ
24.	25-12-2012	ಮಂಗಳವಾರ	ಕ್ರಿಸ್‌ಮಸ್ ಡೇ

- ಈ ರಜೆ ಪಟ್ಟಿಯು ಭಾನುವಾರಗಳಂದು ಬರುವ ಮಕರ ಸಂಕ್ರಾಂತಿ (15-01-2012), ಈದ್ ಮಿಲಾದ್ (05-02-2012), ಮೊಹರಂ ಕಡೇ ದಿನ (25-11-2012) ರಜಾ ದಿನಗಳನ್ನೊಳಗೊಂಡಿರುವುದಿಲ್ಲ.
- ದಿನಾಂಕ 02-04-2012 ಹಾಗೂ 29-09-2012 ವಾರ್ಷಿಕ ಬ್ಯಾಂಕುಗಳಿಗೆ ಹಾಗೂ ಸಹಕಾರಿ ಬ್ಯಾಂಕುಗಳ, ವಾರ್ಷಿಕ ಹಾಗೂ ಅರ್ಧ ವಾರ್ಷಿಕ ಲೆಕ್ಕ ಪತ್ರ ಮುಕ್ತಾಯದ ದಿನಗಳು ಆಗಿರುವುದರಿಂದ ಸದರಿ ದಿನಗಳಂದು ವಾರ್ಷಿಕ ಹಾಗೂ ಸಹಕಾರಿ ಬ್ಯಾಂಕುಗಳಿಗೆ ಮಾತ್ರ ರಜಾ ಇರುತ್ತದೆ. ಈ ದಿನಗಳಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕಛೇರಿ ಕಾರ್ಯ ನಿರ್ವಹಿಸುತ್ತದೆ. ಬ್ಯಾಂಕ್ ಆಫ್ ಇಂಡಿಯಾಗೆ (ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಎಲ್ಲಾ ಕಛೇರಿಗಳಿಗೆ) ಜುಲೈ 02 ರಂದು ವಾರ್ಷಿಕ ಲೆಕ್ಕ ಪತ್ರ ಮುಕ್ತಾಯದ ದಿನವಾಗಿರುವುದರಿಂದ ಸಾರ್ವಜನಿಕ ವ್ಯವಹಾರವಿರುವುದಿಲ್ಲ. ದಿನಾಂಕ 31-12-2012 ರಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕಾರ್ಯನಿರ್ವಹಿಸುತ್ತದೆ.
- ದಿನಾಂಕ 17-10-2012 (ಬುಧವಾರ) ತುಲಾ ಸಂಕ್ರಮಣ ಆಚರಿಸಲು ಹಾಗೂ ದಿನಾಂಕ: 29-11-2012 (ಗುರುವಾರ) ಹುತ್ತರಿ ಹಬ್ಬವನ್ನು ಆಚರಿಸಲು ಕೊಡಗು ಜಿಲ್ಲೆಗೆ ಮಾತ್ರ ಅನ್ವಯವಾಗುವಂತೆ ಸ್ಥಳೀಯ ಸಾರ್ವಜನಿಕ ರಜೆಯನ್ನು ಘೋಷಿಸಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಪದ್ಮರಾಜು,

ಸರ್ಕಾರದ ಅಧೀನ ಕಾರ್ಯದರ್ಶಿ,

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ, (ರಾಜ್ಯ ಶಿಷ್ಟಾಚಾರ).

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವಾಲಯ

ಸಂಖ್ಯೆ: ಸಿಆಸುಇ 12 ಹೆಚ್‌ಹೆಚ್‌ಎಲ್ 2011. ಬೆಂಗಳೂರು, ದಿನಾಂಕ: 07-12-2011

ಅಧಿಸೂಚನೆ-I ರ ಅನುಬಂಧ

2012ನೇ ವರ್ಷಕ್ಕೆ ರಾಜ್ಯ ಸರ್ಕಾರಿ ನೌಕರರಿಗೆ ಇರುವ ಪರಿಮಿತ ರಜಾ ದಿನಗಳ ಪಟ್ಟಿ.

ಕ್ರಮ ಸಂಖ್ಯೆ	ದಿನಾಂಕ	ವಾರಗಳು	ಪರಿಮಿತ ರಜಾ ದಿನಗಳು
1.	01-02-2012	ಬುಧವಾರ	ಶ್ರೀ ಮಧ್ವನವಮಿ
2.	07-03-2012	ಬುಧವಾರ	ಹೋಳಿ ಹಬ್ಬ
3.	27-03-2012	ಮಂಗಳವಾರ	ದೇವರ ದಾಸಿಮಯ್ಯ ಜಯಂತಿ
4.	07-04-2012	ಶನಿವಾರ	ಹೋಲಿಸ್ವಾಟರ್‌ಡೇ
5.	13-04-2012	ಶುಕ್ರವಾರ	ಸೌರಮಾನ ಯುಗಾದಿ
6.	26-04-2012	ಗುರುವಾರ	ಶ್ರೀ. ಶಂಕರಾಚಾರ್ಯ ಜಯಂತಿ
7.	27-04-2012	ಶುಕ್ರವಾರ	ಶ್ರೀ ರಾಮಾನುಜಾಚಾರ್ಯ ಜಯಂತಿ
8.	06-07-2012	ಶುಕ್ರವಾರ	ಷಬ್-ಎ-ಬರಾತ್
9.	27-07-2012	ಶುಕ್ರವಾರ	ಶ್ರೀವರಮಹಾಲಕ್ಷ್ಮಿ ವ್ರತ
10.	01-08-2012	ಬುಧವಾರ	ಯಜುರ್ ಉಪಾಕರ್ಮ
11.	02-08-2012	ಗುರುವಾರ	ಋಗ್ ಉಪಾಕರ್ಮ, ರಕ್ಷಾಬಂಧನ್, ಬ್ರಹ್ಮಶ್ರೀ ನಾರಾಯಣ ಗುರುಜೀ ಜಯಂತಿ
12.	09-08-2012	ಗುರುವಾರ	ಶ್ರೀ ಕೃಷ್ಣ ಜನ್ಮಾಷ್ಟಮಿ
13.	16-08-2012	ಗುರುವಾರ	ಷಬ್-ಎ-ಖಾದರ್
14.	17-08-2012	ಶುಕ್ರವಾರ	ಜಮತ್-ಉಲ್-ವಿದಾ
15.	29-08-2012	ಬುಧವಾರ	ತಿರುಓಣಂ
16.	17-09-2012	ಸೋಮವಾರ	ವಿಶ್ವಕರ್ಮ ಜಯಂತಿ
17.	18-09-2012	ಮಂಗಳವಾರ	ಸ್ವರ್ಣಗೌರಿ ವ್ರತ
18.	28-09-2012	ಶುಕ್ರವಾರ	ಅನಂತ ಪದ್ಮನಾಭ ವ್ರತ
19.	17-10-2012	ಬುಧವಾರ	ತುಲಾ ಸಂಕ್ರಮಣ
20.	28-11-2012	ಬುಧವಾರ	ಗುರುನಾನಕ್ ಜಯಂತಿ
21.	29-11-2012	ಗುರುವಾರ	ಹುತ್ತರಿ ಹಬ್ಬ
22.	24-12-2012	ಸೋಮವಾರ	ಕ್ರಿಸ್‌ಮಸ್ ಈವ್

ಈ ರಜಾ ಪಟ್ಟಿಯು ಭಾನುವಾರದ ರಜಾ ದಿನಗಳಂದು ಬರುವ ನೂತನ ವರ್ಷಾರಂಭ (01-01-2012), ಶ್ರೀ ರಾಮನವಮಿ (01-04-2012) ಮತ್ತು ಬುದ್ಧ ಪೂರ್ಣಿಮ (06-05-2012) ಒಳಗೊಂಡಿರುವುದಿಲ್ಲ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ.

ಪದ್ಮರಾಜು.

ಸರ್ಕಾರದ ಅಧೀನ ಕಾರ್ಯದರ್ಶಿ,

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ, (ರಾಜ್ಯ ಶಿಷ್ಟಾಚಾರ).

PERSONNEL & ADMINISTRATIVE REFORMS SECRETARIAT**NO.DPAR 12 HHL 2011, Bangalore, dated: 07 -12-2011****NOTIFICATION - I**

The following list of General Holidays sanctioned by the Government for the year 2012 is published for general information.

All Second Saturdays, Sundays and the following days.

SL. No.	DATE	DAYS	PUBLIC HOLIDAYS
1.	26-01-2012	Thursday	Republic Day.
2.	20-02-2012	Monday	Maha Shivaratri.
3.	23-03-2012	Friday	Chandramana Ugadi.
4.	04-04-2012	Wednesday	Mahaveera Jayanthi.
5.	06-04-2012	Friday	Good Friday.
6.	24-04-2012	Tuesday	Basava Jayanthi.
7.	01-05-2012	Tuesday	May Day
8.	15-08-2012	Wednesday	Independence day.
9.	20-08-2012	Monday	Kutub-E-Ramzan.
10.	19-09-2012	Wednesday	Varasiddhi Vinayaka Vrata
11.	02-10-2012	Tuesday	Mahathma Gandhi Jayanthi.
12.	15-10-2012	Monday	Mahalaya Amavasye.
13.	23-10-2012	Tuesday	Mahanavami, Ayudha Pooja.
14.	24-10-2012	Wednesday	Vijayadasami.
15.	26-10-2012	Friday	Bakrid.
16.	29-10-2012	Monday	Maharshi Valmiki Jayanthi.
17.	01-11-2012	Thursday	Kannada Rajyotsava.
18.	12-11-2012	Monday	Naraka Chaturdashi.
19.	14-11-2012	Wednesday	Balipadyami Deepavali.
20.	01-12-2012	Saturday	Kanakadasa Jayanthi.
21.	25-12-2012	Tuesday	Christmas

Note:

1. This list does not include Uttarayana Punyakala Makara Sankranti (15-01-2012), Id-Milad (05-02-2012), Last Day of Moharam (25-11-2012), which fall on Sundays and Dr. Ambedkar Jayanthi, (14-04-2012) which falls on Second Saturday.
2. Government offices will be closed through out the State on General Holidays. However Heads of Department should make necessary arrangements for the discharge of urgent work.
3. If any of the Muslim Holidays notified above does not fall on the date notified, Muslims in Government Service may be granted Holiday on the date of observance in lieu of the holidays already notified.
4. Local holiday is declared for Kodagu District only on account of Tulasankramana on 17-10-2012 (Wednesday) and Huthri Festival on 29-11-2012 (Thursday)
5. Separate list of Holidays will be published by the Commissioner of Public Instructions, Bangalore for the Education Department.
6. In addition to the General holidays the State Government employees may utilize any of the Restricted Holidays not exceeding two days during the year 2012 with previous permission from the authority who is authorised to sanction casual leave.

By Order and in the Name of Governor of Karnataka,

PADMARAJU,

Under Secretary to Government

Dept. of Personnel & Administrative Reforms (State Protocol-1)

PERSONNEL & ADMINISTRATIVE REFORMS SECRETARIAT**NO.DPAR 12 HHL 2011, Bangalore, dated: 07 -12-2011****NOTIFICATION - II**

Under the explanation of Section 25 of the Negotiable Instruments Act 1881 (Act No.XXVI of 1881) read with Notification No.20/25/26/Pub-1 dt.15.6.1957 of the Government of India, Ministry of Home Affairs the following shall be Public Holidays throughout the State of Karnataka during the year 2012.

All Sundays and the following days.

SL. No.	DATE	DAYS	PUBLIC HOLIDAYS
1.	26-01-2012	Thursday	Republic Day.
2.	20-02-2012	Monday	Maha Shivaratri.
3.	23-03-2012	Friday	Chandramana Ugadi.
4.	02-04-2012	Monday	Yearly closing of Bank Accounts
5.	04-04-2012	Wednesday	Mahaveera Jayanthi.
6.	06-04-2012	Friday	Good Friday.
7.	14-04-2012	Saturday	Dr. Ambedkar Jayanthi
8.	24-04-2012	Tuesday	Basava Jayanthi.
9.	01-05-2012	Tuesday	May Day
10.	15-08-2012	Wednesday	Independence day.
11.	20-08-2012	Monday	Kutub-E-Ramzan.
12.	19-09-2012	Wednesday	Varasiddhi Vinayaka Vrata
13.	29-09-2012	Saturday	Half-yearly closing of Bank Accounts
14.	02-10-2012	Tuesday	Mahathma Gandhi Jayanthi.
15.	15-10-2012	Monday	Mahalaya Amavasye.
16.	23-10-2012	Tuesday	Mahanavami, Ayudha Pooja.
17.	24-10-2012	Wednesday	Vijayadasami.
18.	26-10-2012	Friday	Bakrid.
19.	29-10-2012	Monday	Maharshi Valmiki Jayanthi.
20.	01-11-2012	Thursday	Kannada Rajyotsava.
21.	12-11-2012	Monday	Naraka Chaturdashi.
22.	14-11-2012	Wednesday	Balipadyami Deepavali.
23.	01-12-2012	Saturday	Kanakadasa Jayanthi.
24.	25-12-2012	Tuesday	Christmas

Note:

1. This list does not include Uttarayana Punyakala Makara Sankranti (15-01-2012), Id-Milad (05-02-2012), Last Day of Moharam (25-11-2012), which fall on Sundays.
2. The holidays are declared on 02-04-2012 & 29-09-2012 for closing of Accounts of Commercial Banks and Co-operative Banks only. The Reserve Bank of India will be functioning on these days. However, all the offices of Reserve Bank will remain closed for public transactions on July 02 for annual closing of accounts & December 31 will be a working day for Reserve Bank of India.
3. Local holiday is declared for Kodagu District only on account of Tulasankramana on 17-10-2012 (Wednesday) and Huthri Festival on 29-11-2012 (Thursday)

By Order and in the Name of Governor of Karnataka,

PADMARAJU,

Under Secretary to Government

Dept. of Personnel & Administrative Reforms (State Protocol-1)

PERSONNEL & ADMINISTRATIVE REFORMS SECRETARIAT

NO.DPAR 12 HHL 2011, Bangalore, dated: 07 -12-2011

ANNEXURE TO NOTIFICATION – I**List of Restricted Holidays for the State Government Employees for the year 2012.**

Sl. No.	Date	Days	Restricted Holidays
1.	01-02-2012	Wednesday	Shri Madhvanavami
2.	07-03-2012	Wednesday	Holi Festival
3.	27-03-2012	Tuesday	Devara Dasimayya Jayanthi
4.	07-04-2012	Saturday	Holy Saturday
5.	13-04-2012	Friday	Souramana Ugadi
6.	26-04-2012	Thursday	Shri Shankaracharya Jayanthi
7.	27-04-2012	Friday	Shri Ramanujacharya Jayanthi
8.	06-07-2012	Friday	Shab-e-barat
9.	27-07-2012	Friday	Shri Varamahalakshmi Vrata
10.	01-08-2012	Wednesday	Yajur Upakarma
11.	02-08-2012	Thursday	Rug Upakarma, Brahmashri Narayana Gururji Jayanthi
12.	09-08-2012	Thursday	Shri Krishnajashtami
13.	16-08-2012	Thursday	Shab-e-Khader
14.	17-08-2012	Friday	Jamat-UI-Vida
15.	29-08-2012	Wednesday	Thiru Onam
16.	17-09-2012	Monday	Vishwakarma Jayanthi
17.	18-09-2012	Tuesday	Swarna Gowri Vrata
18.	28-09-2012	Friday	Ananta Padmanabha Vrata
19.	17-10-2012	Wednesday	Tula Sankramana
20.	28-11-2012	Thursday	Gurunanak Jayanthi
21.	29-11-2012	Friday	Huttari Festival
22.	24-12-2012	Monday	Christmas Eve

Note:

This list does not include New Year (01-01-2012), Sriramanavami (01-04-2012), and Buddha Poornima (06-05-2012), which fall on Sundays.

By Order and in the Name of Governor of Karnataka,

PADMARAJU,

Under Secretary to Government

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ

ಉಪ ಆಯುಕ್ತರು (ಭೂಸ್ವಾಧೀನ) ರವರ ಕಛೇರಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಕೇಂದ್ರ ಕಛೇರಿ,
ಮೊದಲನೇ ಮಹಡಿ, ಹೊಸ ಕಟ್ಟಡ (ಮೇಜರ್ ರೋಡ್), ಅನೇಕ್ಸ್ ಬಿಲ್ಡಿಂಗ್ ಹಿಂಭಾಗ, ಎನ್.ಆರ್.ವೃತ್ತ, ಬೆಂಗಳೂರು-೦೨.

ಸಂಖ್ಯೆ: ಎಲ್‌ಎಕ್ಯೂ/ಸಿಆರ್/58/2010-11. ದಿನಾಂಕ: 22/29-11-2010

1894 ರ ಭೂಸ್ವಾಧೀನ ಕಾಯ್ದೆಯ ಅಧಿನಿಯಮ 4(1) ರ ಪ್ರಕರಣದ ಮೇರೆಗೆ ಹೊರಡಿಸಲಾಗಿರುವ

ಅಧಿಸೂಚನೆ ಸಂಖ್ಯೆ: ಎಲ್‌ಎಕ್ಯೂ/ಸಿಆರ್/58/2010-11, ದಿನಾಂಕ: 27-08-2011,

ಕರ್ನಾಟಕ ರಾಜ್ಯ ಪತ್ರದಲ್ಲಿ ದಿನಾಂಕ: 20-10-2011 ರಂದು ಪ್ರಕಟವಾದ ಪ್ರಕಟಣೆಗೆ

ತಿದ್ದುಪಡಿ ಅಧಿಸೂಚನೆ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಚಿಕ್ಕಲಸಂದ್ರ ವಾರ್ಡ್ ನಂ-183 (ಹಳೆ ವಾರ್ಡ್ ನಂ-55) ಇಟ್ಟುಮಡು 2ನೇ ಮುಖ್ಯರಸ್ತೆ, ಬನಶಂಕರಿ 3ನೇ ಹಂತ ರಸ್ತೆ ವಿಸ್ತರಣೆ ಮಾಡುವ ಸಂಬಂಧ ಇಟ್ಟುಮಡು ಗ್ರಾಮದ ಸ್ಥತ್ತಿನ ಸಂಖ್ಯೆ: 2, 2/ಎ(ಹಳೆ ಸರ್ವೆ ನಂ-6/1, 6/2) ರಲ್ಲಿ ಬರುವ ವಿಸ್ತೀರ್ಣ 620.60 ಚ.ಅ. ಜಾಗವನ್ನು ರಸ್ತೆ ಅಗಲೀಕರಣಕ್ಕೆ ಭೂಸ್ವಾಧೀನ ಪಡಿಸಿಕೊಳ್ಳಲು ಭೂಸ್ವಾಧೀನ ಕಾಯ್ದೆಯ ಕಲಂ 4(1) ರನ್ವಯ ಅಂತಿಮ ಅಧಿಸೂಚನೆಯನ್ನು ದಿನಾಂಕ: 27-08-2011 ರಂದು ಹೊರಡಿಸಲಾಗಿದ್ದು, ಸದರಿ ಅಧಿಸೂಚನೆಯು ಕರ್ನಾಟಕ ರಾಜ್ಯ ಪತ್ರದಲ್ಲಿ ದಿನಾಂಕ: 20-10-2011 ರಂದು ಭಾಗ-3, ಪುಟ ಸಂಖ್ಯೆ-3557 ರಲ್ಲಿ ಪ್ರಕಟವಾಗಿದ್ದು, ಈ ಅಧಿಸೂಚನೆಯಲ್ಲಿ ಶ್ರೀಮತಿ.ಉಷಾ ಶ್ರೀಕಂಠನ್ ಬದಲಿಗೆ ಶ್ರೀಮತಿ.ಉಷಾ ಶ್ರೀಕಾಂತ್ ಎಂದು ಹಾಗೂ ಶ್ರೀ.ಪ್ರದೀಪ್ ಶ್ರೀಕಂಠನ್ ಬದಲಿಗೆ ಶ್ರೀ.ಪ್ರದೀಪ್ ಶ್ರೀಕಾಂತ್ ಎಂದು ತಿದ್ದುಪಡಿ ಮಾಡಲಾಗಿದೆ. ಉಳಿದಂತೆ ಇನ್ಯಾವುದೇ ಬದಲಾವಣೆಗಳು ಇರುವುದಿಲ್ಲ.

ದಿನಾಂಕ: 22/29-11-2011

ಸ್ಥಳ: ಬೆಂಗಳೂರು

ಉಪ ಆಯುಕ್ತರು (ಭೂಸ್ವಾಧೀನ)

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ

ಪಿ.ಡಿ. 177

ಕಂದಾಯ ಸಚಿವಾಲಯ

ಅಧಿಸೂಚನೆ

ನಮೂನೆ-29

ಸಂಖ್ಯೆ : ಆರ್‌ಡಿ 670 ಎಲ್‌ಜಿಬಿ 2011 ಬೆಂಗಳೂರು, ದಿನಾಂಕ:05-11-2011

68ನೇ ಪ್ರಕರಣದ (5)ನೇ ಉಪ-ಪ್ರಕರಣದ ಮೇರೆಗೆ ಘೋಷಣೆ-ನಿಯಮ 96.

ಕರ್ನಾಟಕ ಭೂ ಕಂದಾಯ ಅಧಿನಿಯಮ 1964ರ 68ನೇ ಪ್ರಕರಣದ (5)ನೇ ಉಪ-ಪ್ರಕರಣದಿಂದ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಸದರಿ ಪ್ರಕರಣದ (1)ನೇ ಉಪ ಪ್ರಕರಣದ ಮೇರೆಗೆ ಹೊರಡಿಸಿದ 30.06.2011ರ ದಿನಾಂಕದ ಎಲ್ ಎನ್ ಡಿ/ ಸಿಆರ್ 365/2010-11ರ ಕ್ರಮ ಸಂಖ್ಯೆಯ ಅಧಿಸೂಚನೆಯ ಅನುಸೂಚಿಯಲ್ಲಿ ನಿರ್ದಿಷ್ಟಪಡಿಸಿದ ಮತ್ತು ಕೆಳಗಿನ ಅನುಸೂಚಿಯಲ್ಲಿ ನಿರ್ದಿಷ್ಟಪಡಿಸಿದ ಖರಾಬು ಜಮೀನು ಸಾರ್ವಜನಿಕರ ಉಪಯೋಗಕ್ಕೆ ಅಗತ್ಯವಿಲ್ಲವೆಂದು ವ್ಯವಹರಣೆಗಳ ದಾಖಲೆಗಳನ್ನು ಮತ್ತು ಬೆಂಗಳೂರು ಜಿಲ್ಲಾಧಿಕಾರಿಗಳ ವರದಿಯನ್ನು ರಾಜ್ಯ ಸರ್ಕಾರವು ಪರಿಶೀಲಿಸಿದ ತರುವಾಯ ಸರ್ಕಾರಿ ಕುಂಟೆ ಜಮೀನಿನ ಮೇಲಣ ಸಾರ್ವಜನಿಕರ ಹಾಗೂ ವ್ಯಕ್ತಿಗಳ ಎಲ್ಲಾ ಹಕ್ಕುಗಳು ಕೊನೆಗೊಳ್ಳತಕ್ಕದ್ದೆಂದು ಈ ಮೂಲಕ ಘೋಷಿಸಿದೆ.

ಅನುಸೂಚಿ

ಜಮೀನು ಇರುವ ಗ್ರಾಮ	ಅಂಬಲೀಪುರ
ತಾಲ್ಲೂಕು	ಬೆಂಗಳೂರು ಪೂರ್ವ
ಜಿಲ್ಲೆ	ಬೆಂಗಳೂರು
ಸದರಿ ಭಾಗದ ವರ್ಣನೆ	ಸರ್ಕಾರಿ ಕುಂಟೆ
ಸರಿ ಸುಮಾರು ವಿಸ್ತೀರ್ಣ	1.03 (ಸ.ನಂ.24)
ಮೇರೆಗಳು	ಪೂರ್ವಕ್ಕೆ : ಹರಳೂರು ಗ್ರಾಮದ ರಸ್ತೆ ಪಶ್ಚಿಮಕ್ಕೆ : ಸ.ನಂ. 25ರ ಜಮೀನು ಉತ್ತರಕ್ಕೆ : ಸ.ನಂ. 26ರ ಜಮೀನು ದಕ್ಷಿಣಕ್ಕೆ : ಸ.ನಂ. 27ರ ಜಮೀನು

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಬಿ.ಕೆ. ರಾಮಸ್ವಾಮಿ,

ಸರ್ಕಾರದ ಅಧೀನ ಕಾರ್ಯದರ್ಶಿ,

ಕಂದಾಯ ಇಲಾಖೆ (ಭೂ.ಮಂ.)

ಪಿ.ಆರ್. 1305

**ಸಹಕಾರ ಸಂಘಗಳ ಜಂಟಿ ನಿಬಂಧಕರು(ನಿಯಮ 441) ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ
ಮಹಾಮಂಡಳ ನಿ., ಬೆಂಗಳೂರು ಇವರ ನ್ಯಾಯಾಲಯದಲ್ಲಿ
ವ್ಯಾಜ್ಯ ಸಂಖ್ಯೆ: ಜಿ.ಆರ್.ಡಿ/ಯು.ಬಿ.ಎಫ್/623/2011-12**

ವಾದಿ:

ದಿ ಕರ್ನಾಟಕ ರಾಜ್ಯ ಸಹಕಾರ ಅಪೆಕ್ಸ್ ಬ್ಯಾಂಕ್ ನಿ.,
ಕೆಂಗೇರಿ ಸೆಟ್‌ಲೈಟ್ ಶಾಖೆ, ನಂ.16, 1ನೇ
'ಡಿ'ಮೇನ್, 80 ಫೀಟ್ ರಸ್ತೆ, ಕೆಎಸ್‌ಟಿ
ಬೆಂಗಳೂರು-60.
ಇದರ ಶಾಖಾ ವ್ಯವಸ್ಥಾಪಕರು

ಪ್ರತಿವಾದಿಗಳು:-

1. ಆರ್.ಪಿ.ರವೀಂದ್ರ ಬಿನ್ ಲೇಟ್ ಪಾಂಡುರಂಗರಾವ್, ನಂ 103,
4ನೇ ಕ್ರಾಸ್, ಎಸ್.ಬಿ.ಎಂ. ಕಾಲೋನಿ, ಬಿಎಸ್‌ಕೆ 1ನೇಹಂತ,
ಬೆಂಗಳೂರು-50
2. ಪೌಲ್ ಜಾನ್ ಕೆನ್ನಡಿ, ಬಿನ್ ಪಾಲ್ ರಾಜ್, ನಂ.88, 2ನೇ ಕ್ರಾಸ್,
ಕೆಇಬಿ ಬಡಾವಣೆ, ಅಶ್ವಥನಗರ ಸಂಜಯನಗರ, ಬೆಂಗಳೂರು-94

**ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959ರ ಕಲಂ:103ರಡಿಯಲ್ಲಿ ತೀರ್ಪು ಪೂರ್ವ ಜಪ್ತಿ ಮಾಡಿದ
ಆದೇಶದ ಸ್ಥಿರೀಕರಣ.**

1. ವಾದಿಯು ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959ರ ಕಲಂ 70ರಡಿಯಲ್ಲಿ ಮೇಲ್ಕಂಡ ದಾವೆಯನ್ನು ದಾಖಲಿಸಿದ್ದು, ತಮ್ಮ ಪರವಾಗಿ ಪ್ರಕರಣದಲ್ಲಿ ಹಾಜರಾಗಲು ವಾದಿ ಬ್ಯಾಂಕಿನಲ್ಲಿ ಶಾಖಾ ವ್ಯವಸ್ಥಾಪಕರಾಗಿರುವ ಶ್ರೀ ಶಿವ ಮಲ್ಲಯ್ಯ ಬಿ. ರವರಿಗೆ ಅಧಿಕಾರ ನೀಡಿರುತ್ತಾರೆ ಹಾಗೂ ಕರ್ನಾಟಕ ಸಹಕಾರ ಸಂಘಗಳ ನಿಯಮಾವಳಿ, 1960ರ ನಿಯಮ.55ರಡಿಯಲ್ಲಿ ಅವರ ಪರ ವಾದಿಸಲು ಶ್ರೀ.ಪಿ.ಆನಂದ್ ರವರು ವಕಾಲತ್ತು ಸಲ್ಲಿಸಿದ್ದನ್ನು ಪರಿಗಣಿಸಲಾಯಿತು. 1ನೇ ಪ್ರತಿವಾದಿಯು ಮೂಲ ಸಾಲಗಾರನಾಗಿದ್ದು, 2ನೇ ಪ್ರತಿವಾದಿಯು 1ನೇ ಪ್ರತಿವಾದಿಯು ಪಡೆದ ಸಾಲಕ್ಕೆ ಜಾಮೀನುದಾರರಾಗಿರುತ್ತಾರೆ.
2. 1ನೇ ಪ್ರತಿವಾದಿಯು ವಾದಿ ಬ್ಯಾಂಕಿನಿಂದ ರೂ.24,00,000/- ಗಳನ್ನು ದಿನಾಂಕ: 30-05-2010ರಂದು ಗೃಹ ಖರೀದಿ ಸಾಲವಾಗಿ ಪಡೆದಿದ್ದು, ಅದಕ್ಕೆ ಬಡ್ಡಿಯನ್ನು ಶೇ.11 ಮತ್ತು ಸುಸ್ತಿ ಬಡ್ಡಿ ಶೇ.2 ರಂತೆ ಮರುಪಾವತಿ ಮಾಡಲು ಒಪ್ಪಿರುತ್ತಾರೆ. ಸದರಿ ಸಾಲಕ್ಕೆ 2ನೇ ಪ್ರತಿವಾದಿ ಜಾಮೀನುದಾರರಾಗಿದ್ದು, ತದನಂತರ 1ನೇ ಪ್ರತಿವಾದಿ ದಿನಾಂಕ:30-06-2011ರಂದು ಸುಸ್ತಿದಾರರಾಗಿದ್ದು, ಅವರಿಂದ ವಾದಿ ಬ್ಯಾಂಕಿಗೆ ಅಸಲು ರೂ.24,02,603/- ಬಡ್ಡಿ ರೂ.1,98,606/- ಮತ್ತು ಇತರೆ ರೂ.5000/- ಒಟ್ಟು ರೂ.26,06,209/-ಗಳು ಬಾಕಿ ಬರಬೇಕಾಗಿದ್ದು, ಸದರಿ ಮೊತ್ತದ ಆದೇಶವನ್ನು ನೀಡಲು ತಮ್ಮ ದಾವಾ ಅರ್ಜಿಯಲ್ಲಿ ಕೋರಿರುತ್ತಾರೆ.
3. ವಾದಿಯು ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಂ.103ರಡಿಯಲ್ಲಿ ಅರ್ಜಿಯನ್ನು ಸಲ್ಲಿಸಿದ್ದು, ಪ್ರತಿವಾದಿ-1ರವರಿಗೆ ಸಂಬಂಧಿಸಿದ ಆಸ್ತಿಯ ಮೇಲೆ ತೀರ್ಪು ಪೂರ್ವ ಜಪ್ತಿ ಆದೇಶ ನೀಡಲು ಕೋರಿರುತ್ತಾರೆ. ವಾದಿಯ ಮನವಿ ಸಮಂಜಸವಾಗಿದೆಯೆಂದು ಈ ನ್ಯಾಯಾಲಯವು ಪರಿಗಣಿಸಿ, 1ನೇ ಮತ್ತು 2ನೇ ಪ್ರತಿವಾದಿಗಳ ವಿರುದ್ಧ ನೀಡಬಹುದಾದ ಅವಾರ್ಡ್/ಡಿಕ್ರಿ/ಆದೇಶ ನಿಷ್ಕ್ರಿಯ ಅಥವಾ ವಿಫಲಗೊಳ್ಳಬಾರದೆಂಬುದಕ್ಕೆ ಈ ಕೆಳಕಂಡ ಆದೇಶವನ್ನು ಹೊರಡಿಸಿದೆ.

ಆದೇಶ

ಮೇಲೆ ವಿವರಿಸಿರುವ ಅಂಶಗಳನ್ನು ಪರಿಗಣಿಸಿ ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ, 1959ರ ಕಲಂ103ರ ಪ್ರದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ ಶ್ರೀ ಭೀಮಸೇನ ಬಂಕದ, ಸಹಕಾರ ಸಂಘಗಳ ಜಂಟಿ ನಿಬಂಧಕರು(ನಿಯಮ.441), ದಾವಾ ನ್ಯಾಯಾಲಯ, ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳ ನಿಯಮಿತ, ಬೆಂಗಳೂರು ಆದ ನಾನು ಈ ಕೆಳಕಂಡ ಷೆಡ್ಯೂಲ್‌ನ ಆಸ್ತಿಯನ್ನು ತೀರ್ಪು ಪೂರ್ವ ಜಪ್ತಿಗೆ ಆದೇಶಿಸಿರುತ್ತೇನೆ.

1ನೇ ಮತ್ತು 2ನೇ ಪ್ರತಿವಾದಿಗಳ ನ್ಯಾಯಾಲಯದ ಅಂತಿಮ ತೀರ್ಪು ನೀಡುವವರೆಗೆ 1ನೇ ಮತ್ತು 2ನೇ ಪ್ರತಿವಾದಿಗಳ ಸದರಿ ಆಸ್ತಿಯನ್ನು ಯಾವುದೇ ರೀತಿ ವಿತರಿಸಬಾರದೆಂದು ಆದೇಶಿಸಿದೆ.

ಷೆಡ್ಯೂಲ್

ನಿವೇಶನ ಸಂಖ್ಯೆ:82, ಬಿ.ಬಿ.ಎಂ.ಪಿ. ನಂ.82, ಬಿಡಿಎ ಯಿಂದ ಮಂಜೂರಾದ ಭಾರತ್ ಹೌಸಿಂಗ್ ಕೋ-ಆಪ್ ಸೊಸೈಟಿ ನಿಯಮಿತ, ಪರಿವರ್ತನೆಯಾದ ಸರ್ವೆ ಸಂಖ್ಯೆ: 1/2, 1/3, 1/4, 1/5, 1/7, 1/9, 2/1, 2/2, 9/2, 10/1, 10/2, 11/1, 11/5, 11/6, 55/3 ಮತ್ತು 55/8 ತುರಹಳ್ಳಿ ಗ್ರಾಮದಲ್ಲಿರುವ, ಉತ್ತರಹಳ್ಳಿ ಹೋಬಳಿ, ಬೆಂಗಳೂರು ದಕ್ಷಿಣ ತಾಲ್ಲೂಕು, ಬೆಂಗಳೂರು. ಅಳತೆ : ಪೂರ್ವ ಮತ್ತು ಪಶ್ಚಿಮ : 40 ಅಡಿಗಳು, ಉತ್ತರ ಮತ್ತು ದಕ್ಷಿಣ : 30ಅಡಿಗಳು. ಒಟ್ಟು 1200 ಚದರ ಅಡಿ ವಿಸ್ತೀರ್ಣವುಳ್ಳ ಹೊಂದಿದ್ದು ಚೆಕ್ಕುಬಂದಿ ಈ ಕೆಳಗಿನಂತಿರುತ್ತದೆ.

ಚೆಕ್ಕುಬಂದಿ

ಪೂರ್ವಕ್ಕೆ : ಸೈಟ್ ನಂ.65
 ಪಶ್ಚಿಮಕ್ಕೆ : ರಸ್ತೆ
 ಉತ್ತರಕ್ಕೆ : ಸೈಟ್ ನಂ.83
 ದಕ್ಷಿಣಕ್ಕೆ : ಸೈಟ್ ನಂ.81

ಈ ಆದೇಶವನ್ನು ನನ್ನ ಸಹಿ ಮತ್ತು ನ್ಯಾಯಾಲಯದ ಮೊಹರಿನೊಂದಿಗೆ ದಿನಾಂಕ: 28-07-2011ರಂದು ನೀಡಲಾಗಿದೆ.

ಭೀಮಸೇನ ಬಂಕದ

ಸಹಕಾರ ಸಂಘಗಳ ಜಂಟಿ ನಿಬಂಧಕರು(ನಿಯಮ.441),

ಕ.ರಾ.ಸ.ಪ.ಬ್ಯಾಂಕುಗಳ ಮಹಾಮಂಡಳ ನಿ., ಬೆಂಗಳೂರು

**ಸಹಕಾರ ಸಂಘಗಳ ಜಂಟಿ ನಿಬಂಧಕರು(ನಿಯಮ 441) ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ
 ಮಹಾಮಂಡಳ ನಿ., ಬೆಂಗಳೂರು ಇವರ ನ್ಯಾಯಾಲಯದಲ್ಲಿ
 ವ್ಯಾಜ್ಯ ಸಂಖ್ಯೆ: ಜಿ.ಆರ್.ಡಿ/ಯು.ಬಿ.ಎಫ್/622/2011-12**

ವಾದಿ:

ಮುಖ್ಯ ಕಾರ್ಯನಿರ್ವಹಣಾಧಿಕಾರಿ, ದಿ ಕರ್ನಾಟಕ
 ರಾಜ್ಯ ಸಹಕಾರ ಅಪೆಕ್ಸ್ ಬ್ಯಾಂಕ್ ಲಿ., ನಂ.1 ವಿರುದ್ಧ
 ಉತ್ತಂಗ ಪಂಪ ಮಹಾಕವಿ ರಸ್ತೆ, ಚಾಮರಾಜಪೇಟೆ,
 ಬೆಂಗಳೂರು-18.

ಪ್ರತಿವಾದಿ:-

ಶ್ರೀ ಜಿ.ಎ. ಮಲ್ಲಿನಾಥ್,
 ನಿವೃತ್ತ ವ್ಯವಸ್ಥಾಪಕರು,
 ಕರ್ನಾಟಕ ರಾಜ್ಯ ಸಹಕಾರ ಅಪೆಕ್ಸ್ ಬ್ಯಾಂಕ್ ಲಿ., ನಂ.288, 8ನೇ
 ಮುಖ್ಯ ರಸ್ತೆ, 2ನೇ ಕ್ರಾಸ್, ವಿಜಯನಗರ, ಬೆಂಗಳೂರು-40

**ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959ರ ಕಲಂ:103ರಡಿಯಲ್ಲಿ ತೀರ್ಪು ಪೂರ್ವ ಜಪ್ತಿ ಮಾಡಿದ
 ಆದೇಶದ ಸ್ಥಿರೀಕರಣ.**

1. ವಾದಿಯು ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959ರ ಕಲಂ 70 ರಡಿಯಲ್ಲಿ ಮೇಲ್ಕಂಡ ದಾವೆಯನ್ನು ದಾಖಲಿಸಿದ್ದು, ತಮ್ಮ ಪರವಾಗಿ ಪ್ರಕರಣದಲ್ಲಿ ಹಾಜರಾಗಲು ವಾದಿ ಬ್ಯಾಂಕಿನಲ್ಲಿ ಸಹಾಯಕ ವ್ಯವಸ್ಥಾಪಕರಾಗಿ ಕೆಲಸ ನಿರ್ವಹಿಸುತ್ತಿರುವ ಶ್ರೀ.ವೈ.ಎಸ್.ಶೇಟ್ಟಿ ರವರಿಗೆ ಅಧಿಕಾರ ನೀಡಿರುತ್ತಾರೆ ಹಾಗೂ ಕರ್ನಾಟಕ ಸಹಕಾರ ಸಂಘಗಳ ನಿಯಮಾವಳಿ. 1960ರ ನಿಯಮ.55ರಡಿಯಲ್ಲಿ ಅವರ ಪರ ವಾದಿಸಲು ಶ್ರೀ.ಪಿ.ಆನಂದ್ ರವರು ವಕಾಲತ್ತು ಸಲ್ಲಿಸಿದ್ದನ್ನು ಪರಿಗಣಿಸಲಾಯಿತು. ಪ್ರತಿವಾದಿಯು ಮೂಲ ಸಾಲಗಾರರಾಗಿರುತ್ತಾರೆ.
2. ಪ್ರತಿವಾದಿಯು ವಾದಿ ಬ್ಯಾಂಕಿನ ಅತೀಕ ಪಿಲ್ಲರ್ ಶಾಖೆಯಲ್ಲಿ ಶಾಖಾ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸುತ್ತಿರುವಾಗ ಮಂಜೂರು ಮಾಡಿದ ಗೃಹ ಅಡಮಾನ ಸಾಲ ರೂ.10,00,000/- ಗಳನ್ನು ದಿನಾಂಕ: 19-09-2008ರಂದು ಶ್ರೀ ವಿಷ್ಣು ಎಂಬುವವರಿಗೆ ನೀಡಿದ್ದು, ಸದರಿ ಸಾಲಕ್ಕೆ ಸರಿಯಾದ ದಾಖಲಾತಿಗಳನ್ನು ಪಡೆದುಕೊಳ್ಳದೇ ಕರ್ತವ್ಯ ನಿರ್ಲಕ್ಷ್ಯ ಮಾಡಿರುವುದರಿಂದ ಸದರಿ ಸಾಲ ಸಮಯಕ್ಕೆ ಸರಿಯಾಗಿ ವಸೂಲಾಗದೆ ಇದ್ದು, ದಿನಾಂಕ:31-05-2011ಕ್ಕೆ ಅಸಲು ರೂ. 10,30,699/-, ಮತ್ತು ಬಡ್ಡಿ ರೂ. 4,10,054/- ಒಟ್ಟು ರೂ. 14,40,753/- ಗಳು ಮತ್ತು ಈ ದಿನಾಂಕದಿಂದ ಶೇ.18 ರಂತೆ ಮುಂದಿನ ಬಡ್ಡಿಯನ್ನು ಸೇರಿಸಿ ಬಾಕಿ ಬರಬೇಕಾಗಿದ್ದು, ಸದರಿ ಮೊತ್ತವನ್ನು ವಾದಿಯಿಂದ ವಸೂಲು ಮಾಡಿಕೊಡಬೇಕೆಂದು ಹಾಗೂ ಈ ಬಗ್ಗೆ ವಾದಿಯ ಸ್ಥಿರ ಸ್ವತ್ತನ್ನು ಮುಟ್ಟುಗೋಲು ಹಾಕಿಕೊಳ್ಳಲು ಆದೇಶವನ್ನು ನೀಡಲು ತಮ್ಮ ದಾವಾ ಅರ್ಜಿಯಲ್ಲಿ ಕೋರಿರುತ್ತಾರೆ.
3. ವಾದಿಯು ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಂ.103ರಡಿಯಲ್ಲಿ ಅರ್ಜಿಯನ್ನು ಸಲ್ಲಿಸಿದ್ದು, ಪ್ರತಿವಾದಿ ಸೇವೆಯಿಂದ ನಿವೃತ್ತರಾಗಿರುವ ಕಾರಣ ಅವರ ಹೆಸರಿನಲ್ಲಿರುವ ಈ ಕೆಳಕಂಡ ಷೆಡ್ಯೂಲ್‌ನಲ್ಲಿ ಕಾಣಿಸಿರುವ ಸ್ಥಿರಾಸ್ತಿಯನ್ನು ತೀರ್ಪು ಪೂರ್ವ ಜಪ್ತಿ ಆದೇಶವನ್ನು ಮಾಡಲು ಆದೇಶಿಸುವಂತೆ ಕೋರಿರುತ್ತಾರೆ. ವಾದಿಯ ಮನವಿ ಸಮಂಜಸವಾಗಿದೆಯೆಂದು ಈ ನ್ಯಾಯಾಲಯದ ಅವಾರ್ಡ್/ಡಿಕ್ರಿ/ಆದೇಶ ನಿಷ್ಕ್ರಿಯ ಅಥವಾ ವಿಫಲಗೊಳ್ಳಬಾರದೆಂಬುದನ್ನು ಮನಗಂಡು ವಾದಿಯ ಅರ್ಜಿಯನ್ನು ಪುರಸ್ಕರಿಸಿ ತೀರ್ಪು ಪೂರ್ವ ಜಪ್ತಿ ಆದೇಶವನ್ನು ನೀಡುವುದು ಅವಶ್ಯವೆಂದು ಕೆಳಕಂಡ ಜಪ್ತಿ ಆದೇಶವನ್ನು ಹೊರಡಿಸಿದೆ.

ಆದೇಶ

ಮೇಲೆ ವಿವರಿಸಿರುವ ಅಂಶಗಳನ್ನು ಆಧರಿಸಿ ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ, 1959ರ ಕಲಂ 103ರ ಪ್ರದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ ಶ್ರೀ ಭೀಮಸೇನ ಬಂಕದ, ಸಹಕಾರ ಸಂಘಗಳ ಜಂಟಿ ನಿಬಂಧಕರು(ನಿಯಮ.441), ದಾವಾ ಪಂಚಾಯಿತಿ ನ್ಯಾಯಾಲಯ, ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳ ನಿಯಮಿತ, ಬೆಂಗಳೂರು ಆದ ನಾನು ಈ ಕೆಳಕಂಡ ಸ್ಥಿರಾಸ್ತಿಯನ್ನು ತೀರ್ಪು ಪೂರ್ವ ಜಪ್ತಿಗೆ ಆದೇಶಿಸಿರುತ್ತೇನೆ.

ಸ್ಥಿರಾಸ್ತಿ ವಿವರ

ಸರ್ವೆ ನಂ.1/5-ಎ ರ ಸೈಟ್ ನಂ-1, ಕೋಣನಕುಂಟೆ ಗ್ರಾಮ, ಉತ್ತರಹಳ್ಳಿ ಹೋಬಳಿ, ಬೆಂಗಳೂರು ಸೌತ್ ತಾಲ್ಲೂಕು, ಬೆಂಗಳೂರು. ವಿಸ್ತೀರ್ಣ: ಪೂರ್ವ - ಪಶ್ಚಿಮಕ್ಕೆ : 40 ಅಡಿ, ಉತ್ತರ - ದಕ್ಷಿಣ : 30 ಅಡಿ. ಒಟ್ಟು 1200 ಚದರ ಅಡಿ ವಿಸ್ತೀರ್ಣ ಹೊಂದಿದ್ದು ಚೆಕ್ಕುಬಂದಿ ಈ ಕೆಳಗಿನಂತಿರುತ್ತದೆ.

ಚೆಕ್ಕುಬಂದಿ

ಪೂರ್ವಕ್ಕೆ	:	ರಸ್ತೆ
ಪಶ್ಚಿಮಕ್ಕೆ	:	ಖಾಸಗಿ ಸ್ವತ್ತು.
ಉತ್ತರಕ್ಕೆ	:	ಸೈಟ್ ನಂ.2
ದಕ್ಷಿಣಕ್ಕೆ	:	ಖಾಸಗಿ ಸ್ವತ್ತು.

ಈ ಆದೇಶವನ್ನು ನನ್ನ ಸಹಿ ಮತ್ತು ನ್ಯಾಯಾಲಯದ ಮೊಹರಿನೊಂದಿಗೆ ದಿನಾಂಕ: 28-07-2011ರಂದು ನೀಡಲಾಗಿದೆ.

ಭೀಮಸೇನ ಬಂಕದ

ಸಹಕಾರ ಸಂಘಗಳ ಜಂಟಿ ನಿಬಂಧಕರು(ನಿಯಮ.441),

ಪಿ.ಡಿ. 134

ಕ.ರಾ.ಸ.ಪ.ಬ್ಯಾಂಕುಗಳ ಮಹಾಮಂಡಳ ನಿ., ಬೆಂಗಳೂರು

ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಛೇರಿ ತುಮಕೂರು ಉಪವಿಭಾಗ, ತುಮಕೂರು ಹಾಗೂ ವಸೂಲಾತಿ ಅಧಿಕಾರಿಗಳ ನಡವಳಿಕೆಗಳು

ವಿಷಯ: ಅಮಲ್ಜಾರಿ ಸಂಖ್ಯೆ ಸಿ.ಇ.ಪಿ. 233/2008-09, ಶ್ರೀ ವೆಂಕಟರತ್ನಮ್ ಬಿನ್ ಪ್ರಸನ್ನಕುಮಾರ್ ಲಿಂಗಾಪುರ, ತುಮಕೂರು ಇವರ ಸ್ಥಿರಾಸ್ತಿಯನ್ನು ಶ್ರೀ ಮಾರುತಿ ಗೃಹ ನಿರ್ಮಾಣ ಸಹಕಾರ ಸಂಘ ನಿ., ತುಮಕೂರು ಇದರ ಹೆಸರಿಗೆ ವರ್ಗಾಯಿಸಿ ಸ್ಥಿರೀಕರಣ ಆದೇಶ ನೀಡುವ ಬಗ್ಗೆ.

ಉಲ್ಲೇಖ: 1. ಮಾರಾಟಾಧಿಕಾರಿಗಳು, ಶ್ರೀ ಮಾರುತಿ ಗೃಹ ನಿರ್ಮಾಣ ಸಹಕಾರ ಸಂಘ ನಿ., ತುಮಕೂರು, ಇವರ ಪತ್ರ ಸಂ. ದಿನಾಂಕ:14-6-2011.
2. ಈ ಕಛೇರಿಯಿಂದ ನೀಡಲಾದ ನೋಟಿಸು ಸಂ. ದಿನಾಂಕ:20-6-2011.

ಪ್ರಸ್ತಾವನೆ :

ಶ್ರೀ ಮಾರುತಿ ಗೃಹ ನಿರ್ಮಾಣ ಸಹಕಾರ ಸಂಘ ನಿ., ತುಮಕೂರು ಈ ಸಹಕಾರ ಸಂಘವು ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959 ಮತ್ತು ನಿಯಮ 1960 ರನ್ವಯ ನೋಂದಾಯಿತವಾಗಿರುತ್ತದೆ, ಮತ್ತು ನೋಂದಾಯಿತವಾದ ಉಪನಿಯಮದನ್ವಯ ಕಾರ್ಯನಿರ್ವಹಿಸುತ್ತಿದೆ.

ಈ ಸಹಕಾರ ಸಂಘದಲ್ಲಿ ಶ್ರೀ ವೆಂಕಟರತ್ನಮ್ ಬಿನ್ ಪ್ರಸನ್ನಕುಮಾರ್ ಲಿಂಗಾಪುರ, ತುಮಕೂರು ರವರು ಗೃಹ ನಿರ್ಮಾಣ ಸಾಲ ಪಡೆದಿದ್ದು, ಸಾಲದ ಹಣವನ್ನು ಕರಾರು ರೀತ್ಯಾ ಮರು ಪಾವತಿಸದೆ ಸುಸ್ತಿಯಾಗಿರುತ್ತದೆ. ಸುಸ್ತಿ ಸಾಲದ ಹಣದ ವಸೂಲಾತಿಗಾಗಿ ಸಂಘವು ಸಹಕಾರ ಸಂಘಗಳ ಸಹಾಯಕ ನಿಬಂಧಕರು ತುಮಕೂರು ಇವರ ಕಛೇರಿಯಲ್ಲಿ ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959 ರ ಕಲಂ 70 ರ ಅಡಿಯಲ್ಲಿ ದಾವೆಯನ್ನು ಹೂಡಿದ್ದು, ಈ ದಾವೆ ಸಂ. 39/2008-09, ತೀರ್ಪಿನ ದಿನಾಂಕ:18-10-2010 ರಂದು ಡಿಕ್ರಿಯಾಗಿದ್ದು ಸದರಿ ಡಿಕ್ರಿ ಅನುಸಾರ ಅಮಲ್ಜಾರಿ ಸಂ. ಸಿ.ಇ.ಪಿ. ನಂ. 233/2008-09 ಪಡೆಯಲಾಗಿದೆ.

ತೀರ್ಪಿನ ನಂತರವೂ ಸಹ ಡಿಕ್ರಿಯಾದ ಬಾಕಿ ಹಣವನ್ನು ಸಂಘಕ್ಕೆ ಜಮಾ ಆಗದೇ ಸುಸ್ತಿದಾರರಾದ ಕಾರಣದಿಂದ ಡಿಕ್ರಿಯನ್ನು ವಸೂಲಿ ಕ್ರಮಕ್ಕಾಗಿ ಅಮಲ್ಜಾರಿ ಸಂಖ್ಯೆ ಸಿ.ಇ.ಪಿ. ನಂ. 233/2008-09 ರನ್ವಯ ಮಾರಾಟಾಧಿಕಾರಿಯವರ ವಶಕ್ಕೆ ನೀಡಲಾಗಿತ್ತು. ಮಾರಾಟಾಧಿಕಾರಿಗಳು ವಸೂಲಿ ಕ್ರಮ ನಡೆಸಿ ಡಿಕ್ರಿ ಬಾಕಿದಾರರ ಸ್ಥಿರಾಸ್ತಿಯನ್ನು ದಿನಾಂಕ 13-05-2011 ರಂದು ಮಾರಾಟ ಮಾಡಲು ದಿನಾಂಕ ನಿಗದಿ ಪಡಿಸಿರುತ್ತಾರೆ. ಈ ದಿನಾಂಕಕ್ಕೆ ಸುಸ್ತಿ ಸಾಲಗಾರರಿಂದ ಒಟ್ಟು ರೂ. 4,96,591-00 ಮತ್ತು ಬಡ್ಡಿ ಇತರೆ ಖರ್ಚುಗಳು ಬಾಕಿ ಇರುವುದಾಗಿ ಮಾರಾಟಾಧಿಕಾರಿಗಳ ಪತ್ರದಿಂದ ಕಂಡುಬಂದಿರುತ್ತದೆ. ಸದರಿ ದಿನದಂದು ನಡೆಸಿದ ಬಹಿರಂಗ ಹರಾಜಿಗೆ ಬಿಡ್ಡುದಾರರು ಯಾರು ಬಾರದಿದ್ದರಿಂದ ಸಹಕಾರ ಸಂಘಗಳ ನಿಯಮ 38-ಎ ರನ್ವಯ ಡಿಕ್ರಿ ಹೋಲ್ಡರ್ ಆದ ಶ್ರೀ ಮಾರುತಿ ಗೃಹ ನಿರ್ಮಾಣ ಸಹಕಾರ ಸಂಘ ನಿ., ತುಮಕೂರು ಇವರ ಹೆಸರಿಗೆ ಸಾಲಗಾರರ ಸ್ಥಿರಾಸ್ತಿಯನ್ನು ವರ್ಗಾವಣೆ ಮಾಡಿ ಖಾಯಂಗೊಳಿಸಲು ಉಲ್ಲೇಖ (1)ರ ರೀತ್ಯಾ ಮಾರಾಟಾಧಿಕಾರಿಗಳು ಕೋರಿರುತ್ತಾರೆ.

ಈ ಕುರಿತು ಈ ಕಛೇರಿಯಿಂದ ಉಲ್ಲೇಖ (2) 20-06-2011 ರ ರೀತ್ಯಾ ಕರ್ನಾಟಕ ಸಹಕಾರ ಸಂಘಗಳ ನಿಯಮ 1960 ರ ನಿಯಮ 38(ಎ) 3ರ ಪ್ರಕಾರ ಸುಸ್ತಿ ಸಾಲಗಾರರಾದ ಶ್ರೀ ವೆಂಕಟರತ್ನಮ್ ಬಿನ್ ಪ್ರಸನ್ನಕುಮಾರ್ ನವರಿಗೆ ನೋಟೀಸು ನೀಡಿ ಈ ನೋಟೀಸು ತಲುಪಿದ ಒಂದು ತಿಂಗಳೊಳಗೆ ನಿಮ್ಮಿಂದ ಸಂಘಕ್ಕೆ ಬರಬೇಕಾದ ಮೊತ್ತ ರೂ. 4,96,591-00ಗಳು ದಿನಾಂಕ 13-05-2011 ಕ್ಕೆ ಇದ್ದಂತೆ ಮತ್ತು ನಂತರ ಅದರ ಮೇಲಿನ ಬಡ್ಡಿ ಹಾಗೂ ಇತರೆ ವೆಚ್ಚಗಳನ್ನು ಸದರಿ ಸಂಘಕ್ಕೆ ಪಾವತಿಸಿ ರಸೀತಿ ಪಡೆದುಕೊಳ್ಳಲು ಅಂತಿಮವಾಗಿ ಸೂಚಿಸಲಾಗಿತ್ತು ಮತ್ತು ಪಾವತಿಸಲು ತಪ್ಪಿದಲ್ಲಿ ಬಹಿರಂಗ ಹರಾಜಿಗೆ ಒಳಪಡಿಸಲಾದ, ನೀವು ಸಂಘಕ್ಕೆ ಆಧಾರ ಮಾಡಿರುವ ಸ್ಥಿರಾಸ್ತಿಯನ್ನು ಶ್ರೀ ಮಾರುತಿ ಗೃಹ ನಿರ್ಮಾಣ ಸಹಕಾರ ಸಂಘ ನಿ., ತುಮಕೂರು ಇದರ ಹೆಸರಿಗೆ ಕಾನೂನು ಪ್ರಕಾರ ವರ್ಗಾಯಿಸಲಾಗುವುದೆಂದು ಸಹ ತಿಳಿಸಲಾಗಿದ್ದು, ಸದರಿ ನೋಟೀಸನ್ನು ಅಂಚೆ ನೋಂದಣಿ ಪತ್ರದ

ಮೂಲಕ ಡಿಕ್ರಿ ಹೋಲ್ಡರ್ ವಿಳಾಸಕ್ಕೆ ಕಳುಹಿಸಿದ್ದು, ನೋಂದಣಿ ಪತ್ರವು ಬಟವಾಡೆಯಾಗದೆ ವಿಳಾಸದಾರರು, ಯಾರು ಇಲ್ಲವೆಂದು ಬರೆದ ಷರಾದೊಂದಿಗೆ ಅಂಚೆ ಹಿಂತಿರುಗಿ ಬಂದಿರುತ್ತದೆ. ಆದರೂ ನೋಟಿಸು ನೀಡಿದ 30 ದಿನಗಳವರೆಗೂ ಕಾದಿದ್ದು, ಸುಸ್ತಿ ಸಾಲಗಾರರು ಹಣವನ್ನು ಸಂಘಕ್ಕೆ ಪಾವತಿಸಿರುವುದಿಲ್ಲ ಮತ್ತು ಈ ಬಗ್ಗೆ ಆಕ್ಷೇಪಣೆಗಳನ್ನು ಸಹ ಕಛೇರಿಗೆ ಸಲ್ಲಿಸಿರುವುದಿಲ್ಲ.

ಆದ್ದರಿಂದ ಈ ಕೆಳಕಂಡ ಡಿಕ್ರಿ ಬಾಕಿದಾರರ ಸ್ಥಿರ ಸ್ವತ್ತುಗಳನ್ನು, ಡಿಕ್ರಿಹೊಂದಿದ ಶ್ರೀ ಮಾರುತಿ ಗೃಹ ನಿರ್ಮಾಣ ಸಹಕಾರ ಸಂಘ ನಿ., ತುಮಕೂರು ಇವರ ಹೆಸರಿಗೆ ಸ್ಥಿರೀಕರಣಗೊಳಿಸಿ ವರ್ಗಾವಣೆ ಮಾಡಲು ಆದೇಶ ನೀಡಲಾಗಿದೆ.

ಸಂಖ್ಯೆ : ಸನಿ-32/ದಾವಾ/ಮಾ.ಸ್ಥಿ/19/2011-12, ದಿನಾಂಕ : 23-07-2011

ಆದೇಶ

ಕೆ. ಗೋಪಾಲರೆಡ್ಡಿ, ಸಹಕಾರ ಸಂಘಗಳ ಸಹಾಯಕ ನಿಬಂಧಕರು, ತುಮಕೂರು ಉಪವಿಭಾಗ, ತುಮಕೂರು ಆದ ನಾನು ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959 ರ ಕಲಂ 101(ಬಿ) ಅನ್ವಯ ಹಾಗೂ ಕರ್ನಾಟಕ ಸರ್ಕಾರದ ಅಧಿಸೂಚನೆ ಸಂಖ್ಯೆ ಸಿ.ಓ.ಸಿ.ಎಲ್.ಎಮ್, 139/2010 ದಿನಾಂಕ 17-02-2011 ರ ರೀತ್ಯಾ ಪ್ರತ್ಯಾಯೋಜಿಸಲ್ಪಟ್ಟ ಅಧಿಕಾರವನ್ನು ಚಲಾಯಿಸುತ್ತಾ ಶ್ರೀ ವೆಂಕಟರತ್ನಮ್ ಬಿನ್ ಪ್ರಸನ್ನಕುಮಾರ್ ಲಿಂಗಾಪುರ, ತುಮಕೂರು ಇವರ ಸ್ಥಿರಾಸ್ತಿಯನ್ನು ಶ್ರೀ ಮಾರುತಿ ಗೃಹ ನಿರ್ಮಾಣ ಸಹಕಾರ ಸಂಘ ನಿ., ತುಮಕೂರು ಈ ಸಹಕಾರ ಸಂಘದ ಹೆಸರಿಗೆ ಸ್ಥಿರೀಕರಣಗೊಳಿಸಿ, ವರ್ಗಾವಣೆ ಮಾಡಿ ಆದೇಶ ನೀಡಿರುತ್ತೇನೆ. ಮತ್ತು ಈ ಆದೇಶಕ್ಕೆ ಲಗತ್ತಿಸಿರುವ ಸಹಕಾರ ಸಂಘಗಳ ಕಾಯ್ದೆ ನಿಯಮ 38ಎ 5ರಲ್ಲಿ ನಮೂದಿಸಿರುವ ನಮೂನೆ VIIIರಲ್ಲಿ ವಿವರಿಸಿರುವಂತೆ ಷರತ್ತು ಮತ್ತು ನಿಬಂಧನೆಗಳಿಗೆ ಒಳಪಟ್ಟು ಸ್ಥಿರಸ್ವತ್ತನ್ನು ಸ್ಥಿರೀಕರಣಗೊಳಿಸಿದ ವರ್ಗಾವಣೆಯ ಪತ್ರವನ್ನು ಅಲಾಯಿದೆ ನೀಡಲಾಗಿರುವುದನ್ನು ಈ ಆದೇಶಕ್ಕೆ ಲಗತ್ತಿಸಿದೆ.

ಈ ಆದೇಶವನ್ನು ನನ್ನ ಸಹಿ ಹಾಗೂ ಕಛೇರಿಯ ಮುದ್ರೆಯೊಂದಿಗೆ ದಿನಾಂಕ 23-07-2011 ರಂದು ನೀಡಲಾಗಿದೆ.

ಸಹಕಾರ ಸಂಘಗಳ ಸಹಾಯಕ ನಿಬಂಧಕರು,
ತುಮಕೂರು ಉಪ ವಿಭಾಗ, ತುಮಕೂರು

ನಮೂನೆ VIII

(ಕರ್ನಾಟಕ ಸಹಕಾರ ಸಂಘಗಳ ನಿಯಮ 1960ರ ನಿಯಮ 38ಎ ನಿಬಂಧನೆ ನೋಡಿ)

ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959 ರ ಕಲಂ 101 ಬಿ ಪ್ರಕಾರ ಆಸ್ತಿ ವರ್ಗಾವಣೆ ಮಾಡಲು ಸರ್ಟಿಫಿಕೇಟ್

1959 ರ ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ ಕಲಂ 71 ರ ಪ್ರಕಾರ ತೀರ್ಮಾನ ಕೊಟ್ಟ ಪ್ರಕಾರ ಶ್ರೀ ವೆಂಕಟರತ್ನಮ್ ಬಿನ್ ಪ್ರಸನ್ನಕುಮಾರ್ (ಡಿಕ್ರಿದಾರರು) ಎಸ್.ಎನ್.ಎಲ್.ಟಿ. ರೈಸ್ ಮಿಲ್ ಎದುರು, ಎನ್.ಹೆಚ್. 4, ಲಿಂಗಾಪುರ, ತುಮಕೂರು ಇವರ ಸ್ಥಿರಾಸ್ತಿಯನ್ನು ಶ್ರೀ ಮಾರುತಿ ಗೃಹ ನಿರ್ಮಾಣ ಸಹಕಾರ ಸಂಘ ನಿ., ತುಮಕೂರು ಈ ಸಹಕಾರ ಸಂಘದ ಪರ ಈ ಕೆಳಗೆ ಕಾಣಿಸಿದ ಸ್ಥಿರಾಸ್ತಿಯನ್ನು ಮಾರಾಟ ಮಾಡುವ ವಿಚಾರದಲ್ಲಿ ಕೊಳ್ಳುವವರಿಲ್ಲದ ಪ್ರಯುಕ್ತ ಆಸ್ತಿಯು ಮಾರಾಟವಾಗುವುದಿಲ್ಲವೆಂದು ಮಾರಾಟಾಧಿಕಾರಿಗಳಿಗೆ ಮನವರಿಕೆಯಾಗಿರುತ್ತದೆ.

ಆದ್ದರಿಂದ ಸಹಕಾರಿ ಕಾಯ್ದೆ 101 ಬಿ ಕಲಂ ಪ್ರಕಾರ ಸಾಲ ಕೊಡಬೇಕಾಗಿರುವವರ ಆಸ್ತಿಯ ಹಕ್ಕು ಮೇಲ್ಕಂಡ ಸಹಕಾರ ಸಂಘಕ್ಕೆ ಸೇರಿರುವುದಾದ್ದರಿಂದ, ಆಸ್ತಿಯನ್ನು ಸಂಘಕ್ಕೆ ವಹಿಸತಕ್ಕದ್ದೆಂದು, ಈ ಆಸ್ತಿಯನ್ನು ಸ್ಥಿರೀಕರಣಗೊಳಿಸಿ, ಸಂಘದ ಹೆಸರಿಗೆ ವರ್ಗಾವಣೆಗೆ ಈ ಕೆಳಕಂಡ ಷೆಡ್ಯೂಲಿನ ಷರತ್ತುಗಳಿಗೆ ಒಳಪಟ್ಟಿರುವುದೆಂದು ಆದೇಶ ಮಾಡಲಾಗಿದೆ.

ಸ್ವತ್ತಿನ ವಿವರ

ಕ್ರಮ ಸಂಖ್ಯೆ	ಶ್ರೀ ಲಕ್ಷ್ಮಣ್ಣ	ಸ್ವತ್ತಿನ ವಿವರ	ವಿಸ್ತೀರ್ಣ	ಚಕ್ಕುಬಂದಿ	ಸಾಲ ತೆಗೆದುಕೊಂಡಿರುವವರ ಸ್ವಾಮ್ಯ ಹಕ್ಕು ಬಾಧ್ಯತೆ	ಆಸ್ತಿಯ ಮೇಲಿರುವ ಸಾಲಗಳ ವಿವರಗಳು
1	1312 ಸೈಟ್ ನಂ. 86	ತುಮಕೂರು ಕಸಬಾ ಊರುಕೆರೆ ಸರ್ವೆ ನಂ. 79/1	ಪೂರ್ವ ಪಶ್ಚಿಮ 40 ಅಡಿ ಉತ್ತರ ದಕ್ಷಿಣ 30 ಅಡಿ	ಪೂರ್ವಕ್ಕೆ : 30 ಅಡಿ ರಸ್ತೆ ಪಶ್ಚಿಮಕ್ಕೆ : ಸೈಟ್ ನಂ. 79 ಉತ್ತರಕ್ಕೆ : ಸೈಟ್ ನಂ. 87 ದಕ್ಷಿಣಕ್ಕೆ : 85ನೇ ನಂ. ಸೈಟ್	ಶ್ರೀ ವೆಂಕಟರತ್ನಮ್ ಬಿನ್ ಪ್ರಸನ್ನಕುಮಾರ್ (ಡಿಕ್ರಿದಾರರು) ಎಸ್.ಎನ್.ಎಲ್.ಟಿ. ರೈಸ್ ಮಿಲ್ ಎದುರು, ಎನ್.ಹೆಚ್. 4, ಲಿಂಗಾಪುರ, ತುಮಕೂರು	4,96,591-00 ಮತ್ತು ಬಡ್ಡಿ ಇತರೆ ಖರ್ಚುಗಳು

ಷರತ್ತು ಮತ್ತು ನಿಯಮಗಳು

1. ಸಂಘಕ್ಕೆ ಸ್ಥಿರೀಕರಣಗೊಳಿಸಿ ವರ್ಗಾವಣೆ ಮಾಡಲಾದ ಸ್ಥಿರ ಸ್ವತ್ತನ್ನು ಸಂಘವು ಉಪಯೋಗಿಸತಕ್ಕದ್ದು.
2. ಈ ಆಸ್ತಿಯನ್ನು ಪುನಃ ಮಾರಾಟ ಮಾಡುವ ಸಂದರ್ಭದಲ್ಲಿ ಸ್ಥಿರಾಸ್ತಿಯು ಅವಿಭಕ್ತ ಕುಟುಂಬದ ಸದಸ್ಯರಿಗೆ ಆದ್ಯತೆ ನೀಡತಕ್ಕದ್ದು.

ದಿನಾಂಕ : 23-07-2011

ಸ್ಥಳ : ತುಮಕೂರು

ಪಿ.ಆರ್. 768

ಸಹಕಾರ ಸಂಘಗಳ ಸಹಾಯಕ ನಿಬಂಧಕರು,

ತುಮಕೂರು ಉಪ ವಿಭಾಗ, ತುಮಕೂರು